

TIGHT BINDING BOOK

brown
book

THE BOOK WAS
DRENCHED

TEXT LITE
WITHIN THE
BOOK ONLY

UNIVERSAL
LIBRARY

OU_198429

UNIVERSAL
LIBRARY

ಪ್ರಕಾಶಕಃ—

೧೯. ಮಾಧವ ದರೀಪಂತ ಜಿಟ್ಟೇಸ
ಅಥವೆ

ಮುದ್ರಕಃ—

ಮಾರ್ತಿ. ಸಿ. ವೀ. ಅನೇದ್ವನ್‌ರ
ಶ್ರೀ ಮುರಣೇಂದ್ರ
ಪ್ರೇಸ್ ಇಲಾಕ್ಯಾ.

॥ ೫೧ ॥

ಯುತ್ಕೋನುಂದಿರ.

ಅತ್ಮವಿಶ್ವಾಸವನ್ನು ಒಿಂದುವದೇ

ಇಡಿ

ಮುಖ್ಯ ಧೈರ್ಯವು.



ಲೀಳಿಕರಃ ४ —

ಪೂರ್ಣಾಧವ ಹರಿಷಂತ ಚಿಟ್ಟಣೀಸು.



ಪ್ರಥಮಾವೃತ್ತಿ ಪ್ರತಿ ೧೦೦೦

ಬೆಲೆ ಇ ಆಜೆ

ಈ ಪ್ರಸ್ತುತಿ ಎಲ್ಲ ಬಾಧ್ಯತೆಯು ಲೀಳಿಕರ ಕಡೆಗೆ ಇರುತ್ತದೆ.

ಯೆತೋವಂದಿರ.
ಅಶ್ವವಿಶ್ವಸವವ್ಯಾ ಬೆಳಿಸುವದೇ ಇದರ
ಮೊಖ್ಯಧ್ಯೇಯವು.

ವಿಷಯಾನುಕ್ರಮಣಿಕಾ.

- १ ನೀತಿಸಂಗ್ರಹ
- २ ದುಡ್ಡ
- ३ ದುಜನರ ದುಜಣನವು
- ४ ವಿದ್ಯಾರ್ಥಿಗಳು ಸೇನಪಿನಲ್ಲಿಡತಕ್ಕ ಸಂಗತಿಗಳು
- ५ ಪರದೇಶಿಯಾದ ಮರುಷೋತ್ತಮನು
- ६ ಕರ್ಮಾ ಸಾಗರದಲ್ಲಿ ಮುಳುಗಿದ ಕಾಲಿದಾಸನು
- ७ ಚೆಳಿಗಾಲದ ಚಂದವಾದ ಸೋಣಿವು
- ८ ಅಲಸ್ಯಂರಾಯನ ಆಳುವಕೆ
- ९ ವಮಾಲೀಯ ಎರಡನ
- ೧೦ ಪರಸ್ಮಾದೆಯೇ ಪಾಪದ ಮಾಡವು.
- ೧೧ ಸಾಪ್ತವಲಂಬಿಯಾದ ಸದಾಶಿವನು
- ೧೨ ಸಚ್ಚಾನರ ಸಂದೇಶವು
- ೧೩ ಯೋಗ್ಯದಿಂದ ನೆಚ್ಚಿಮಾಡುವದೇ ವೈಭವದ
ತಳಹದಿಯು
- ೧೪ ವಸ್ತೇಂದ ಸಾಗರ

ಮುನ್ನಡಿ.

ಶ್ರೀ ಯ ವಾಚಕರೇ? ನನಗೆ ಚಿಕ್ಕಂದಿನ ಹಿಡಿದು ನಿಬಂಧ ಕಥೆ ಮುಂತಾದವುಗಳನ್ನು ಒರೆಯುವ ಜಟಿವು ಹೆಚ್ಚು ಅಧ್ಯರಿಂದ ಶಕ್ಯವಿದ್ದಷ್ಟು ಪ್ರಯತ್ನ ಪಡಿದಿ ಒಂದು ಚಿಕ್ಕಪುಸ್ತಕವನ್ನು ಬರೆದು, ಮುದ್ರಿಸಬೇಕೆಂದು ಸಂಕಲ್ಪ ಮಾಡಿದ್ದೇನು. ಈ ಸಂಕಲ್ಪವು ವಿದ್ಯಾರ್ಥಿರಿಂದ ಪ್ರಾರ್ಥಿತ ಶ್ರೀ ತಾರದಾ ಮೂತ್ತೆಯು ಕೃಪೆಯಿಂದ ಇಂದಿಗೆ ಪೂರಣವಾಯಿತು. ಹಾನು ಕೇವಲ ಈ ಪುಸ್ತಕವನ್ನು “ನೋರ್ಧತ ವಾಚನಾಲಯ, ನೋರಕ್ಕೂ ಸಂಸ್ಥೆ ಶಿಕ್ಷಣಾಲಯ, ಮುಂತಾದ ಪವಿತ್ರವಾದ ಸಂಸ್ಥೆಗಳ ಸದಾಯಕಾಗಿ ಮತ್ತು ನನ್ನ ಪರಮ ಪೂಜ್ಯ ಅಭಿಜ್ಯಾನಕ ಜೀವ್ಯ ಮತ್ತು ರಾಜ್ಯಕ್ಕೆ ವಾ ಶೇಷೋಪಂತ ವೆಂಕಾಜೀ ಶಾಲಕಣಿ ಸಹ್ಸರಾಗತಿ ಇವರ ಸ್ವರಣಾಧರವಾಗಿ” ಒದೆದಿಂಬವೇನು.

ಈ ಪುಸ್ತಕದಿಂದ ಮಾರಿಬಾದ ಹಣವನ್ನು ನನ್ನ ಸ್ವಂತಕ್ಕೆ ಉಸಯೋಗ ಮಾಡಿಕೊಳ್ಳಿದೆ. ಮೇಲೆ ಬರೆದ ಸಂಸ್ಥೆಗಳ ಸಹಾಯಕಾಗಿಯಾಗಿಯೋ ಉಸಯೋಗ ಮಾಡತಕ್ಕಾದ್ದಿಗೆ ದುತ್ತದೆ.

ಈ ಪುಸ್ತಕವನ್ನು ಬರೆದು ಮಾನಿಸಿ ಮುದ್ರಿಸುವ ದೇಶಿಯಿಂದಾ ಇಲ್ಲಿಯ “ಶ್ರೀ ಶಿದ್ಧಿಶ್ವರ ನೋರ್ಧತ ವಾಚನಾಲಯದ ಸೀಕ್ರೆಟರಿಗಳಾದ ಶ್ರೀ. ನಾ. ವೆ ದೇಶವಾಯಿ ಇವರ ಮುಕವನ್ನು ಕೇಳಿದ್ದೇನು. ಇದಕ್ಕೆ ಅವರು ಉತ್ತಮವಾದ ಅಭಿಸ್ತಾಯವನ್ನು ಕೊಟ್ಟಿರು. ಅದರಿಂದ ನನಗೆ ಬಹಳೇ ಸಂತೋಷವಾಯಿತು.

ಆ ಮೇಲೆ ಇದನ್ನು ಮುದ್ರಿಸುವ ದೀಕ್ಷಿಯಾದಾ ವಿಚಾರಣೆಗೆ ಕೂಡಿಗೆ ಅಲ್ಲಿಯು “ಶ್ರೀ ಮೂರಖೀಂದ್ರ ಪ್ರೇಸ್‌ದ ಪಕ್ಷಾಲಕರಿಗೆ ಭೆಟ್ಟಿಯಾಡಿಸು ಅವರಾಗೂ ಸನ್ನ ರಿಂತಿಗೆ ನೂನಕೊಟ್ಟು ಯೋಗ್ಯ ಉಚಿತನಲ್ಲಿ ತಯಾರಿಸಿ ಕೊಡುತ್ತೇನೇಂದು ಹೇಳಿ, ಈ ಪರಿಕ್ರಮಾದ ಶಿಕ್ಷೆ ಕ್ಷಮಿಸಿದು ತಿಳಿದು ಬಹು ಪರ ಶ್ರಮದಿಂದ ಮಾಡಿಕೊಟ್ಟರು.

ಶ್ರೀ ನಾ. ವೆ. ದೇಕರುಬು ಇವರ ಉತ್ತಮ ವಾದ ಅಥಿ ಪ್ರಾಯದಿಂದ ಮತ್ತು ಶ್ರೀ ಮೂರಖೀಂದ್ರ ಪ್ರೇಸ್‌ನ ವಾಲಕರ ಪ್ರೇಮಾದಿಂದ ಸನ್ನ ತಿಳಿ : ಏನೇ ಇಧರ್ ಈದೀರಿತೇ : ಆದ್ದರಿಂದ ಈ ಉಭಯಶರ ಅಭಾರತನ್ನು ಎಷ್ಟು ಮನ್ನಿಸಿದರೂ ಈಡಿನೆ ಯೇ ಸರಿ.

ಪಾಚಕರೇ ನಾನು ಈ ಮನುಕವನ್ನು ಸನ್ನ ಅಲ್ಲಿಬಿದ್ದಿಗೆ ತಿಳಿದಷ್ಟು ಬರಿದದ್ದರಿಂದ ಇದರಲ್ಲಿ ಏನಾಡರೂ ತಮಗೆ ತಪ್ಪಿ ಶಾಂತಿಗಳು ಕಂಡು ಬಂದಲ್ಲಿ ಕ್ಷಮಿಸಿ. ಹುಸ್ತಿಗೆ ನಾನ್ನಿಯಂತೆ ವತ್ತಿಸಬೇಕೆಂದು ಬೇಡಿಕೊಳ್ಳುವೆನು. ಮತ್ತು ದ್ವಿತೀಯಾವಶ್ಯಕಿಯನ್ನು ತೆಗೆಯುವೆನು ಕೆಂಡು ಸಹಾಯ ಮಾಡಿದೆನು ಆಗಿ, ಈ ಮಾನ್ಯದಿಯನ್ನು ಮುಗಿಸುತ್ತೇನೆ

ಅಧಿಕ್ಷಿ

ತಮ್ಮ



ಮಾಧವ ಹರಿಹರಂತ ಜಿಟಿಣೀಸ



ನೀತಿ ಸಂಗ್ರಹ.

೧ ಸಜ್ಜಸರಿಗೆ ಹೋಕರಿದುವ ಮಂತ್ರ ಅವರ ನೀಂದೆಯನ್ನು ಹೊಡುವ ಎನ್ನಾಷ್ಟುದು ಯಾವಾಗಲೂ ಇಂದ್ರೋಗಿತಯ ರಾಜ್ಯ ದಲ್ಲಿಯೇ ವಾಸ ಹೊಡುವರು.

೨ ಯಾವ ಪರಿಸ್ಥಿತಿಯನ್ನು ಸ್ತುತಿಯೋಂದು ಕಾರ್ಯವನ್ನು ಸ್ವಿಯಾಮ. ತತ್ತ್ವದಿಂದ ಪೂರ್ವಾದಿಲ್ಲಿಸ್ತೇ ಆ ಪ.ಸುಷ್ಯಾನ ಆಯು ಷ್ಯಾಕಾಷಾದಾಗ ನೀಯಾತ್ತ ಪಾರ್ಶ್ವಾಧಿಂದೆಯೇ ಉಳಿಯುವದಿಲ್ಲ.

೩ ಪರಶ್ರೀಯಾನ್ನು ಕೇವಲ ಕೈಷಿಷ್ಟಕ್ಕೆಂಬ ನೇರೇಡು ವಹ್ನಾ ಸ್ವಿಭಾವದ ಚೆಂಡಿಯಾಗು.

೪ ಸ್ವರ್ವಪಶ್ಚಾತ್ ಸಂರೋಗಿ ಲಕ್ಷ್ಯ ಕೊಳ್ಳಿದವನೇ ನಿಜವಾದ ವೀರನು.

೫ ನೀಂಚ ಜನಿಗೆ ಬೇಕಾದಷ್ಟು ಗಂಡಾಂತರಗಳು ಬಂದಾಗ್ಯಾ ಅವರಿಗೆ ಯಾವ ಲೋತಿಯಿಂದಲೂ ಸ್ವಾಯ ಪೂರ್ವಾದವರೇ ಸ್ವಿಭಾವದ ಚಾಣದು.

೬ ಸರಾಧಮರು ಪೂರ್ವ ಯೋಂದಿದರೆ ನೀವು ತಿಲವಾತ್ತ ವಾದರೂ ಶೋಽವಾಡಬೇದಿರಿ.

೭ ನೀವು ಕೈಕೊಂಡಿರುವ ಸದುದೈತ್ಯೋಗವನ್ನು ನಾಶವಾಡುವದರ ಸಲುವಾಗಿ ನೀಂಚಿ ಯಾವಾಗಲೂ ಕಂಕಣಬಧ್ಯರಜಿರಾತ್ತಾರೆ. ಆದರೆ ಅವರು ನಿಮ್ಮಕಾರ್ಯದ ಸಲುವಾಗಿ ಎಷ್ಟೇ ವಾಂಚಿಜನ್ಯವನ್ನು ಹೊಡಿದು ಅದರ ಕಡೆಗೆ ನೀವು ಲಕ್ಷ್ಯನೇ.

ಕೊಡಬೇದಿರಿ. ನಮ್ಮ ಕಾರ್ಯವನ್ನು ಒಳ್ಳೆಗೇ ಹುತುಪಿನಿಂದಾಗಿ
ಕೊನೆಗಾಣಿಸಿರಿ.

೮ ಅನಾಧರಿಗೆ ತನು, ಸಾಸ, ಧನದಿಂದ ತುಗಿ ಶಕ್ತಿ
ವಿದ್ವಾನು ಯಾರು ಸಹಾಯ ಕೂಡಾವರೋ, ಮತ್ತು ಅವರನ್ನು ಗತಿಗೆ ಹಚ್ಚಬೇಕೇ ಅವರೇ ಈ ಜಗತ್ತಿನಲ್ಲಿ ಪೂಜ್ಯಾರು.

೯ ಅನಾಧರನ್ನು ಸ್ಯಾದಿ ಯಾವ ಕ್ರಿಯಾಂಕನಿಗೆ ಮತ್ತು
ವಿದ್ವಾನನಿಗೆ ಕನಿಕರವು ಹುಟ್ಟಿಕೊಂಡಿಲ್ಲವೇ ಆಧವಂ ಕ್ರಿಯ. ಅಂತಿಮೇ ಮತ್ತು ವಿಷ್ಣುತ್ತಿಗೆ ಧಿಕಾರಮಿಲಿ.

೧೦ ನಿಂದೆಯನ್ನು ಮಾಡುವ ವಿಷಿಗಿ ಅನ್ವಯಾಸವನ್ನು
ಮತ್ತು ದ್ರವ್ಯದಾಫವನ್ನು ಪಾಠ್ಯಾರಾಧಕ್ಕಿಂತ ಬಹು ಅಂತ್ಯಜರಿಗೆ
ಮಾಡುವದು ಒಳ್ಳೆಗೇ ಲೋಕಾದಾರನ್ನು ಮತ್ತು ಬೀತ್ರವಾದದ್ದು.

೧೧ ಪ್ರತಿಯೆಬ್ಬಿಲೂ ತಪ್ಪಾ ಮನಸ್ಸಿನ್ನು ನಿರ್ಮಿಸಲಾಗಿ
ಇಟ್ಟಿಕೊಳ್ಳಬೇಕು. ಅಂದರೆನೇ ಅವರಿಗೆ ನಿಬಂಧನೆ ಸೌಖ್ಯವು
ಉಭಯವದು.

೧೨ ಶತಮಾನಕ್ಕಿಂತ ಸಕಲರಿಗೂ ದಶನವನ್ನು ಕೊಡುವ
ದೇವನು. ಅದ್ದಿಂದ ಅವನನ್ನು ಪ್ರತಿನಿತ್ಯದಲ್ಲಿಯಾಗಿ ಪೂಜಿಸಿರಿ.

೧೩ ಆಕಳು ಭೂಲೋಕವ ದೇವತೆಯು. ಆದ್ದಿಂದ ಎಲ್ಲರು
ತವಗಿ ಶಕ್ತಿವಿದ್ವಾನು ಆ ಭೂಲೋಕದ ದೇವತೆಯು ಸೇವೆಯನ್ನು
ಉಪದೇಶಾರ್ಥಕ್ಕಾಗಿ ಹೊರಡಲ್ಪಿ, ಜಿರಾರಾಲ ಸೌಖ್ಯವು ಉಭಯವದು

೧೪ ಯಾವ ಮನುವುನಿಗೆ ಯಾವಾಗೀಗೂ ಸಣದ ಹೊರತಿಗೆ ಈ ಸೇವಾ ಕಾರ್ಯವನ್ನು ಕಾಣಬೇಕಿಲ್ಲವೇ ಅವನು ಈ ಜಗತ್ತಿನಲ್ಲಿಯ ಮೇದಲನೇ ತರಗತಿಯ ಪರಃನಿಷಿಜನು.

೧೫ ನರ್ತಕುಲಿ ಸೂರಾವಂಟ್ಯಾ ಜಾತಿ ಪಂಗಡಹಳ್ಳಿ ತುಪಬಿಷ್ಠ
ಶಂಕ ಮಕ್ಕಳ ದುರಭಿವೊನದ ಸಾರ್ಥಕ್ಯವು ಪರಿಸಿದ್ದರಿಂದ
ನಾವು ವಾಹನ ಯಾವತ್ತೆಗೂ ಇಂತಳಕ್ಕೆ ಇತಿ
ಯಹತ್ತಿನೇ. ಅಂದು ಬಳಿಕ ನಮ್ಮು ಉತ್ತರವನ್ನು ಎಂದಾದರೂ
ಆದಿತ್ಯಿ? ಇಂದೂ ಇಲ್ಲ.

೧೬ ಯಾವು ಆನ್ಯಾಯದಿಂದ ವತ್ತಿಸುವನೀಯೇ ಅವನೇ
ನಿಜವಾದ ಸರಪರಾವು.

೧೭ ಎಲ್ಲಿಂದ ಪರಿಸಿದೆಯನ್ನು ವಾಹನ, ಸರ
ಹಾವಳಿಯು ಕಣಿಮೆಂಬಾಗಿ ವದಿತ್ತಿತ್ತೋ ಅಲ್ಲಿಯು ಪರೆಗೆ ಸಮ್ಮ
ಸುಧಾರಣೆಯಾಗಿರಿದು

೧೮ ನಿಜವಾದ ಒಳಿತ್ತು ತವ್ತಿ ಶರ್ವವ್ಯಗ್ರಗಳನ್ನು ಕೈನೇ
ಗಾಳಿಸುವಾಗಿ ದುಜಂಪಣ ಸಂದೇ ಸುತ್ತಿಗೆಳ ಕಡೆಗೆ ಏಂದೂ
ಲಕ್ಷ್ಯಕ್ಕೆಣಿದುವದಿಲ್ಲ.

೧೯ ಪ್ರಸಾಗಣಿತ್ವಾಲ್ಲಿ ಹವಾಲಿಯ ಸ್ಥಾವರೂ ವಾದಿ ಶಂಕ
ಸುವಾರ್ಥವನ್ನು ಸಾಗಿಸಿ ಇದರೆ ಜಾರು ಹೆಚ್ಚಿಟ್ಟುದ್ದು ಅಂ
ಹಾನವಾದಿತ್ತು ಎಂಬ ಒಂದು ರಚನೆಯನ್ನಕ್ಕೆ ಬಿಂದ್ಯು ಶಂಕಿ
ಕ್ಕೆ ಒಳಗಾಗಬೇಕಿರಿ. ಇಸರೇನು ಕೆಂಪಿಟ್ಟುದ್ದು ಆದರೆ ಆಗೆಗೆ ನು
ನಿಮ್ಮ ಉದ್ದರ ಸುವಾರ್ಥಹವನ್ನು ಸಾಗಿಸುವರೀಯಾ? ಏಂದೂ ಇಲ್ಲ.

೨೦ ಉಗಿಂಧರ್ಯು ತನ್ನ ಕಳಿತಕ್ಕಳಕ್ಕೆ ಪುಟ್ಟಿ ವಿನಿ
ಸೆಲುವಾಗಿ ಸೇಳಿಗೆ ಸಂಯಾಗಿ ಯಾರಿದ್ದರಿಯನ್ನು ನೋಡಿ,
ಹಾಗ್ಯಗೆ ಸಾಗಿಸುವದೇನೇ ಅದುಂತೆಯೇ ಸಿದ್ದ ವಾಹನಕ್ಕು
ಯೋಗ್ಯವಾದ ಶರ್ವವರ್ಗನ್ನು ಸೇಳಿಗೆ ಸಂಯಾಗಿ ವಾಗಿತ್ತು
ಹೊಗಿರಿ. ಈ ವೇಳೆಗೆ : ಇವು ನಿಜರ ಸಂದೇಸುತ್ತಿಗೆಳ ಕಡೆಗೆ
ಲಕ್ಷ್ಯಕ್ಕೆಣಿದೆಂದೀರಿ.

೨೭ ಪ್ರತಿನಿಶ್ಯದಲ್ಲಿಯೂ ಸಾಧು ಸಹ್ಯರುಷರ ಮತ್ತು ಪರಾ
ಕ್ರಮಿಶಾಶ್ವಗಳ ಭಾವಚಿತ್ರದ ದರ್ಶನವನ್ನು ತಿಗೆದುಕೊಂಡು ನಿಮ್ಮ
ಉದ್ದೇಶಗಕ್ಕೆ ಆಂಧಿಕಿರಿ.

೨೮ . ಸೇರಿಗೆ ಸವಾ ಸೇರೆ ” ಎಂಬ ನಾಯಿಯಿಂತೆ ಸಿಮಗೆ
ಯಾವ ಜನರ ಹ್ಯಾಗೆ ಗ್ರಂಥೀ ಬೀಳುವರೋ ಹ್ಯಾಯೇ ವತ್ತಿರ
ಸಿರ. ನಿಮ್ಮಾರ್ಥಾಗಿ ಅವರ ಸ್ತುತಿಮನ್ನು ಮಾಡಬೇಕಿರಿ ಮತ್ತು
ನಿಮ್ಮನ್ನು ನೀವು ಹೇಳಿದುಕೊಳ್ಳಬೇಕಿರಿ.

೨೯ ಸಾಧಾಸಾರೆ ಚಾರ ಮಾಡದೆ ಶುಕ್ಕಟಿಯಾದ ಬಾಣಿ
ಯಿರುತ್ತದೆಂದು, ಮನಂದಂತೆ ಜನಂಗೆ ಹೆಸರಿಡಬೇಕಿರಿ.

೩೦ ಹೇಮಂತ ಪ. ತುವನಲ್ಲಿ ನದಿಯ ನೀರು ಯಾವ ಪ್ರಕಾ
ರವಾಗಿ ಅತ್ಯಂತ ನಿಮ್ಮಾಲಿವರುತ್ತದೆಯೋ ಅದರಂತೆಯೇ ಸಜ್ಜ
ನರ ಹೃದಯವು ಯಾವಾಗಲೂ ನಿಮ್ಮಾಲಿವಿರುತ್ತದೆ. ಅಂದ ಒಂಕ
ನಾವಾದರೂ ವೇಲೆ ಬರೆದಂತೆ ಆಗಲಕ್ಕೆ ಯಾತ್ಮಿಸತಕ್ಕದ್ದು.

೩೧ ನೀಂಜಕನವಿಂದ ಆಯುಷ್ಯವನ್ನು ಕಳೆದು ಕಾಟೇ
ಯಾತ್ಮೀಯನ್ನು ಮಾಡಿ ವದಕ್ಕಿಂತ ಸರಳತವಾದ ವತ್ತಿಸಿ ತನ್ನಿಂದ
ಕ್ಷೇತ್ರಾದ ಮಂಜ್ಞಿಗೆ ಆಸಾಧಿಗೆ ತನ್ನ, ಮನ, ಧರ್ಮದಿಂದ ಸಹಾಯ
ಮಾಡುತ್ತ ಆಯುಷ್ಯವನ್ನು ಕಳೆಯುವದೇ ಶ್ರೀಯಸ್ವರವಾದದ್ದು.

೩೨ ಪ್ರಸಂಗಿದ್ದಲ್ಲಿ ಮನೆಯ ವರಿಗಾಗಲೀ ಅಥವಾ ಇತ್ತ
ರಿಗಾಗಲೀ ನಿರುಗೆ ಶಕ್ಯವಿದ್ದವುರ ಮಟ್ಟಿಗೆ ಸಹಾಯ ಮಾಡಿರಿ.
ಅದರೆ ನಿರುಗೂ ಅವರು, ಸಹಾಯ ಹಾಕುವರು. ಆದರೆ
ಅವರ ಕಾಡ ಯಾವ ವ್ಯವಹಾರವನ್ನು ಪಾಲುಗಾರಿಕೆಯಿಂದ
ಮಾಡಬೇಕಿರಿ. ಯಾಕೆಂದರೆ, ಅದು ಕಡೆತನಶಾ ಸುಸೂತ್ರವಾಗಿ
ಸಾಗೇತೆಂಬ ನಿಯಮವಿಲ್ಲ.

೭೬ ಮನುಷ್ಯನಿಗೆ ಸಾಲವೇಂದರೆ ಹಿರೀ ಬೇಸೀಯಕ್ಕಾತಲಳಿ
ಭಯಂಕರವಾದದ್ದು. ಆದ್ದರಿಂದ ಇದರ ವಿವರಕ್ಕೆ ಎಷ್ಟು
ಎಚ್ಚರಿಕೆಯಿಂದಾ ಇರಬೇಕೆಂದು ಬೇರೆ ಹೇಳುವ ಕಾರಣವಿಲ್ಲ.
ಅಂದನೇಲೇ ನಾವು ಒಂದು ಕಾಂತಿಕ ಸಾಲವಾಗದುತ್ತಿ ಎಚ್ಚರಿಕೆಯಿಂದ
ಇರತಕ್ಕುದ್ದು.

ಅ ಸರ್ದಿಗೆ ವಾನ ತುಳಿದಿಗೆಣಿನ್ನು ವಾಯುವಾಗಿ
ಸೇವು ಕೀಳರಿಂದು ತಿಳಕೊಳ್ಳಬೇಡಿರಿ.

೭೭ ಸಜ್ಜರ ಜರಿತಗಳಿಂದರೆ ಯಶೇಂಮಂದಿರದ ರಾಜ
ಪೂರ್ವವ ಮೇಲಿರುವ ಸೌಖ್ಯದ ಸೆರಳನ್ನು ಕೊಡುವ ವೃಕ್ಷಗಳು.

೭೮ ವಿದ್ಯಾಸರ ವಾಕ್ಯಗಳಿಂದರೆ ಅಮೃತದ ಹನಿಗಳು
೭೯ ಬೇಕಾದಷ್ಟು, ಫೋರ್ವಾಡ ಗಂಡಾಂಕರಗಳು ಬಾಹಾ
ಗ್ರಂಥ ಮಂಸಪ್ರಗಿ ಕಾರವನ್ನು ವಾಯಿಕೊಂಡು, ಆಕ್ರೂಕಿನನು
ವಾಯಿಕೊಳ್ಳಬೇಡಿರಿ ಯಾಕಂದರೆ ಅದು ಭಯಂಕರವಾದ
ವ್ಯಾಪಾರ ತನನ್ನು.

೮೦ ಉಂಟಾಡಿಯ ಕಾರ್ಯಕ್ರಮವನ್ನು ಹಾಗೆ ಎಡಿದಿದೆ
ನಿಮಿಂದ ಮದಿಯಾತ್ಮದೆಯೇ ಅಧರಂತೆ ಸಿರ್ಪು ಆಯುಷ
ದ ಉದಯೋಗನನ್ನು ವಾಯಿಕೊಳ್ಳಿಂ

೮೧ ನಿಸ್ತುಕೀತಲಳಿ ವಯಸ್ಸಿನಿಂದ ಚಿಕ್ಕವೆಂದ್ರಿಯ ಕೂಡ
ಆವಾಗೆ ಅವರ ಹೆಂಡಲ್ಲಿ ಅಷಕ್ಯವಾಗಿ ಕರೆ ಮಂಬೇಡಿರಿ ಅದ.
ಘಾಗಿ ಕಾಣುವ ಹಾಗೆ ಪೂಜೆ ಹಕರಿನಿಂದ ಶರೀಯಿರಿ

೮೨ ಸರಪಶ್ಯಾಗಳು ನಕ್ಕರೆ ನೀವು ಮಂತ್ರಗಿಗೆ ಹಚ್ಚಿಕೊಳ್ಳಿ
ದೇಡಿರಿ. ಯಾಕಂದರೆ ಸೂಕರಣ್ಯ ವಿಷ್ಯೇಯನ್ನು ಹಣ್ಣಿಗೆ ತಿನ್ನುವ

స్నేహిక ధమావదేయీ, అడరంతెయీ ఊరచ శకుగళ
నగువ ధమావాగిరువదు.

౩౪ పూఫ పరంపరెయ మత్తు పటద్మిణియ ఒక
దఃరభవానక్కె బుద్దు “ కత్తిగి హంరణవన్న వేయిసిదంతే ”
ఏనాకవన్న వాడి, వథు వరచన్న సాలుగారరన్నాగి
పూడచబేడిర.

౩౫ నావు యావాగలూ నమగింతలూ, కున్సి తియ
జనరకచెగి సుండి ప్రసుచవెంబ రథవన్న సదేయిసతక్కుద్దు

౩౬ సుకయీ వృత్తియుళ్ళవరు మత్తు ఆత్మవిశ్వాస
పిల్లదరు ఇవరు యావాగలూ ఆధోగతియ రాజ్యదల్లి
యీ వాసమాచావరు మత్తు ఇవరిగి ఇక పరగళల్లి తిల
పూత్రవాదరూ సౌఖ్యవాగువదిల్ల.

౩౭ నమ్మల్లి లోంగగళు బందు ధై ధై ఎందు
కుణుచకత్తిదవేలే నావు సుద్దియవేలే బరుత్తేవే ఇదు
మూలికతనపు. ఆదరీ, ఆవుగళ బరువిచేయ సాధాణ
చిస్సువన్న తిళకేందు కూడలే ఆవుగళగి తక్కుసత్కార
వన్న పాఠిదరే తీరికు. ఆ మేలే ఇంథ మూలికతనద
ప్రసంగవే బచలారదు.

౩౮ కేవల హణదాతిగాగి యావ ఎఱాదవన్న పూడ
చే, హణ్ణ మక్కళన్న వృద్ధరిగికొట్టు అవర సంసా
రద హాళయన్న పూడి పాపక్క గురియాగబేడిర.

౩౯ నిరుద్యోగియాగి మిష్టన్నగళన్న తిన్నవద
క్షుంత ఉద్యోగవంతనాగి పల్లి బక్కరియన్న తిన్నవద్ద
లేసు.

ಉ ಶಾಲೆಯಲ್ಲಿ ಬಾಲಕರ ಅಭಿಷ್ಯಾಸವೇ ಸರಿಯಾಗಿ ನಡೆಯುವದರ ಸಲ.ವಾಗಿ ಅಥಾಯಾಪಶರು ಹಾಯಿಗೆ ವೇಳಾಪತ್ರಿಕೆಯನ್ನು ಮಾಡಿ ಅನರಂತೆ ವರ್ತಿಸುತ್ತರೋ ಅದರಂತೆಯೇ ಪ್ರವಂಚವೆಂಬ ಶಾಲೆಯು ಎಲ್ಲ ಶಾಯಣಗಳಲ್ಲಿ ವೇಳಾಪತ್ರಿಕೆಯು ಅವಶ್ಯವಾದದ್ದು.

ಉತ್ತ ನಿಮ್ಮ-ಅಂತಹಿರಣ, ನಿಮ್ಮ-ಕಟ್ಟಿಸು, ಮತ್ತು ನಿರ್ವಹಣಗಳಿಂದ ಕೂಡಿದ ಈ ತ್ರಿಖೇಳೆ ಸಂಖ್ಯಾದವೇಲೆ ಯಾವಾಗಲೂ ವಾಸಿಸಬಹುದು ಮನ್ಯನು ನಿಜವಾದ ಭಾಗ್ಯಪಂತನು

ಉತ್ತ ಸಧಾಸಿಗೆ ಪಂಚ ಪಕ್ಷಾನ, ಗಳನ್ನು ತಿನ್ನಿಸುವದ ದಕ್ಷಿಂತ ಸಿಧಾನಸಿಗೆ ಪಕ್ಷ ಬಕ್ಷಿರಯಸ್ಸು ತಿನ್ನಿಸುವದು ಪಕ್ಷ ಮತ್ತೀರುಸ್ತರಾದದ್ದು.

ಉತ್ತ ನಮ್ಮಲ್ಲಿ ಉದ್ಯೋಗವಾತರಿಗೆ ಉತ್ತೀಜನವು ದೂರಿಯುವದಿನ್ನಿಲ್ಲವೆಂದೇ ಬೇಕಾರರ ಸಂಪ್ರಯು ವಚ್ಚಾಗುತ್ತ ನಡೆದಿರುವದು.

ಉತ್ತ ಯಾವಾಗಲೂ “ಉದ್ಯೋಗ” ವೆಂಬ ಮಹಾಮಂತ್ರವನ್ನು ಜಪಿಸುವರೇ ಉತ್ತರ್ವಷಣಮಂದಿರದಲ್ಲಿ ಪ್ರವೇಶ ಮಾಡಲಿಕ್ಕ ಯೋಗ್ಯರು.

ಉತ್ತ ನಮ್ಮಲ್ಲಿ ಎಷ್ಟೇಂದೂ ಮಂತ್ರಿ ಮಂತ್ರಿ ಮಂತ್ರಿ ಮಂತ್ರಿ ತಿನ್ನಲಿಕ್ಕು ಅಶನವಿಲ್ಲವಿದ್ದೊಂದು ಒಕ್ಕಳ ಸೋಕಿಕುಸಕೆಲ ವುದರಿದ್ದರೂ ಇಂದರು ಆಸರೆ ಬಂದ್ರುರಸೋಕುಂಜ ಶಿಂಗೆಯಾಗಿ ಅರಣ್ಯಲ್ಲಿ ನಮ್ಮತನವು ಬರಬಹೂತತ್ವ ಮತ್ತು ಈ ಕಂಗಾಲ ಶೀಳಂತರಲ್ಲಿ ಉದಾತ್ತ ವಿಚಾರಗಳೂ, ಮತ್ತು ಹಣದ ಯೋಗ್ಯ ವಿಧಿಯೋಗ ಮಾಡುವ ಶಿಳಂಖಿಕೆಯು ಬರದ ಹೊರತು

ನೀವೂಜದ ಸ್ಥಿತಿಯು ಸುಧಾರಿಸಬೇಕಾದರೆ ತುಸು ದುಕ್ಕು ರಣಾ ಗುತ್ತದೆ.

ಇಲ್ಲ ಸಜ್ಜನರ ಸ್ವಭಾವವು ನಮ್ಮದ್ವಿದಂತಿರುದು ಅಂತಿಯೇ ಅವರ ದಿವ್ಯವಾದ ಸಂದೇಶವು ಜಗತ್ತಿಗೆ ವಾಗ್ರಾಂತಿಕವಾಗಿ ರುವದು.

ಇಲ್ಲ ನಾವು ಕೂತಾಗಿ ನಿಂತಾಗ ಧರ್ಮ ಅಥವಾ ಅಡಾತ್ತದಃವಾಗ ಧರ್ಮ ಅಥವಾ ಯಾವಾಗಲೂ ಧರ್ಮ ಅಥವಾ ವೆಂದೇ ಅನ್ನತ್ವಾತ್ತಮೈವೆ. ಅಂದಮೇಲೆ ಇನೇಸು ಧರ್ಮವ್ಯೋ ಅಥವಾ ನಮ್ಮ ಅಗಾಧ ಕರ್ಮವೇ ಶಿಳಯ ಲೋಳಿದೂ ಅವು. | ಇದು ಎಂಥ ಶೋಚನೀಯ ಸ್ಥಿತಿಯು. ನಮ್ಮಲ್ಲಿದೂವ ಈ ಕೆಂಟಾರ್ಥ ವಧಿ ಧರ್ಮಾಧರ್ಮಗಳಿಂದ ನಮ್ಮ ಉತ್ಕಷ್ಟವ್ಯೋ ಅಡ್ಡ ಬಂಹತ್ತಿವೆ. ಯಾಕಂದರೆ, ನಮಗೆ “ ವಾಸವನ ನಿಜವಾದ ಧರ್ಮವು ಯಾವದು ” ಇದು ತಿಳಿಯದ್ದರಿಂದಲೇ ಇಂಥ ಸ್ಥಿತಿಯಾಗಿರುವು.

೪೯ ಯಾವದೇ ಉದ್ಯೋಗದ ಅತಿರೀಕರಾದಲ್ಲಿ ಆ ಉದ್ಯೋಗದೊಳಗೆ ಸ್ವಾರ್ಥವು ಉಳಿಯುವದಿಲ್ಲ.

ಅಂ ಪ್ರತಿಯೊಬ್ಬ ಉದ್ಯೋಗವಂತರೂ ನ್ಯಾಯನಿಯೂ, ಮತ್ತು ವೆಚ್ಚವಾಡುವದರಲ್ಲಿಯೂ, ಏತನ್ನಿಖಿಯು ಇರಲಿಕ್ಕುಬೇಕು. ಅಂದರೆ ಅವನ ಉದ್ಯೋಗಕ್ಕೆ ರಾಣಿಯು ಎದೂ ತಗಲದು.

ಇಗ ತನ್ನ ತಪ್ಪನೆಗಳನ್ನು ಸಂಪೂರ್ಣವಾಗಿ ತಿಳಿದೆಕ್ಕು ಯಶ್ವಿಸುವ ಎನ್ನುವ್ಯನೇ ಎಲ್ಲರೊಳಗೆ ಜಾಣಸು.

ದುಡ್ಡು.




ಜಗತ್ತಿನ ಎಲ್ಲ ವ್ಯವಕಾರವು ದುಡ್ಡಿನಿಂದಲೇ ಸಾಗಿರುವದು. ದುಡ್ಡಿಲ್ಲದೆ ಬಂದು ನಿರ್ವಹಣೆ ನಾಗದು. ‘ದುಡ್ಡಿದ್ದವನೇ ದೊಡ್ಡಪ್ಪನು’ ಎಂಬಂತೆ ಮನುಷ್ಯನು ಎಷ್ಟೇ ಚಾಣಿದ್ದರೂ ಅವನ ಹತ್ತರೂ. ದುಡ್ಡಿಲ್ಲದಿದ್ದರೇ ಯಾರೂ ಕೇಳಲಾರಾ. ಅದೇ ಅವನ ಹತ್ತರ ದುಡ್ಡಿನಿಂದರೇ ಅವನು ಎಷ್ಟೇ ದಡನಿದ್ದರೂ ಜಾಣಿಸಿದ್ದು ಎಂದು ಎಣಿಕ್ಕಲುಡುವನು ಅಹಾ ದುಡ್ಡಿನ ಮಹಿಮೆಯು ಎಷ್ಟು ಅಗಾಧವಾದನ್ನಾಗಿ “ಹಣವಿದ್ದರೇ ಹೀವು ಸಹ ಬಾಯಿತೆಗೆಯುವದು” ಎಂಬಂತೆ ಈ ಜಗತ್ತಿನಲ್ಲಿ ನಮ್ಮೆತ್ತಲ್ಲಿ ಮಾನವ ಪಾರಿಗೆ ಗಳಿಗೆ ದುಡ್ಡಿನ ಮಹತ್ವವು ಹೈನಾಹೈಕೈಕೈ, ಎಷ್ಟಿರುತ್ತದೆಂಬ ದನ್ನು ಬೇರೆ ಹೇಳಬೇಕಾಗಿಲ್ಲ. ಅದ್ದರಿಂದ ದುಡ್ಡಿನ್ನು ಎಷ್ಟು, ಎಷ್ಟಿರಿಂದೆಯಂದ ರಹ್ಯಾ ಮಾಡತಕ್ಕದ್ದು, ಮತ್ತು ಎಷ್ಟಿರುತ್ತಾಣಿ ತನದಿಂದ ವೆಚ್ಚ ಮಾಡತಕ್ಕದ್ದು. ಇದನ್ನು ನಾವು ಗೊತ್ತು ಮಾಡಿಕೊಳ್ಳಲಿಕೆಕ್ಕಬೇಕು. ಅಂದರೆ ನಮ್ಮೆ ಅಯ್ಯಾವ್ಯವು ಆನಂದದಿಂದ ಸಾಗುವದು. ಇಲ್ಲವಾದರೆ ಸಾಯಂ ತುದಿದ್ದರೆ ವೇಳಿಗೆ ಹಾಗ್ಯಾಗೆ ಒಮ್ಮೆಂದೊಮ್ಮೆ ಪ್ರಕಾಶವು ಅಡಗಿ ಕತ್ತಲೆಯು ಬಿದ್ದ ಮನುಷ್ಯನ ವ್ಯವಹಾರವು ನಿಂತು ಹೋಗುವದು. ಅದರಿಂತೆಯೇ ನಮ್ಮೆ ಸ್ಥಿರಾಗುವದು. ಇದರಲ್ಲಿ ಏನೂ ಸಂಕಾರವಿಲ್ಲ. ಅದ್ದರಿಂದ ಶ್ರವಿಯೆಬ್ಬರು ನಾಜ್ಯಯಾದಿಂದ ಮತ್ತು ಪಾರಮಾಣಿಕತನದಿಂದ ಹೇಣಿಸಿ ಸಂಪಾದಿಸಿ ಯೋಗ್ಯ ೧೧ ಯಿಂದ ಅದರ ಉಪಯೋಗವನ್ನು ಮಾಡತಕ್ಕದ್ದು. ಅನಾಜ್ಯಯಾದಿಂದ ಅನೇಕ ಯವರನ್ನು ವೇಳಿಸಿಕೊಳಿಸಿ ಸಿಕ್ಕಿಸಿಕ್ಕು ಹಾಗೆ

ಆಯೋಗ್ಯ ಬಡ್ಡಿಯ ಆಕರಣೆಯನ್ನು ಮಾಡಿ, ಒಂದಕ್ಕೆ ರದು ಕಾಗದವನ್ನು ಬರೆಸಿಕೊಂಡು ಅವರ ಕುತ್ತಿಗೆಯ ಮೇಲೆ ಚೂರಿ ಯನ್ನಿಟ್ಟು ಸಂಪಾದಿಸಿದ ಈಣವು ಎಷ್ಟೇ ಇದ್ದರೂ ನಾಶ ಹೊಂದುವದು. ಇಷ್ಟೇ ಅಲ್ಲ ಹಿರಿಯರು ಸಂಪಾದಿಸಿಟ್ಟು ಹಣ ವಾದರೂ, ಆದರ ಕೂಡವೇ ಯಾಳಾಗಿ ಹೋಗುವದು. ಆದ್ದಿಂದ ವಾಚಕ ಬಂಧುಭಿನಿಯರೇ ನೀವು ಯಾವಾಗಲೂ ನಾಜ್ಯಯಾದಿ ದಲ್ಲಾ ಮತ್ತು ಪ್ರಾರ್ಥಣಾಳಿಕತನದಿಂದಲೂ ದುಡ್ಡನ್ನು ಸಂಪಾದಿಸಿ. ರಹಿತ್ತೇ ಮುರಿದು ರೂಟ್ಟೀ ತಿನಿಸಿ ಅನೇಯಃವರೆನ್ನು ಮೋಸ ಗೊಳಿಸಲಿಕ್ಕೆ ಎಂದೂ ಹೋಗಬೇಡಿ. ಅದು ಕ್ಷೇಮಕರವಲ್ಲ. ನೀವು ಹಣವನ್ನು ವೆಚ್ಚುವೊಂದುವಾಗ ನಿಮ್ಮ ಆದಾಯಕ್ಕಿಂತಲೂ ಯಾವಾಗಲೂ ಶಿಂದಿ ಪ್ರಾಣದಿಂದ ವೆಚ್ಚವನ್ನು ಮಾಡಿರಿ. ಇಲ್ಲವಾದರೆ ಸಿಷ್ಟಾರಣವಾಗಿ ಸಾಲುಗಾರಿಂಗಿ ಮನೆ ಮಾಡು ಗಳನ್ನು ಕಳೆದುಕೊಳ್ಳಿವ ಪ್ರಸಂಗವು ಬರುವದು. ಆದ್ದಿಂದ ತರುಣ ವಯಸ್ಸಿನಲ್ಲಿಯೇ ಹಣವನ್ನು ಯೋಗ್ಯೇತಿಯಾದ ಸುಕಾದಿ ಟ್ಟರೆ ನಿಮಿಷ ವ್ಯಾದಾಧಿಪಕಾಲಕ್ಕೆ ಆದರ ಉಪಯೋಗವಾಗುವದು. ಇಷ್ಟೇ ಅಲ್ಲದೆ ನಿಮಿಷಕುಟುಂಬದ ಜನರಿಗೂ ಸೌಖ್ಯವಾಗುವದು. ಈ ಜಗತ್ತಿನಲ್ಲಿ ಮನೆನೂಡಿಗಳನ್ನು ಮಾಡಿಕೊಂಡು ಇರುವ ಪ್ರತಿಯೊಬ್ಬು ಮನುವ್ಯರು ದುಡ್ಡನ್ನು ಮರೆಡುಬೇಡಿ. ನಿಮು ಹತ್ತರ ಯಾವಾಗಲೂ ನಿಮಗೆ ಶಕ್ಯವಿದ್ದಷ್ಟರಮಟ್ಟಿಗೆ ದುಡ್ಡಿಲ್ಲದೆ ಎಂದೂ ಇರಬೇಡಿ. ಯಾಕೆಂದರೆ “ ದುಡ್ಡಿಂದರೆ ಪ್ರಜಂಜದ ಸೂರ್ಯನು ” ಸಂಯೋಜಿತದಿಂದರೆ ಯಾವ ಪ್ರಕಾರ ಈ ಜಗತ್ತಿನ ವ್ಯವಹಾರವು ಒಂದು ಕ್ಷಣ ಮಾತ್ರವಾದೂ ಸಾಗು ವದಿಲ್ಲವೋ ಆದೇ ಪ್ರಕಾರವಾಗಿ ಹಣವನ್ನು ಸಂಗ್ರಹಿಸಿ ಇಡಿದ್ದರೆ ಪ್ರವರಂಚಿಕರ ವ್ಯಾಖಾರವು ಒಂದು ನಿರ್ವಿಷುಷಣ ಸಾಗ

ಉರದು. ಆದ್ದರಿಂದ ಪ್ರತಿತಿಂಗಳು ತಪ್ಪದೇ ನಿಮ್ಮ ಉತ್ತನ್ನ
ದೊಳಗಿನ ಕೆಲವು ಭಾಗವನ್ನು ಸಂಗ್ರಹಿಸಿ ಇಡುತ್ತಾಗೆ ಹೋಗಿ
ರಿ ಎಂದೂ ಮರಿಯಬೇಕಿರಿ. ಇದು ನಿಮ್ಮ ಆಧ್ಯಾತ್ಮಿಕವರು
ತ್ತದೇ. “ಒಂದು ಪ್ರಸಂಗದಲ್ಲಿ ಒಂದೇ ಒಂದು ರೂಪಾಯಿಯು
ಹೋಟಿ ರೂಪಾಯಿಗಳನ್ನು ಕೆಲವನ್ನು ಕೊಡುವದು.” ಅಂದು
ಒಳಿತ್ತ ವ್ಯವಹಾರದಲ್ಲಿ ಹಣದ ಮಹತ್ವವು ಎಷ್ಟು ದೆಂಬದಕ್ಕೆ
ಬಗ್ಗೆ ಎಷ್ಟು ವರ್ಣನೆಯನ್ನು ಮಾಡಿದರೂ ತೀರದು ಒಟ್ಟಿಗೆ
ಅತ್ಯಂತ ನೆನಪಿನಲ್ಲಿತತ್ತ್ವ ಮಹತ್ವದ ಸಂಗತಿಯಂದರೆ ಪ್ರತಿ
ತಿಂಗಳು ನಿಮಿಗೆ ಶಕ್ಯವಿದ್ವಷ್ಟರ ಮಟ್ಟಿಗೆ ಪಾರಪ್ರಯೋಳಗಿನೆ
ಕೆಲವು ಅಂಶವನ್ನು ಶಿಲ್ಪ ಒಗೆಯಲ್ಕೆ ಎಂದೂ ಮರಿಯಬೇಕಿರು
ಯಾಕಂದರೆ ಈಗ ಶಿಲ್ಪ ಮಾಡಿಟ್ಟು ಹಣವು ನಿಮಿಗೆ ದುಡ್ಡಿನ
ಕೊಡತೆಯಾದ್ದಾಗ ಅದರಿಂದ ನಿಮಿಗೆ ಒಳ್ಳೆ ಉಪಯೋಗವಾಗುವ
ವದು. ಆದ್ದರಿಂದ ಉತ್ಪನ್ನಕ್ಕಂತಲೂ ಹೆಚ್ಚಿಗೆ ನೆಷ್ಟುವನ್ನು
ಮಾಡಬೇಕಿರಿ.



ದುಜರ್ಜನರ ದುರ್ವತ್ತನವು.



ವಾಚಕ ಬಂದು ಭಗಿನಿಯರೇ ಈ ದುಜರ್ಜನರ ದುರ್ವತ್ತನದ ವಣಣ ನೇಮುನ್ನು ಮಾಡಬೇಕಾದರೆ ಮೈಮೇಲೀ ರೋಮಾಂಚಗಳಿಂದುತ್ತವೆ. ಎಲ್ಲಿ ಹೊದ್ದಿಯೂ ಈ ಜನರು ಇದ್ದೇ ಇರುವರು. ಇನರು ತಮ್ಮ ಆಯುಷ್ಯವನ್ನು ಬಹಳ ನೀಂಜತನದ ವರ್ತನದಿಂದ ಕಳೆಯುವರು. ಮಾನಮಯಾರ್ಥದಿಗೆ ಖಂತೂ ಗೆಲತ್ತೇ ಇರುವದಿಲ್ಲ. ಈ ನೀಂಜರಲ್ಲಿರುವ ಶದ್ಗುಣಗಳು ಯಾವವೆಂದರೆ ಪರಸಿಂದೆ, ಕಪಟತನ, ಡಾಂಫಿಕತನ, ದುರೆಭಿಮಾನ, ಸೊಕ್ಕು ಇವೇ ಪೊದಲಾದ ದುರ್ಗಂಜಗಳು ಶುಂಬಿಕೊಂಡಿರುತ್ತವೆ.

ಇವು ನಿತ್ಯದ ಉದ್ದೋಷಗವೇನುವರೆ, ಮನೆಯ ಕೂಳನ್ನು ತಿಂದು ಉರಳ್ಳಿರುವ ಕಟ್ಟಿ, ಕಟ್ಟಿಗಳ ಮೇಲೆ ಕೂತು ಒಂದೇ ರವನೆ ಜನರ ನೀಂಮೆಯನ್ನು ಮಾಡುತ್ತಾಣ. ಕೇರಿಯಲ್ಲಿ ನೀರಿಗೆ ಹೊಗಿ ಬರುವ ಸ್ತ್ರೀಯರ ಮೋರೆಯನ್ನು ಟಿಕುಕನೆ ನೋ ದೊಂಣ ಮತ್ತು ಮರ್ಕಟಗಳಂತೆ ಹಲ್ಲನ್ನು ತೆಗೆಯೊಂಣ ಹಿಟ್ಟು ಬೂದಿಷುನ್ನು ಸರಿಸಾಡಿದಂತೆ ಸಾರಾಸಾರ ವಿಚಾರ ಮಾಡದೆ ಸಿಕ್ಕುವರಿಗೆ ಸಿಕ್ಕು ಸಿಕ್ಕು ಹಾಗಿ ಹೆಸರಿಡುತ್ತಾಣ ಬಂಧು ಭಗಿನಿಯನ್ನು ಸಹ ಅರಿಯದೆ ಇರುತ್ತಾಣ, ತಮ್ಮಲ್ಲಿ ಅಷಂಖ್ಯ ತಪ್ಪಿಗಳಿಂದ ಎರಡನೇಯವರ ತಪ್ಪನ್ನು ತೆಗೆಯೊಂಣ, ಪರರ ಕಲಾಳಣ ವಾದರೆ ತಮ್ಮ ಮನೆಯವರು ಮರಣ ಹೊಂದಿದ ಹಾಗೆ ದುಃಖ ಪಡುತ್ತಾಣ ಮತ್ತು ಅವರ ನಾಶವಾದರೆ ಅನಂದಹಡುತ್ತಾಣ, ಎರಡನೇಯವರಿಗೆ ತಮ್ಮ ಕೈಯಿಂದಾದಷ್ಟು ಸಹಾಯ ಮಾಡುವದಂತೂ ಒತ್ತಿಟ್ಟಿಗೇ ಇರಲಿ. ಆದರೆ ಅವರು ಕೈಕೊಂಡಿರುವ ಶಾಯಾಕ್ಕು ಸಾನಾತರಜ ವಿಷ್ಣುಗಳನ್ನು ತಂದು ಆ ಶಾಯಾವನ್ನು ಸಂಹಳಿಸಿ

ಇಂ ನಾಶವಾಡಲಿಕ್ಕು ಯತ್ತಿಸ್ತೀರ್ಣಿಣಿ. ಕ್ಷುಲ್ಲಕ ಹಣದಾತಿಗಾಗಿ ಬೋಟ್ಟಿ ಸಾಕ್ಷಿಯನ್ನು ಹೇಳಿಂಣ ಬೋಟ್ಟಿ ಕಾಗದಕತ್ತರಗಳನ್ನು ಬರೆಯೋಣ, ಪರುಪ್ರೀ ದನಕರುಗಳಿಗೆ ಸಹ ಹೆಸರಿಡೀಣ ಇವೇ ವೋಡಲಾದ ದುಗುಂಡಾಗಳು ಈ ನರಾಧರುತ್ವ ತುಂಬಿಕೊಂಡಿ ರುತ್ತನೆ. ಈ ನೀಚರ ಹಾವಳಿಯು ಕಡಿಮೆಯಾಗದ ಹೊರತು ಸಮಾಜವು ಸುಧಾರಿಸಲಾರದು. ಯಾವ ಯಾವ ಗ್ರಹಗಳ ಮುಂದೆ ವಿಶ್ವಾಂತಿಗಾಗಿ ಕಟ್ಟಿಗಳನ್ನು, ಹಿಂಬರು ಕಟ್ಟಿಸಿರುವರೇಂದೇ ಆ ಆ ಮನೆಯು ವಾಲಕೂ ತಮ್ಮ ತಮ್ಮ ಕಟ್ಟಿಗಳ ಮೇಲೆ ಈ ಮಹಿ ನೀಯರನ್ನು ಕೂಡಿಸಿಕೊಡಬಾರವು. ಇವರೆ ಯಾವ ತರದ ಸಾಹಾಯು ವನ್ನು ಮಾಡಬಾರವು. ಇವರು ಅತೀತಯ ಸೀಂಚತನದ ಶಿಖರಕ್ಕೆ ಹೊಗಿ ತಲ್ಲಿರುವರು. ಎಲ್ಲಿ ತಿನ್ನನರೇಂದೇ ಆಮೇ ಸ್ಥಳದ ಮೇಲೆ ಶೌಚಕ್ಕೆ ಕೂಡು ಹೊಗುವರು. ಇವರ ಸುಖಾಂತರ ತನದ ವಣಿನೆ ಯನ್ನು ಎಷ್ಟು ಮಾಡಿವರೂ ತೀರಿದು ಆವೃಂದ ವಾಜಕರೇ ಇವರ ನೇರೆಗಿ ಸಹ ಹೊಗಬೇಡಿ. ಇವರ ಸಂಗವು ಹೈಗೆ ಕ್ಷುಂತಲೂ ಭಯುಂಕರವಾದದ್ದು ಇವರು ಯಾವಾಗಲೂ ತಮ್ಮ ಸೋಕ್ಕಿಸಲ್ಪಿಯೇ ಸಾಧುವರು ಪಾಪಪ್ರಾಗಳ ವಿಕಾರವನ್ನು ಎಂದೂ ಮಾಡಲಾರರು. ತಂದೆ ತಾಯಿ ಬಾಧು ಬಳಗದವರನ್ನು ಸಹ ಲೆಕ್ಕಿಸಲಾರರು. ಅಂದ ಬಳಿಕ ಇವರಿಗೆ ಪರಿಸಾಫೇಸು? ಆದ್ದರಿಂದ ಇವರ ಗೋಜಿಗೆ ಹೊಗಬೇಡಿ ಇವರಿಗೆ ಬೀಕಾ ದಷ್ಟು ಸಂಕಟೀಲು ಬಾದಾಗ್ನಾ ಸಾಹಾಯ ಮಾಡಬೇಡಿ. ಯಾಕಂದರೆ ಹಾವಿಗೆ ಹಾಲು ಶುಡಿಸಿದಂತೆ ಆಗಬದು. ಇವರಿಗೆ ಸಂಕಟಕಾಲದಲ್ಲಿ ಸಾಹಾಯ ಮಾಡಬೇ ಇದ್ದ ಪಕ್ಕದಲ್ಲಿಯೇ ನಿಮಗೆ ಪುಣಿವು ಲಭಿಸುವದು. ಹೀಗೆ ಮಾಡಿದರೆ ಪರಮೇಶ್ವರನು ನಿವಾಷ ಮೇಲೆ ಎಷ್ಟಾದರೂ ಕೋಪಗೊಳ್ಳುವವಿಲ್ಲ ಆವೃಂದ ನಾವು

ಅವರ ದುರ್ವರ್ತನದ ಕಡೆಗೆ ಉಕ್ಕೆಗೊಡದೆ ದುರ್ಗಂಗಳಿಗೆ
ಆಶ್ರಯ ಕೊಡದೆ ನಾವು ನಮ್ಮ ಯೋಗ್ಯವಾದ ಕರ್ತವ್ಯಗಳನ್ನು
ಕೊನೆಗಾಣಿಸುತ್ತ ದೇವರ ಪೀಠಿಗಳು, ಸಜ್ಜನರ ಪೀಠಿಗಳು
ಪಾತ್ರರಾಗಿ ಸತ್ಯೋತ್ತಿಯನ್ನು ಸಂಪಾದಿಸತಕ್ಕುದು.

ವಿದ್ಯಾರ್ಥಿಗಳು ನೇವಹಿವಳ್ಳಿದತ್ತ ಸಂಗತಿಗಳು.

ಅಭಾಗ್ಯ ಮಾಡುವ ಕೋಣೆಯಲ್ಲಿ ನಿವಾಲವಾಗಿ ಪ್ರಭಾ
ಕರನ ಪ್ರಕಾಶವು ಬೀಳುವಂತೆ ವ್ಯವಸ್ಥೆಯನ್ನಿಡಬೇಕು. ತಕ್ಕು
ವಿದ್ಯಾಲ್ಯಿ ಒಂದು ಗಡಿಯಾಕವನಾಂದರೂ ಇಡಬೇಕು. ತಮಗೆ
ಶಕ್ಯವಾಗುವಂತೆ ಅಭಾಗ್ಯ ಒಂದು ಖಾಸಗಿ ವೇಳಾಪತ್ರಕೆ
ಯನ್ನು ತಯಾರಿಸಿ ಅದರುತ್ತೆ ತಪ್ಪದೆ ವರ್ತಿಸಬೇಕು. ಕೋಣೆ
ಯತ್ತಂಬ ದೊಡ್ಡ ದೊಡ್ಡ ವಿದ್ಯಾನರ ಚಿತ್ರಗಳನ್ನು ಪ್ರತಿನಿ
ತ್ಯದಲ್ಲಿಯಾಗಿ ತಮಗೆ ಸಾಪ್ತಭಾವಿಕವಾಗಿ ದೃಷ್ಟಿಗೆ ಬೀಳುವಹಾಗಿ
ಗೋಡಿಗೆ ಹಜ್ಜಿಬೇಕು. ಅಭಾಗ್ಯವನ್ನು ಮಾಡಲಿಕ್ಕ ದೀಕ್ಷಿನ
ಉಫುಟಿಯೇ ಲೇಸಾದದ್ದು ಯಾಕಂದರೆ ಆ ವೇಳಿಗೆ ಮಾಡಿದ
ಅಭಾಗ್ಯವು ಸಫುರವಾಗಿ ನಿಲ್ಲಿಸಿದು. ಗುರುಗಳಿಂದರೆ ತಮ್ಮ ಶಾಯಿ
ತಂಡೆಗಳಿಂದೇ ತಿಳಿಯತಕ್ಕುದ್ದು.

ಅವರ ವಾತನ್ನು ಎಂದೂ ಎಂರಬಾರದು ಮತ್ತು ಅವರ
ಕೂಡ ವಿನಾಕಾರಣ ವಾದಿಸಬಾಕದು, ಅವರನ್ನು ಮೇಲೆಸಗೈ
ಇಸರಿಕ್ಕ ಹೋಗಬಾರದು. ಗೆಳೆಯರನಂಗಡ ಬಂಧು ಭಾವದಿಂದ

ವತ್ತಿಸತಕ್ಕದ್ದು ಅವರಿಗೆ ವಸನ್ನಿಗೆಹಕ್ಕು ವಹಾಗೆ ಮಾತಾಡಬಾರದು. ಮತ್ತು ಯಾವಾಗಲೂ ತನ್ನ ಸ್ತುತಿಯನ್ನು ತಾನೇ ಮಾಡಿ ಕೊಳ್ಳಬಾರದುವಾದುವ ಅಭಾಯಸವನ್ನು ಚನಾಂಗಿ ಲಕ್ಷ್ಮಿಗಳಿಂದ ಮಾಡಬೇಕು. ಬೀಡಿ, ಸಿಗಾರೇಟ್ ಮುಂತಾದ ವ್ಯಾಷನಗಳಿಗೆ ಒಳಗಾಗಬಾರದು. ಈ ದುವ್ಯಾಷನಗಳಿಂದವರಿಗೆ ವಿದ್ಯಾರ್ಥಿರೆವತೆಯು ಎಂದೂ ಒಳಿಯಲಾರಳು. ಉಡುಪು ಸಾದಾ ಇದ್ದು ಸ್ವಷಣವಿರಾಗಿ ಬೀಳಬಾರದು. ಉಡಾಳಹುಂಗರ ಸಂಗತಿಯನ್ನು ಎಂದೂ ಹಿಡಿಯಬಾರದು ನರಸ್ಯೀಯರನ್ನು ನಿನ್ನ ಸ್ವಂತ ಭಗಿನಿಯಾರಂತೆ ತೀರ್ಳಿಯಾತಕ್ಕದ್ದು ಇದರಲ್ಲಿಯೇ ನಿಮ್ಮ ಅಖಿದ ಕಲ್ಯಾಣವದೆ.

ಪ್ರತಿನಿತ್ಯದಲ್ಲಿಯೂ ಪ್ರಭಾಕರನಿಗೆ ಸಾಷಾಂಗ ಪ್ರಣೀಪಾತವನ್ನು ತಪ್ಪಿದೇ ಹಾಕತಕ್ಕದ್ದು. ಮೇಲೆ ಹೇಳಿದ ನಿಯುಮಗಳಂತೆ ನೀವು ತಪ್ಪಿದೇ ವತ್ತಿಸಿದರೆ, ವಿದ್ಯಾರ್ಥಿರೆವತೆಯು ತಾಯಿಯು ಮಕ್ಕಳನ್ನು ಆಡಿಸುವಂತೆ ನಿಮ್ಮನ್ನು ಪ್ರೀತಿಯಿಂದ ಆಡಿಸುವಳು. ಈ ಪ್ರಕಾರವಾಗಿ ನಿಮ್ಮ ಮೇಲೆ ಶ್ರೀ ಶಾರದಾಮಾತೆಯ ಕೃಪೆಯಾಗಲು ಇವು ಯಾವಾಗಲೂ ಯಶೋ ಮಂದಿರದಲ್ಲಿ ವಾಸ ಮಾಡುವಿರಿ ಇದರಲ್ಲಿ ಎನ್ನೂ ಸಂಶಯವಿಲ್ಲ.

ಪರದೇಶಿಯಾದ ಪುನುಷೋತ್ತಮ

೧ ನೇಂ ಶ್ರುತಿರಣ.

ಕಲಾಜ ಪ್ರದರ್ಶಿಸಬೇಕು ಇಲ್ಲ ಸಾಹಿರ ಜನವಸತಿಯಾಗು ಒಂದು ಹಳ್ಳಿಯಿತ್ತು ಆ ಹಳ್ಳಿಯಲ್ಲಿ ಪ್ರಭಾಕರ ಪಂತನೆಂಬ ಬಬ್ಬು ದೊಡ್ಡ ಸಾವುತ್ತಾರನಿದ್ದನು. ಅವನಿಗೆ ಸುಕೀಲೆಯಾದ ಸರಷ್ಟು ಯೆಂಬ ಪತ್ತಿಯಾದ್ದಾಗು. ಇದೆಬ್ಬೂ ತಮ್ಮ ಸಂಸಾರನನ್ನು ಒಳ್ಳೆರೀತಿಯಾಂದ ಸಾಗಿಸಿದ್ದರು. ಈ ದಂಪತಿಗಳಿಗೆ ಪ್ರಪಂಚದಲ್ಲಿ ಎಲ್ಲತಡದ ಅನುಕೂಲತೆಗೆ ಇದ್ದರೂ ಕೂಡಾ ಪರಮೇಶ್ವರನು ಒಂದು ಕೊಡ ತೆಯ ನ್ನು ಇಟ್ಟೇ ಇದ್ದನು. ಆ ಕೊರತೆಯು ಯಾವದೆಂದರೆ ಅವಕ್ಕುವೇ ಇದ್ದಿಲ್ಲ. ಆದ್ದರಿಂದ ಅವರು ಯಾವಾಗಲೂ ಚಿಂತಿಸುತ್ತಿದ್ದರು. ಹೀಗೆಯೇ ಎಷ್ಟೇವಷ್ಟ ಗಳನ್ನು ಚೆಂಡಿಯಲ್ಲಿ ಕಳೆಯಾತ್ಮೀರಾವಾಗ ಮುಪ್ಪಿನ ಸಮಯಕ್ಕೆ ಈ ದಂಪತಿಗಳಿಗೆ ಒಂದು ಗಂಡ ಮಾಗುವು ಹುಟ್ಟಿತು “ ಮನಸ್ಸಿನ ಸಲ್ಲಿ ಇಚ್ಛಿಸಿದ ಕಾರ್ಯವು ಕೈಗೂಡಿದಬಳಿಕ ಯಾವ ಮನುಷ್ಯನಿಗೆ ಆನಂದವಾಗಲಿಕ್ಕಳ್ಳಿ! ” ಈ ದಂಪತಿಗಳಂತೂ ಸಂತೋಷ ಸಾಗರದಲ್ಲಿ ಈಸಾಡ ಹತ್ತಿದರು. ಮುಂದೆ ಈ ಸುಂದರನಾದ ಬಾಲಕನಿಗೆ ಪುರುಷೇತ್ತಮನನೆಂಬ ಅಂದವಾದ ಹೆಸರನ್ನಿಟ್ಟಿರು ಪ್ರಾಣಾಸ್ಥಿತ್ವವನು ಬಿಡಿಗೆಯ ಚಂದ್ರನಂತೆ ದಿನೇ ದಿನೇ ಬೆಳೆಯ ಹತ್ತಿದನು. ಇವನ ತಂಡಿ ಕಾರ್ಯಗಳು ಮಾ ಪ್ಪಿನ ಸಮಯಕ್ಕೆ ಒಬ್ಬನೇ ಸುಂದರನಾದ ಪತ್ರನು ಜನಿಸಿದ್ದರಿಂದ, ಆತನ್ನು ಒಹಳವಾಗಿ ಪ್ರತಿಸುತ್ತಿದ್ದೇ. ಒಂದು ಅರಫಳಿಗೆಯಾದೂ

ಕೂಡಾ ತಮ್ಮ ಹತ್ತರಾ ಆ ಕೋಪುಲನಾದ ಬಾಲಕನು ಇರಿದ್ದರೆ ಅವರಿಗೆ ಚೈನನೇ ಬೀಳುತ್ತಿದ್ದಿಲ್ಲ. ಹೀಗೆ ಈ ದಂಪತ್ತಿಗಳು ಸಾಲಾಪುರು ವರ್ಷ ಸುಖದಿಂದ ಕಾಲಕಳೆಯುತ್ತಿರಲು ಪ್ರಭಾಕರ ಪಂಕ್ತಾ ಅಕ್ಷಸ್ತಾತ್ತ್ವಾಗಿ ಮರಣ ಹೊಂದಿದರು. “ ಅಯೋ, ಇದು ಏಂಥ ಕಾರಣ ಪ್ರಸಂಗವು ಶಾಸ್ತ್ರತೀಬಾಯಿ ಯವರ ಮೇಲೆ ಆಕಾಶ ಕೊಳ್ಳಿಯೇ ಬಿದ್ದಂತಂತಿತ್ತ.. ಹಂತರು ಮರಣ ಹೊಂದಾವ ವೇಳಿಗೆ ತೀರು ಮಾಪ್ನಿಸವರಾಗಿದ್ದಿಲ್ಲ. ಇತ್ತು ಪುರುಷೋತ್ತಮನು ಪರದೇಶಿಯಾದನು. ತಂದೆಯು ತೀರಿದಾಗೆ ಇವನು ಒ ವರ್ಷದವನಿದ್ದನು. ಇನ್ನೂ ಇವನನ್ನು ಶಾಲೆಗೆ ಹಾಕಿದ್ದಿಲ್ಲ. ತಂದೆಯು ಮನೆಯಲ್ಲಿಯೇ ತುಂಬ ಓದು ಬರಹವನ್ನು ಕಲಿಸಿತ್ತಿದ್ದನು. ಇನ್ನು ಕೇಂಪು ತಿಂಗಳುಗಳಲ್ಲಿಯೇ ಅವನನ್ನು ಶಾಲೆಗೆ ಹಾಕತ್ತುವರು. ಆದರೆ ಅಷ್ಟು ಮರಣ ಹೊಂದಿದರು. ಸರಸ್ವತಿಬಾಂಯನರು ಪ್ರತ್ಯನನ್ನು ನೋಡುದಾಕ್ಷಣವೇ ಪತಿಯ ನೆನಪನ್ನು ತೆಗೆದು ಎದೆ ಎದೆ ಬಡಕೊಂಡು ಒಂದೇ ಸವನೆ ಆಳುತ್ತಿದ್ದರು. ಇದನ್ನು ಆ ಒ ವರ್ಷದ ಎಳಿಬಾಲಕನು ನೇರಿಡಿ ತಾನೂ ಕಟ್ಟಿರು ಸುರಿಸಿ “ ಅವಾತ್ತ ಯಾಕೆ ಒಂದೇ ಸನೆ ಅಲುವಲಿ ತಂದೆಯ ಸವಿನನೇ ನಾನು ಬೇಕಿ ಬಂದಿಲ್ಲ. ನೆಮ್ಮನತಿಬವೇ ಕೂಟಿಯಿರುತ್ತದೆ. ಈಗ ಸಂಕಲಪಕ್ಕೆ ಉಪವಿಲ್ಲ. ಅಲದಿಂದ ನೀವು ಕಾವವನ್ನು ಮಾಲಿ ಕೊಲ್ಲಬೇಡಿ ” ಅಂತಾ ತಾಯಿಗೆ ಆ ಒ ವರ್ಷದ ಎಳಿಕಂದನು ಸವಾಧಾನವನ್ನು ಹೀಳುತ್ತಿದ್ದನು.


ವಾಚಕರೇ ಈ ಎಳಿಬಾಲಕನ ಬುದ್ಧಿಯನ್ನು ಸೀಳಿದಿರಾ! ದೇಹದ್ವಾರು ವಾತಾವಿದ ಯಾಗಿ ಮಾತಾಡುತ್ತಾನೆ. ಅಂದ ಬಳಿಕ ಈ ಸುಖಮಾರನು ಮುಂದೆ ಒಳ್ಳೆ ಜಾಣಾಗಿ ದೇಹದ್ವಾರದಿಗೆ ರುಪನೆಂಬದಕ್ಕೆ ಏನೂ ಸಂದೇಹವಿಲ್ಲ.

ಮುಂದೆ ಈತನನ್ನೂ ಈತನ ಕಾಯಿ ಮನ್ನೂ ಪ್ರಭಾಕರ
ಪಂಕರ ಬೀಗನಾದ ಅರವಿಂದರಾಯನು ತನ್ನ ಉರಿಗೆ ಕರೆದು
ಕೊಂಡು ಹೋದನು. ಇವನ ಉರುವು ದೊಡ್ಡ ಕಹ ವಿತ್ತು-
ಅಲ್ಲಿಯೇ ಅರವಿಂದರಾಯನು ಅನನ್ನೂ ಶಾಲೆಗೆ ಹಾಕಿದನು.
ಶಾಲೆಯಾಲ್ಲಿ ಎಲ್ಲ ಹುಡುಗರಿಗಂತಿಲೂ ಜಾಣಿಸಿದು ಎಣಿಸಲ್ಪಡು
ತ್ತಿದ್ದನು. ಗುರುಗಳ ಮಾತನ್ನು ಎಂದೂ ವಿಶೇಷಿಸಿದ್ದಿಲ್ಲ. ಹೇಳಿದು
ಅಭಾಗವನನ್ನು ನೇಡಿಗೆ ಸರಿಯಾಗಿ ಮಾಡುತ್ತಿದ್ದನು. ಅವನ
ಶಿಕ್ಷಣವು ನುಗಿಯುವ ವರಿಗೆ ಒಂದು ವರ್ಷ ಕ್ಷಣ ನಾವಾಸವಾ
ಗಲಿಲ್ಲ. ಗೆಳಿಮರ ಕೂಡಾ ಪ್ರೇಮಿಂದ ವರ್ತಿಸುತ್ತಿದ್ದನು.
ಇವನು ವಯಸ್ಸಿನ ಗಂಗೆ ನೇ ವರ್ಷಕ್ಕೆ ಮುಖ್ಯ ಪರೀಕ್ಷೆಯಲ್ಲಿ
ತೇಗೆಡಿ ಹೋಂದಿ, ಮೊದಲನೇ ಸಂಬಾವನನ್ನು ದೊರಕಿಸಿದನು.
ಅಲ್ಲಿಯೇ ಹಾಯಾಸೂತ್ರಲಪ್ತಾ ಇತ್ತು. ಇನ್ನು ಮುಂದೆ ಇಂಗ್ಲೀಷ್
ಕಲಿಯಬೇಕೋ ಅಥವಾ ಇವ್ವಕ್ಕೆ ಬಿಡಬೇಕೋ ಎಬ ವಿಚಾರ
ದಲ್ಲಿದ್ದನು. ತಾಯಿಯ ಮನಸ್ಸಿರಲ್ಲಿ ಇಂಗ್ಲೀಷವನನ್ನು ಕಲಿಸುವದು
ಇದ್ದಿದ್ದಿಲ್ಲ. ಇಂಗ್ಲೀಷವನ್ನು ತಗಿಂಧು ಏನು ವೂಡುವದು
ನಾಗನು ಹೊಲ ಮನೆಯಾನ್ನು ಸೋಡಿಕೊಂಡು ಇಡ್ಡಿ
ಸಾಕು ಎಂದು ಅನ್ನತ್ವಾದ್ಯಾಂತಿ. ಆದರೆ ಸೋಡರವೂವನ ಪುನ
ಸ್ವಾನಲ್ಲಿಯಾ ಮತ್ತು ಅವನ ಶಿಕ್ಷಕನ ಮನಸ್ಸಿನಲ್ಲಿ ಮೂಲ ಇಂಗ್ಲೀಷ
ಶಾಲೆಗೆ ಹಾಕುವದಿತ್ತು. ಅಬಕ್ಕೆ ಅವರು ಬುರುಷೋತ್ತಮನ
ತಾಯಿಗೆ “ ಅವನ್ನು ಇವನನ್ನು ಇಂಗ್ಲೀಷ ಶಾಲೆಗೆ ಹಾಕಿರಿ-
ಯಾಕಂದರೆ ನಿಮ್ಮ ಮಗನ ಜಾಣತನದ ಮತ್ತು ಚೆರುಕು
ಬುದ್ಧಿಯ, ವರ್ಣನೆಯನ್ನು ಎಪ್ಪು ಮಾಡಿದರೂ ತೀಕೆದು
ಇವನು ಮುಂದೆ ದೊಡ್ಡ ಅವಳದಾರನಾಗುವನೆಂಬದಕ್ಕೆ ಏನೂ
ಸಂಶಯವಿಲ್ಲ. ಆವ್ಯಾರಿಂದ ಇವನಿಗೆ ಇಂಗ್ಲೀಷವನನ್ನು ಕಲಿಸಿ
ಬಿಡಬೇಡಿ. ಎಂದು ಅವನ ಇಯಿ ಗ ಪರಿಪರಿಯಾಂದ ಹೇಳಿದರು-

ಆ ಮೇಲೆ ಸರಸ್ತಿಬಾಯಿಗೂ “ ವಿನೋ ಶಿಕ್ಷಕರು ಒಕ್ಕೆಳೆ
ಹೇಳುತ್ತಾರೆ. ಅಂದಬಳಿಕ ಅವನನ್ನು ಇಂಗ್ಲೀಷ್ ಶಾಲೆಗೆ ಹಾಕಿ
ಬಿಟ್ಟುರಾಯಿತು. ಎಂದು ನಿಶ್ಚಯಿಸಿ ಅವನನ್ನು ಇಂಗ್ಲೀಷ್ ಕಾಲೆಗೆ
ಹಾಕಿದಳು. ” ರಕ್ತವನ್ನು ಎಲ್ಲಿ ಒಯ್ಯು ಅಟ್ಟುರೇನಾಯಿತು ಅದು
ತನ್ನ ತೇಜವನ್ನು ಪರಿಸಿಯೆಲ್ಲಿ ಅತಿಂಥ ಹೊಂದಿದನು ಅಗ ಇವನ ವಯಸ್ಸು
ಅಂ ನೇ ವರ್ಷವು ಮುಗಿದು ಅಗ ನೇ ವರ್ಷವು ಆರಂಭವಾಗಿತ್ತು
ಮುಂದೆ ಅವನು ಕಾಲೇಜಿಗೂ ಹೊಂದನು ಕಾಲೇಜದೆಳಗೆ
ಇವರ್ಷಗಳು ಹೊಗುವದರೀಳಿಗಾಗಿಯೇ ಬಿ ಎ ಪರೀಕ್ಷೆಯಲ್ಲಿ
ಪಾಸಾಗಿ ಮೊದಲನೇ ನಂಬರವನು ದೊರಕಿಸಿದನು. ಇವನ ಜಾಣ
ತನವನ್ನು ನೋಡಿ ಇವನಿಗೆ ಸರಕಾರದವರು ಧೈಯರಾಜುರವೆಂಬಲ್ಲಿ
ಶಿರಸ್ತೇದಾರನನ್ನಾಗಿ ನೇಮಿಸಿದರು ಧೈಯರಾಜು ತಾಲೂಕಾರ್ಕಿನ
ಸ್ಥಳವಾಗಿತ್ತು. ಮುಂದೆ ಕೆಲವು ತಿಂಗಳುಗಳಲ್ಲಿಯೇ ಈತನು
ಖಾತ್ರಮ ರೀತಿಯಂತ ವಾಡುವ ಕೆಲಸವನ್ನು ಕಂಡು, ಇವನನ್ನು
ವಾವುತ್ತೇದಾರನನ್ನಾಗಿ ನೇಮಿಸಬೇಕಿಂದು ವೇಲಿನಿಂದ ಬರೆದು
ಬಂತು. ಅದೇ ಪ್ರಕಾರವಾಗಿ ಅವನು ಅಲ್ಲಿಯೇ ವಾವುತ್ತೇದಾ
ರನಾದನು. ಈ ವೇಳೆಗೆ ಅವನು ಕೇವಲ ಅಗ ವರ್ಷದ ತರುಣ
ನಾಗಿದ್ದನು. ಇನ್ನೂ ವಿವಾಹವನ್ನು ಮಾಡಿಕೊಂಡಿಲ್ಲ. ಯಾಕಾ
ದರೆ ಪೂರ್ಣ ಶಿಕ್ಷಣವು ಮುಗಿದ ಹೊರತು ವಿವಾಹವನ್ನು ಮಾಡಿ
ಮಾಡಿಕೊಳ್ಳುವದಿಲ್ಲಿಂದು ಪ್ರತಿಜ್ಞೆ ಮಾಡಿದ್ದನು. ಎಲ್ಲೆ ಪ್ರಿಯ
ವಾಚಕರೇ ಪರವೇತಿಯಾದ ಮುಂಜೋತ್ತಮಕು ದೊಡ್ಡ ಪದ
ವಿಗೀರ ವಾವುತ್ತೇದಾರ್ಥನಾದದ್ದನ್ನು ನೋಡಿ ಅವನ ತಾಜೀಗೆ
ಎಷ್ಟು ಅನುದವಾಗಿದ್ದೀತು. ಸರಸ್ವತಿ ಬಾಯಿಯು ವಗನನ್ನು
ಇಂಗ್ಲೀಷ್ ಶಾಲೆಗೆ ಹಾಕಿ ಬಿಡಬೇಡಿರೆಂದು ಹೇಳಿದ ಕರ್ತೃ

ತಾಲೆಯ ಶಿಕ್ಷಕನನ್ನು ಹಾಡಿಹರಿಸಹತ್ತಿದಳು. ಒಮ್ಮೆಯಾದರೂ ಅವನನ್ನು ಮನೆಗೆ ಶರೀದುಕೊಡು ಬರಬೇಕೆಂದು ಅವಳ ಮನಸ್ಸಿನಲ್ಲಿ ಬಂತು. ಆದರೆ ಆ ಶಿಕ್ಷಕನಿಗೆ ಹೇನಶನ್ ಆಗಿ ಅವನು ತನ್ನ ಉರಿಗೆ ಹೋಗಿ ಬಹಳ ದಿವಸಗಳಾಗಿದ್ದವು. ಇವನು ಇರುವ ಉರಿಗೂ ಆ ಶಿಕ್ಷಕನ ಉರಿಗೂ ಬಹಳ ದೂರವಿತ್ತು. ಆದ್ದರಿಂದ ಈಡಾ ಅವನನ್ನು ಒಮ್ಮೆಯಾದ್ದರೂ ಕರೀಕರಣ ಕೆಲವು ದಿವಸ ಗಳ ಪರಿಗೆ ತನ್ನ ಮನೆಂಬಲ್ಲಿ ಇಟ್ಟಿಟ್ಟಕ್ಕೆಳ್ಳಬೇಕೆಂಬ ಲಂಬನ ಕೆಯು ಬಹಳವಿದ್ದುಕಾಡಣ ಮಾನಿಸಿಗೆ— “ಬಾಳ್ಳಾ ಮರುಪೋತ್ತುವೂ ನಿನಗೆ ಉತ್ತಮ ವೂಗಳವನ್ನು ತೋರಿಸಿಕೊಟ್ಟು ಆ ನಿನ್ನ ಹಳ್ಳಿ ಶಿಕ್ಷಕರನ್ನು ಒಮ್ಮೆಯಾದರೂ ನುನೆಗೆ ಶರೀದುಕೊಂಡು ಬಾ ” ಅಂತಾ ಹೇಳಿದೆಂಬು. ಅದಕ್ಕೆ ಅವನು ತಾಯೀ ಯಾಕಾಗವಲ್ಲದು ಇರುತ್ತಿದ್ದರೂ ನಿನ್ನ ಏನೂ ಕಾಳಜೀ ವಣಿದಬೇಕಿದ್ದ ಅಂತಾ ಹೇಳಿದನು.

ಉನೇ ಪ್ರಕರಣ.



ಮುಂದೆ ಕೆಲವು ದಿವಸಗಳಲ್ಲಿಯೇ ದೊಡ್ಡ ದೊಡ್ಡ ಸಾವು ಕಾರರು ವಕೀಲರು ಅಮಾಲಾರರು ಅವನಿಗೆ ತಮ್ಮ ಕಸ್ಟಿಯನ್ನು ಕೊಡುವದರೆ ಸಲುವಾಗಿ, ಬಂದೇ ಸವನೆ ಎತ್ತತಾಕ ಹತ್ತಿನಡು. ಎತ್ತತಾಕುವದರಲ್ಲಿ ಏನು ಆಶ್ಚರ್ಯವು! ಇವನು ಆಗಧ ತ್ರೀಮಂತ ನು. ಮೇಲಾಗಿ ದೊಡ್ಡ ಅಧಿಕಾರಿಯು. ಇವನೆ ರೂಪವಂತೂ ಮದನನ ಹಾಗೆ ಅವರಂತವಾಗಿತ್ತು. ಶರೀರ ಸಂಪತ್ತಿಯು ವಿಜಯ

ಹಾಗೆ ಇತ್ತು. ಇವನ್ನಿ ಯಾವ ಕೊರತೆಯನ್ನು ತೆಗೆಯಲಿಕ್ಕು
ಮಾರ್ಗವೇ ಇದ್ದಿದ್ದಿಲ್ಲ. ಈ ದೊಡ್ಡ ದೊಡ್ಡ ಸಾಷ್ಟಾರರ, ವಕೀ
ಲರ, ಅವಳದರರ, ಹೆಣ್ಣಗಳು ಇವನ ಮನಸ್ಸಿಗೆ ಬರ
ಲಿಲ್ಲ. ಆದರೆ ಒಂದು ದಿವಸ ಒಬ್ಬ ತಿಂಕ ಬಡಪ್ರಕೃಷ್ಟನು ದೇಶಾ
ಪರಿಗೆಂದು ಮನೆ ಮನೆ ತಿರಗುತ್ತು ಈ ವಾರುತೋದಾರನ ಮನೆಗೆ
ಒಂದನು. ಇಲ್ಲಿ ಇವನಿಗೆ ಯೋಗ್ಯ ದೇಶಾಪರಿಯು ದೊರೆಯಿತು.
ಮಾನೋಽತ್ತಮಸೂ, ಈ ಬಾರ್ಚ್ಯಾನೂ ಅಂತಕ್ಕೂ ಕುಳಿತಾಗ
ಬ್ರಹ್ಮಣನು ತನ್ನ ಪ್ರಕೃತಿನನ್ನು ಹೇಳಿದನು. ಇವನ್ನು ಕೇಳಿ
ಆದಯಾಳುವಾದ, ಪುರಾಣೋತ್ತಮಸ ಶಂಕ್ರಾನೆಂಳಿಗಿಂದ, ದುಃಖಾ
ಶುರುಗಳು ಒಂದೇ ಸಮನೆ ಸರಿಯಾಗುತ್ತಿದ್ದು. ಈ ಬ್ರಹ್ಮಣನು
ಹಿಂದಕ್ಕೆ ಒಂದು ದೊಡ್ಡ ಉರಿನ ಕಾರ್ಬಾಫೀಗನಿದ್ದನು. ಮನೆ
ಯಂದ ತ್ರಿಃಂತನಿದ್ದನಃ ಆವರೀ “ ಪ್ರಾಯಿ ಹ್ಯಾದ್ಯ ರಾಪ್ರಾಯಿಗೆ
ಯಾಗುತ್ತದೆ. ಅಪರಿಗೆಯಿಂದಧ್ಯಾನ ತಿಸ್ತಿಸೂರ್ತಿವೇ ” ಎಂಬ
ನಾಯಯದಂತೆ, ಕೆಟ್ಟ ವೇಳೆಯು ಪ್ರಾಯಾಂಧಿರಂದ ಕುಲಕ
ಣೆಯು ಈ ಸ್ಥಿತಿಗೆ, ಒಂದಿದ್ದನು. ಇವನಿಗೆ ಒಬ್ಬ ಗುಂಡು
ಮಗುವೂ ಒಬ್ಬ ಹೆಣ್ಣು ಮಗಳೂ ಹೀಗೆ ಇಬ್ಬರು ಮಕ್ಕಳಿದ್ದರೂ
ಹೆಣ್ಣು ಮಗಳು ಉಪವರಳಿದ್ದಾರು. ಆ ಜಾಣ ಬ್ರಹ್ಮಣನು
ಮಾತಿಗೆ ಮಾತು ತೆಗೆದು “ ರಾಯರೇ ಏನು ವಾಡಿ ಈ ದಿವ
ಸಗಳ್ಲಿ ಸಂಸಾರವನ್ನು ಸಾಗಿಸುವದೇ ಬಹಳ ಕಷ್ಟವಾಗಿದೆ.
ಅದರಲ್ಲಿಯುಂತೂ ಮಗಳು ವಿವಾಹಕ್ಕೆ ಯೋಗ್ಯ ಕಾಗಿದ್ದಾರಿ. ನಾನು
ವರವನ್ನು ಹುಡುಕಿ ಹುಸುಕ ಬೇಸತ್ತು ಹೊರಿದೆನು. ಏನು
ಮಾಡಲಿ, ತಿಳಿಯ ತೊಲ್ಲಿದು ಆಶಾ ಆಹಾ. ಇವನ್ನು ಕೇಳಿ
ದ ಕೊಡಲೆ ರಾಯರು “ ಕುಲಕ್ಕೆ ಯಾವ ನಿತ್ಯ ಮಾರ್ಪಣನ್ನು
ಕರೆದ ಕೊಲಡು ಬರಿ. ಸೋದೊಂಬಾ ಅಂತಾ ಅವಧಿಯೇ ರು. ಇಂತು
ಶಬ್ದವನ್ನು ಕೇಳಿದಾಕ್ಷಾರನೇ ಅಂತೇ ಸಾಂಪ್ರಾಯಕ ಆಗಿದ್ದು ಆಗಿದ್ದ

వాయితు “ ఒళ్లోదు ” ఎందు హేళి తన్న లూరిగి కొరటు కొదను. కొద బళిక తుశుదివశగఁల్లియే తన్న మగ ఇన్న కర్కెండు బందను ఈకేయ కెసరు సితెయందిత్తు. ఈకేయు కేవల సాక్ష్మతా సితాదేవియుతీయే రాజ వృధ్వమాగిద్దాలు. ఈకేయన్న ననగి కొడువిరా అంతా రాయిరు కేళలాగి ఆ బార్క్ష్మాను: “ మాక్సియరీ నివ్వ వాతన్న ఏరువేసే కల్పవృక్షమైన్న మేలి దయవాడు త్రేసిందు అందరి, యారాదరణ ఒల్లెన్న వరే? ఎందిగై ఇల్ల అంతా ఆ బార్క్ష్మాను అందను. ముందే వివాహమై నిక్షేయవాయితు. మరుషేఎత్తుమను తన్న కళీ తిక్షేకనస్సు వివాహక్షే కరికచుఖిసిదను. వివాహద మండపమైన్న నిక్షే యవాయితు. గీళీయరు బంధుబిళగదవరు టల్లరూ కూడి దరు, వావాలేదారర వివాహమై అంద బళిక కేళువదేసు! అతీ సమారంభదింవ వివాహద శాయిమై నేరవేరితు. వథ్ఱ వరంగి తీకంయు దిఫ్ఫాఎయుష్మవన్న కొడలేందు ఎల్లరూ పార్థిఫిదరు, నోఇడిలా “ స్త్రీయుష్మరక్తం చురు వస్య భాగ్యం దేవేశేనజానాతి కుతోహమనుష్యః ” ఎంచ నాశ్యయుదుతి ఒట్ట తీర బచబార్క్ష్మనై మగఁకు ఈ కొత్తు ఒట్ట దేశిద్ద మామలేదారన పత్తియాదళు. ఇత్త సరస్వతీ జాయియువరు ఒండానేశిందు దివస “ అయిశ్యే కెప్పిద్దేవ వే ఇన్ను వరిగి నన్న పతియు ఇద్దిద్దరే, నన్న మత్తన శుక్కమైవన్న మత్తు గౌరియంథ సోసెయున్న నోఇడి ఎష్టు ఆనందమట్టిద్దను. ఎదు దుఃఖముగఁన్న సురి సహత్తిదళు. ఇదన్న మరుషేఎత్తుమను పదసాలేయల్లి తన్న కేళగిన అమలదారర కూడ మాతాదుత్తు కుళితాగి

ಕೇಳಿದನು. ಕೇಳಿದಾಕ್ಷಣಕ್ಕೆ ಚೆಟ್ಟನೆ ಎದ್ದು ಒಳಗೆ ಹೋಗಿ
 “ ತಾಯಿ ಎಷ್ಟು ವ್ಯಾಸನವಹುವಿರಿ. ಸನಗಂತೂ ನಿಮ್ಮ ಮುಖ
 ಕ್ಷಮಲವನ್ನು ನೋಡಿದ ಕೂಡಲೇ ಅತೀಕರಿ, ದೂರವಿನಿಸು
 ಶ್ರದ್ದ. ತಾಪನನ್ನು ವಾಡಿಕೊಳ್ಳಬೇಕಿರಿ. ಸಾರಣವು ದ್ಯುವಾಧಿನೇ
 ದ ವೂತು ಎಂದು ಪರಿಪ್ರೇಕೆ, ಇದ ಹೇಳಿ ತಾಯಿಯನ್ನು ಸಮಾ
 ಧಾನವಹಡಿಸಿದನು ಸರಶ್ವತಿಭಾಯಿಯು ಪುರುಷೋತ್ತಮನಿಗೆನನ್ನು
 ಮುದ್ದು ಮಾಡಿ ನಾನು ತೀರಮಾಪಿನವಳಾಗಿರುತ್ತೇನೆ ಹಿಂದೆ
 ಹೋದಷ್ಟು, ದಿರಿಸಗಳು ಇನ್ನು ಮುಂದೆ ಹೋಗುವಹಾಗಿಲ್ಲ ನನ್ನ
 ಕಥೆಯಂತೂ ಮುಗಿದಂತಾಯಿತು. ಅದರಿಂದ ಬಾಳಾ ಪುರುಷೋ
 ತ್ವವೂ ನೀಸು ನಿಸ್ಕ್ರಿಯತ್ವದಲ್ಲಿ ಉತ್ತಮರೀತಿಯಂದ ಶಂಸಾರ
 ವಾಡಿರಿ. ಬಂಧುಬಳಗದವರನ್ನು ಪ್ರೀತಿಯಂದ ಸಡೆಸಿಕೊಳ್ಳಿರಿ,
 ದೋಡ್ಡ ಅಧಿಕಾರಸಿಕ್ಕಿದುತ್ತದೆಂದು ಗರ್ವದಿಂದ ಸಡೆಯಬೇಕಿರಿ
 ದೇವನ್ನು ವಾರಿಯಬೇಕಿರಿ, ಅತಿಧಿಅಭಿಂಗತರನ್ನು ಮನ್ನಿಸಿ,
 ಯಾವಾಗಲೂ ಸತ್ಯಮವನ್ನು ವಾಡಿಂ. ಕೆಟ್ಟ ಜನರ ಸಹವಾಸ
 ವನ್ನು ಎಂಜೂ ವೂಡಬೇಡರಿ ಎಂದು ನಾನಾತ್ಮದಿಂದ ಮಗನಿಗೆ
 ಉಪದೇಶವಾಡಿದ್ದು.

ಪುರುಷೋತ್ತಮನು—ತಾಯಿಯವರೇ, ನಿಮ್ಮಾಜ್ಞೀಯಂ
 ತೆ ವರ್ತಿಸುವದೇ ನನ್ನ ಅರ್ಥಕರ್ತವ್ಯವಾಗಿರುತ್ತದೆ, ಎಂದು ಅಂದ
 ನು. ಈಗ ಪುರುಷೋತ್ತಮನ ವಿಷಾಕವಾಗಿ ಅವಷಾಗಳಾಗಿದ್ದ
 ಪ್ರತಿಯು ಇ-ಇ ತಿಂಗಳು ಬಸುರಾಗಿದ್ದಳು. ಈ ವಾರ್ತೆಯು
 ನ್ನು ಕೇಳಿ ಆ ಮುಪ್ಪಿನ ಮುದುಕಿಗೆ ಅತ್ಯಾನಂದವಾಯಿತು ಆ ಆ
 ಸಂದರ್ಭ ಭರದಲ್ಲಿ ಸರಶ್ವತಿಭಾಯಿಯು “ಬಾಳಾ ಪುರುಷೋತ್ತು
 ವೂ ನಿನ್ನಂಥ ಸಂಪತ್ತನಿಃಲಕ್ಷ್ಯ ನನ್ನ ಸೌಖ್ಯಕ್ಕೆ ನು ಕಡಿಮೆ.
 ಏನೂ ಇಡಿಮೆಯಿಲ್ಲ, ನನ್ನ ಮನೋರಥಗಳಿಲ್ಲವೂ ಪೂರ್ವವಾಗಿ

ಈವನ್ನು ಒದು ಕಟ್ಟಿಕಡೆಯು ಆ ಶೈಲಿಗಳಿಂದೇ ಉಳಿದಿರುವದು
ಅದು ಯಾವದೆಂದರೆ ನಿನ್ನ ಪತ್ತಿಯು ಇ-ಎ ತಂಗಳು ಬಸುರಿರುವ
ಈ. ಆದ್ದರಿಂದ ನಿನಗೆ ಒಂದು ಗಂಡು ಮನುವು ಹುಟ್ಟಿದರೆ ನಾನು
ಕೃತಾರ್ಥಿಳಿಂದೆನು. ಆಮೇಲೆ ಪರಮೇಶ್ವರನು ನನ್ನ ಕಣ್ಣ ಮು
ಜ್ಞಲಿ ಎಂದು ಅನ್ನು ತ್ವಿದ್ದು ಈ. ಇಕೆಯು ಸದಿಚ್ಛಿಯಂತಿಯೇ ಸೀಧಿಸೇ
ಯು ಮುಂದೆ ಗಂಡು ಮನುವನ್ನೇ ಹೆತ್ತಳು. ಈ ವಾತಿತ್ತೆಯನ್ನು
ಕೇಳಿ ಅಮುದುಕಿರೆ ಎಷ್ಟು ಸಂಭಾಗಿಸಿದ್ದಿತು. ಮಂಡಷ್ಟೇತ್ತೆ
ಮನಿಗೆ ಹುಟ್ಟಿದ ಮನುವು ತಂಡೆಯ ಠಿಕೆಯೇ ತೇಜಿ ಪುಂಜವಾಗಿ
ತ್ತು. ಆದಕ್ಕೆ ಅವರು ರತ್ನಾಕರನೆಂದು ಆದವಾಡ ಹೆಸರನಿಷ್ಟಿರು
ಕೂಸು ಬಿಂದಿಗಿಯಾ ಚಂದ್ರನೆಂತೆ ಬೆಳೆಯಾಹತಿತ್ತು. ಇರಸ್ತುತ್ತೀಬಾ
ಯಿಯವೇಂತೂ ಸಂತೋಷಸಾಗರದಲ್ಲಿ ಈ ಸಾಡಹತಿತ್ತಿದರು.
ಬುರುಷೇತ್ತಮರಾಯಾಡು ತಾಯಿಯಾ ಆಜ್ಞಾಯಾಂತಿಯೇ ವರ್ತಿ
ಸುತ್ತ ಅನದಿಂದ ಆಯುಷ್ಯವನ್ನು ಕಳೆಯಹತ್ತಿದರು.

ಇನೇ ಶ್ರುತಿರಣ

ಧೈರ್ಯಪುರದ ನಾಗರಿಕಣತೂ ಇವರಿಗೆ ಬಡಬಗ್ಗರ ಈ
ಯಿತಂದೆಗಳಿಂದು ಅನ್ನು ತ್ವಿದ್ದರು. ಇವರ ಸ್ವಭಾವನು ಕೇವಲ
ಸಮುದ್ರದ ಹಾಗೆ ಇತ್ತು ಎನ್ನುದೊಡ್ಡ ಪದವಿಗೇರಿದರೂ ಗಮಣ
ವೆಂಬದು ಇವರಿಗೆ ಗೊತ್ತು ಇರೆಲ್ಲ. ಎಲ್ಲರಾಗೂ ಪ್ರೇಮದಿಂದ
ಬುಧಾಭಾವದಿಂದ ಸಡಕೆಳ್ಳಿತ್ತಿದ್ದು. ಇವರು ಶಮ್ಮಿ ಆಳಕೆ
ಯಲ್ಲಿ ಉಷ್ಣೀ ಸುಧಾರಣೆಗಳನ್ನು ಮಾಡಿದರು ಬಡವರ ಮಕ್ಕು

ಇಗೆ ಪುಕ್ಕಟೆಯಾಗಿ ಶಿಕ್ಷೆವು ದೊರೆಯುವ ಹಾಗೆ ಬೇಸಂ
ಕಿಗಳು ಬಂದಾಗ ಪುಕ್ಕಟೆಯಾಗಿ ಬೈವಧವು ದೊರೆಯುವ ಹಾಗೆ
ಹೀಗೆ ನಾನಾ ತರದ ಸುಖಸೋಯಿಗಳನ್ನು, ಸರ್ವಾರದವರ
ಕಡೆಯಿಂದಲೂ, ತಮ್ಮ ಸ್ವಂತ ಖಚಿಸಿಂದಲೂ ವಾಡಿದರು.
ಧ್ಯೇಯ ಪುರದ ನಾಗರಿಕರು— ಇನ್ನೂವರಿಗೆ ಇಲ್ಲಿ ಇಂಥ
ದಯಾಕುವಾದ ಮಾಮಲೇ ದಾರು ಹಿಂದೆಯೂ ಅಗಿಲ್ಲ ಮುಂದೆ
ಯೂ ಆಗುವ ಹಾರಿಲ್ಲ. ಎಂದು ಅನ್ನತ್ವದ್ದರು ರಾಯರಿಗೆ
ಅನೇ ಇಂತಲ್ಲಿಕಿಗೆ ವರ್ಗವಾದ ಕುಕುಂ ಮೇಲಿನಿಂದ ಬರೆದು
ಬಂತು. ಈ ಪತ್ರವಾನವನ್ನು ಕೇಳಿದಾಕ್ಷಣವೇ ಅಲ್ಲಿಯ ನಾಗ
ರಿಕರು ಇಲ್ಲಿಂದ ಇವರನ್ನು ವರಾಯಿಸಿದರೆ ಹಾವೆಲ್ಲರೂ ಏಕ
ಕಾಲಕ್ಕೆ ಪ್ರಾಣವನ್ನೇ ಕೊಡುವೆವೆ. ಎಂದು ಅಜ್ಞಯಾನ್ನು
ವಾಡಿದರು. ಅಲ್ಲಿಂದ ಇವರ ಕುಕುಂ ಶಿಶುಗಳು
ಪ್ರೀತಿಗೆ ಪಾತ್ರವಾದದ್ದನ್ನು ಕಂಡು ಸರಕಾರದವರೂ ಇವರಿಗೆ ಸಂಬಳ
ವನ್ನು ಹೆಚ್ಚಿ ವಸಡಿದ್ದು. ಇಷ್ಟೇ ಅಲ್ಲದೆ ಮತ್ತು ಕೆಲವು
ದೊಡ್ಡ ಅಧಿಕಾರಿಗಳನ್ನು ಕೊಟ್ಟರು. ಹೀಗೆ ಪುರುಷೋತ್ತಮನು
ರಾಯ್ಯು ಜನರಿಗೂ ಸರಕಾರಕೂ ಬೇಕಾಗಿದ್ದರು. ಪ್ರೀಯ
ವಾಜಕರೇ ರಾಯರ ಕೀರ್ತಿಯು ಇಷ್ಟು ಬೆಳೆಯಲಿಕ್ಕೆ ಚಿಕ್ಕಂದಿ
ನ ಹಿಡಿದೂ ಇಂದಿನ ವರಿಗೆ ಹಿಡಿದ ಕೆಲಸವನ್ನು ಕೊನೆಗಳಿಂ
ಸದೆ ಬಿಡಲಿಕ್ಕಾಲ್ಲವೇಂಬ ಆತ್ಮವಿಶ್ವಾಸ, ಧ್ಯೇಯ, ಸದುಮೃಗ,
ಸತ್ಯವಲಂಬಿತ್ವ ದಯಾಕುಳಿತನ, ಪರೋಪಕಾರ, ನಿಷ್ಪಪಟತನ,
ಆಗಧತ್ವೀಮಂತನಾಗಿದ್ದರೂ ಕೂಡಾ ತೀಮಂತಿಕೆಯ ಸೂಕ್ಷ್ಮ
ಇಲ್ಲದೆ ಬದಬಗ್ಗೆ ರಲ್ಲಿಯೂ ಕೂಡಿ ಇರ್ಣಾಗಿ ಗುರುಹಿರುತ್ತರ
ಆಜ್ಞೆಯಂತೆ ವತ್ತಿಸೋಣ, ಪರಸ್ತಿಯರ ಕೂಡಾ ಭಗ್ಗಿನಿಯ
ರಂತೆ ವತ್ತಿಸೋಣ ಇನೇ ವೊದಲಾದ ಸದ್ಗುಣಗಳು ಇವರಲ್ಲಿ
ಮನಸೆಮಾಡಿಕೊಂಡಿರುವ ಫಲವಲ್ಲವೇ? ಹೌದು ನಾವಾದರೂ ಹೀಗೆ

ವತ್ತಿಸಿದರೆ, ನಮ್ಮ ಕೀರ್ತಿಯಾದರೂ ಬೆಳಿಯಲ್ಕಿಲ್ಲವೇ? ನಿಶ್ಚಯವಾಗಿ ಬೆಳಿಯುವದು. ವಾಚಕರೇ ಇತ್ತು ತಾಯಿಯ ಅವಸ್ಥೆ ಪನಾಗಿರುವದು ನೋಡೋಣಿ— ಅಯೋಜ ಸರಸ್ವತಿಬಾಯಿ ಯವರು ಶೀರಿಧಿಕ್ಕಿರಲ್ಲ. ರಾಯರಿಗೆ ತಾಯಿಯ ಮರಣದಿಂದ ಬಹಳ ದುಃಖವಾಯಿತು. ಯಾಕಂದರೆ ಈ ಜಗತ್ತಿನಲ್ಲಿ ತಾಯಿಗಿಂತ ಭೇರೆಂದು ದೃವತೆಲ್ಲ. ಏಷ್ಟಾದರೂ ಮಕ್ಕಳ ಹೇಳಿ ತಂಡಿಗಂತ ತಾಯಿಯ ಪ್ರೇಮವು ಹಚ್ಚಿ ಎವು.

ಮರುಷ್ವೋತ್ತಮಾಯರಿಗೆ ಚಿಕ್ಕಂದಿನ ಹಿಡಿದೂ ಸಾಕಿ ಸಲುಹಿ ನಾನಾ ಕರದ ಅಕ್ಕರತೆಗಳನ್ನು ಮಾಡಿ ಮಗನ ಸಲು ವಾಗಿ ಎಷ್ಟೋ ದುಃಖವನ್ನು ಸಹಿಸಿ ದೊಡ್ಡವನ್ನಾಗಿ ಮಾಡಿ ದ ತಾಯಿಯ ಮರಣದಿಂದ ದುಃಖವಾಗುವದರಲ್ಲಿ ಏನಾಕ್ಷಯಾವು!

ಜನರು ಸೃಷ್ಟಿನಿಯಮಕ್ಕಂಸರಿಸಿ ರಾಯರಿಗೆ ಸಮಾಧಾನಹೇಳಿ ಅವರ ದುಃಖದಲ್ಲಿ ಪಾಲುಗಾರರಾದರು. ರಾಯರು ತಾಯಿಯ ಉತ್ತರ ಶ್ರೀಯಾದಿಗಳನ್ನು ಶೀರಿಸಿ ಕೂಡಲೇ ತಾಯಿಯ ಸ್ತುರಣಾ ಧರ್ಮವಾಗಿ ಒಂದು ಕಾಲೆಯನ್ನು ಕಟ್ಟಿಸಿ, ಅದಕ್ಕೆ ತಾಯಿಯ ಹೆಸರನ್ನಿಷ್ಟಿಸು. ನೋಡಿದಿರಾ! ಈ ಗಭ್ರ ಶ್ರೀಮಂತನು ಶ್ರೀಮಂತಿಯ ಉಪಯೋಗವನ್ನು ಹಾಯಿಗೆ ವಾಡುವನು. ಜಗತ್ತಿನಲ್ಲಿ ಎಷ್ಟೋ ಶ್ರೀಮಂತರಿಕಾವರು. ಅವರ ಶ್ರೀಮಂತಿಯೇ ಧಿಕಾರವಿರಲಿ. ಸೂಪಿಗಳು ಹೊಟ್ಟಿಗೂ ಸಹ ತಿನ್ನದೆ ಪೈಗಿ ಪೈ ಕೂಡಿಸಿ, ಕುಳಗಳ ಕುತ್ತಿಗೆಯನ್ನು ಮುರಿದು ಸಿಕ್ಕಿ ಸಿಕ್ಕಿಹಾಗಿ ಹೊಲಿ ಮನೆಗಳನ್ನು ಬರೆಸಿಕೊಂಡು ಒಂದು ದಿವಸ ಪಲಾಯನ ಮಾಡುವರು. ಇಂಥ ಶ್ರೀಮಂತರೂ ಎಷ್ಟು ಜನರಿದ್ದರೂ ವ್ಯಧಿವು. ಅವರಿಗೆ ಒಬ್ಬ ಹೊಲೆಯನು ಕೂಡಾ ಮನ್ನಿಸುವದಿಲ್ಲ. ಆದರೆ ರಾಯರು ಇಂಥ ಶ್ರೀಮಂತರಲ್ಲಿ ನಿಜವಾದ ಗಭ್ರ ಶ್ರೀಮಂತರೆ

ನವ್ಯ ಈ ಕಾಳಿನಾಯಕರು ಉಳಿದ ತನ್ನ ಆಯುಷ್ಯದಲ್ಲಿ ಇನ್ನೂ
ಎನ್ನೊಂದ್ರೀ ಪರೋಧಿತರದ ಕಾರ್ಯಗಳನ್ನು ಮಾಡಿ ತಮ್ಮ
ಶ್ರೀಮಂತಿಕೆಯ ಯೋಗ್ಯ ಉಪಯೋಗ ಮಾಡುತ್ತ ದೀರ್ಘಾರ್ಥ
ಯುಷ್ಯವಂತರಾಗಿ ತನ್ನ ಅಂದವಾದ ಯಶೋವುಂದಿರದಲ್ಲಿ
ಆಸಂದದಿಂದ ಪತ್ತಿ ಪತ್ರಸಮೇತರಾಗಿ ಸಂತೋಷದಿಂದ ವಾಸಿ
ಸುತ್ತಿದ್ದರು.



ಕರ್ಮಸಾಗರದಲ್ಲಿ ಮುಳುಗಿದ ಕಾಲಿದಾಸರು.



ಹನ್ಮವು ರವೆಂಬಲ್ಲಿ ಕಾಲಿದಾಸಪಂತರೆಂಬ ಗೃಹಕಷಾಫರು ವಾಸಿಸುತ್ತಿದ್ದರು. ಇವರು ಆಗಭ್ರ ಶ್ರೀಮಂತರೂ ಅಲ್ಲ ಅತೀ ದರಿದ್ರರೂ ಅಲ್ಲ, ಮಧ್ಯಮ ವರ್ಗದವರಿಗ್ಗರು. ಇರಂಗೆ ಹೂಟಿಪ್ಪಿದಾರಭ್ರ ವೈದಾಧಪ್ಯಾಚಾಲದ ಪರಿಗಳ ಕರ್ಮಸ್ವ ಕೈತೊಳಕೊಂಡು ಬೆನ್ನೀ ಹತ್ತಿತ್ತು. ಅದರ ವರ್ಣನೆಯನ್ನು ಮಾಡಬೇಕಾದರೆ ಅತೀ ಭಯವುಂಟಾಗುತ್ತದೆ. ಇರಲಿ, ಇವರು ಚಿಕ್ಕವರೆರುವಾಗಲೇ ಇವರ ತಂಡೆ ಕಾಯಿಗಳು ತೋರಿಸಿದರು. ಎಲ್ಲ ಮನೆತನದ ಭಾರವು ಇವರ ಹೇಳಿಯೇ ಬಿಡ್ಡಿತು. ಇವರಂಗೆ ಇಟ್ಟರು ಅಕ್ಕ ತಂಗಿಯ ರಿದ್ದರು ಅವರ ಎವಾಹನ್ವ ಇನ್ನೂ ಆಗಿದ್ದಿಲ್ಲ. ಇವರಂಗೆ ಅನು ರೂಪವಾದ ವರಗಳನ್ನು ಹುಡುಕಿ ಲಗ್ಗಿಮಾಡಿಕೊಟ್ಟಿರು. ಮುಂದೆ ಆರು ಶಿಂಗಳಲ್ಲಿಯೇ ತಂಗಿಯ ಪತಿಯು ಅಕಷಾಕ್ರಾತ್ರಿಗಿ ಮರಣಹೊಂದಿದನು. ಆ ಓರ್ವ ಬಾಲಕಿಗೆ ಇಂಥ ಎಳೆ ವರ್ಯಸ್ವನಲ್ಲಿ ಯೇ ವೈಧವ್ಯವು ಪ್ರತ್ಯಾಪಾಯಿತು. ಕಾಲಿದಾಸಪಂತರಿಗೆ ಕರ್ಮಸ್ವ ಬೆನ್ನುಹತ್ತಲಿಕೆಕ್ಕೆ ಇಂದಿನಿಂದ ಪ್ರತಿರಂಭವಾಯಿತೆನ್ನಲಿಕ್ಕೆ ಏನೂ ಅಡ್ಡಿ ಇಲ್ಲ. ಮುಂದೆ ಕೆಲವು ತಿಂಗಳಲ್ಲಿಯೇ ಅಕ್ಕನು ವಿಷನು ಜ್ವರಿಸಿದಂದ ತೀರಿಕೊಂಡಳು.

ಅಹಾ! ಇದು ಎಂಥ ಕೆಟ್ಟಿ ಪ್ರಸಂಗವು ತಂಡೆತಾಯಿಗಳಲ್ಲಿದ ಪರ್ದೇಶಿಯಾದ ಕಾಲಿದಾಸನು ಅಕ್ಕ ತಂಗಿಯರ ಸಂಸಾರವನ್ನಾದರೂ ನೋಡಿ ಆಸಂದಪಡುತ್ತಿದ್ದನು. ಅವರಾದರೂ ಇವನನ್ನು ಬಹಳವಾಗಿ ಪ್ರೀತಿಸುತ್ತಿದ್ದರು ಆದರೆ ಮಾಡಬೇನು ತಂಗಿಯ

ಸಿಂಹತಿಯು ಒಂದಾದರೆ, ಅಕ್ಷುನೆ ಸಿಂಹತಿಯು ಒಂದಾಯಿತು—
ಎಂಥ ಕರ್ಮವಿದು. ಎಲ್ಲವೂ ವಿಚಿತ್ರವೇ ಸರಿ.

ಆ ವೇಳೆಗೆ ಕಾಲಿದಾಂಡನಿಗೆ ಇನ್ನೇ ವರ್ಷವು ಆರಂಭವಾಗಿತ್ತು, ವಿವಾಹಕ್ಕೆ ಯೋಗ್ಯವಾಗಿದ್ದನು. ಇವನು ಹಿರಿಯರು
ಪರಂಪರೆಯಾಗಿ ಮಾಡುವ ಸರಾಫಿ ಉದ್ಯೋಗವನ್ನೇ ಮಾಡು
ತ್ವಿದ್ದನು ಈತನ ಸೋದರರವಾವನು ಇವನಿಗೆ ತಕ್ಕ ಕನ್ನಯನ್ನು
ಹುಡುಕಿ ವಿವಾಹವನ್ನು ಮಾಡಿದನು. ಇವನ ಪತ್ನಿಯಾ ಇವನಂ
ತೆಯೇ ಪರೋಪಕಾರಿಯಾ ಸದ್ಗುಣಿಯಾ ಸಂಸಾರದ ಮೇಲೆ
ಲಕ್ಷ್ಯವುಳ್ಳವಳು ಇದ್ದಾರು ಪರಪಂಚವೆಂಬ ರಥಕ್ಕೆ ಪತಿನಿತ್ಯಗಳಿಂಬ
ಎರಡು ಚಕ್ರಗಳು ಒಳ್ಳಿಯವಿದ್ದರೆ ಆ ರಥವು ತನ್ನ ಸಳಕ್ಕೆ
ಸುಸೂಕ್ತವಾಗಿ ನಾಗುವದು. ಇದರಂತೆಯೇ ಕಾಲಿದಾಂಡನ
ಸೃಂಹತಿಯು ಉತ್ತರವಿದ್ದದರೂ ಆವನ ಬಾಳ್ಳಿಯು ಜನಾನ್ವಾಗಿ
ಸಾಗಬಹುತ್ತಿತು. ಆದರೆ “ತಾನೇಂದು ಎಣಿಸಿದರೆ, ದೃವನ್ನೀಂದು
ಎಣಿಸಿತು” ಎಂಬಂತೆ ವಿವಾಹವಾದ ಅ ಪರಿಗಳಿಂದಯೇ
ಸುಕ್ರಿಯಾದ ಭಾಯೆಯು ಮತ್ತನನ್ನು ಹೆತ್ತು ಎಂಟು ದಿನ
ಗಳಲ್ಲಿಯೇ ಇಹಲೋಕವನ್ನು ಬಿಟ್ಟುಹೊಂದಣ. ಅಯ್ಯೋ ಇದು
ಎಂಥ ಭಯಂಕರ ಪ್ರಸಂಗವು. ಎಂಟು ದಿನಗಳಾದ ಕಣಿಸಿ
ಮಗ್ಗಲನಲ್ಲಿ ತನ್ನ ಕಂಡನಿಗೆ ವೊಲೆಯುಣಿಸುವ ತಾಯಿಯು
ಎಳಿ ಮಗುವನ್ನು ಬಿಟ್ಟು ಹೊಂದಳಿಲ್ಲವೇ! ಅಯ್ಯೋ ಆ ಎಂಥ
ಕಂಡನಿಗೆ ಇಂಥ ಪ್ರಸಂಗವೇ! ಕಾಲಿದಾಂಡರಂತೂ ಭಯಂಕರ
ಶೋಕಮಾಡಹತ್ತಿದರು. ನೇರಿನುನೆಯ ಆಚಾರ್ಯರು ಆವರಿಗೆ
ಮಾಡುವದೇನು ಮಾಡಿದ ಕರ್ಮವನ್ನು ಭೋಗಿಸಲಿಕ್ಕೆಬೇಕು—
ಹೀಗೆ ಹೇಳಹತ್ತಿದರು. ಅದಕ್ಕೆ ಕಾಲಿದಾಂಡರು ಮಾಡನಿಯರೇ
ನನ್ನ ವರ್ತನವು ಇನ್ನೂವರಿಗೆ ತೋಳಿದ ಅಕ್ಷುಯಂತೆ ನಮ್ಮಲು

ವಾಗಿದೆ. ಪ್ರತಿಯೊಂದನ್ನು ಕೇಳಲಾಗಿ ಕರ್ಮ ಕರ್ಮವೇಂದೇ ಹೇಳುತ್ತೀರಿ. ಅಯ್ದೀಗೇ ಆ ನೀಜವಾದ ಕರ್ಮವು ನನ್ನ ಬೆಸ್ತು ಹತ್ತಿರುವದೇ ಜಗತ್ತಿನಲ್ಲಿ ನೇತ್ರಗಳಿಂದ ನೋಡಲಿಕ್ಕೆ ಆಗದಂಥ ನೀಜಕರ್ಮವನ್ನು ಹಗಲೂ ಇರುತ್ತಾ ಮಾಡುವ ನರಾಧಮರು ತುಂಬಿರುವರು. ಅವರ ಆಯುಷ್ಯವನ್ನು ನೋಡಿದರೆ ಉತ್ತಮ ಮುಖವಾಗಿಯೇ ಹೇಣಿರುವದು. ಆದರೆ ನನ್ನ ಸೀರಳಿಗೆ ನಾನು ಅಂಜಿಕೊಂಡು ಸದ್ಗುರುನಿಂದ ವರ್ತಿಸುವ ನನಗೆ ಈ ಕರ್ಮಗಳು ಬೇಸ್ತು ಹತ್ತಿರುವವೇ? ಏನು ದೇವರ ಹತ್ತರ ನಾನ್ಯಾಯವೇ ಇಲ್ಲದಂತಾಯಿತೇ? ಏನು ಕಲಿಮಾಹಾರಾಜನು ತನ್ನ ರಾಜ್ಯವನ್ನು ನನ್ನ ಮೇಲಿಯೇ ನಡಿಸಿರುವನೇ ನನಗೆ ಯಾವದೂ ತಿಳಿಯಾಗಿದೆ ಎಂದು ಶೋಕಸಹಿತ್ತಿದ್ದರು ಇರಲಿ. ಆ ಪರದೇಶಿಯಾದ ಕಂದನನ್ನು ಜೀರ್ಣಕರ್ಮವಾಡಲಿಕ್ಕೆ ಒಬ್ಬ ದಾಯಿಯನ್ನು ಇಟ್ಟರು. ಕಂದನು ಬಿದಿಗೆಯ ಚಂದ್ರನಂತೆ ಬೇಕಿಹತ್ತಿತು. ಇನ್ನು ಮೇಲೆ ಅನೇ ವಿವಾಹವನ್ನು ಮಾಡಿಕೊಳ್ಳುವದು ಕಾಲಿದಾಸನ ಮನಸ್ಸಿನಲ್ಲಿ ಇದ್ದಿದ್ದಿಲ್ಲ. ಆದರೆ ಆಪೇಷ್ಟರ ಆಗ್ರಹದ ಮೂಲಕ ಮಾಡಿಕೊಂಡರು ಅನೇ ಪತ್ತಿಯಾದರೂ ಅವರಿಗೆ ಅನುರೂಪವಾಗಿಯೇ ದೊರಕಿದ್ದಳು ಮುಂದೆ ಕೆಲವು ವರ್ಷಗಳಲ್ಲಿಯೇ ಈಕೆಯ ಹೊಟ್ಟಿಯಲ್ಲಿ ಒಂದು ಹೆಣ್ಣುಮಾಗುವು ಜನಿಸಿತು. ಆ ಹೆಣ್ಣುಕೂಸು ತಂಡೆತಾಯಿಗಳ ಹಾಗೆ ಸುಸ್ವರೂಪಿಯಾಗಿತ್ತು. ಆ ಹೆಣ್ಣುಮಾಗಳು ಏಡಾರು ವರ್ಷದವಳಾದ ಬಳಿಕ ಕಾಲಿದಾಸರಿಗೆ ಒಬ್ಬ ಮತ್ತೆನು ಜನಿಸಿದನು. ಮಾತಾಪಿತೃರಿಗೆ ಸಂತೋಷವಾಯಿತು. ಮುಂದೆ ಇ-ಇ ವರ್ಷಗಳು ಹೊಗುವದರೊಳಗಾಗಿಯೇ ಪರದೇಶಿಯಾದ ಪುತ್ರನೂ, ಮತ್ತು ಹೆಣ್ಣುಮಾಗಳು ನಿವಾಹಕ್ಕೆ ಯೋಗ್ಯವಾದರು. ಪಂತರು ಮಾಗಳಿಗೆ ತಕ್ಕುವರನನ್ನು ಮಗಳಿಗೆ ತಕ್ಕುವಧುವನ್ನು ಆರಿಸಿ ವಿವಾಹವನ್ನು ಮಾಡಿದರು.

ಎಂಟು ದಿನದ ಪರದೇಶಿಯಾದ ಕ್ಷೇತ್ರವು ದೊಡ್ಡದಾಗಿ
ಬೆಳೆಯುತ್ತ ಬೆಳೆಯುತ್ತ ವಿವಾಹಕ್ಕೆ ಯೋಗ್ಯವಾಗಿ ವಿವಾಹ
ಪೂ ಆಯಿತು. ಆ ಹುಡುಗನು ತಂದೆಯಂತೆ ಜಾಣಿದ್ದನು. ಇವನು
ಶಾಲೀಯಲ್ಲಿ ಶಿಕ್ಷಕನಿದ್ದನು. ತಿಂಗಳಿಗೆ ಒಂದು ರೂಪಾಯಿ ಸಂಬಳವಿತು.


ಈ ಪರದೇಶಿಯಾದ ಹುಡುಗನ ಉತ್ಸರ್ವವನ್ನು ನೇಮಿಡಿ
ಯಾರಿಗೆ ಸಮಾಧಾನವಾಗಲಿಕ್ಕಾಲ್ಲ ಎಲ್ಲರೂ ಆನಂದದಲ್ಲಿ ಮುಳು
ಗಿದರು. ಆದರೆ ವೂರುವದೇನು. ಎಲ್ಲಿ ಯಾವದಾದರೀಂದು ಕಾ
ರ್ಯವು ಹೇಷ್ಟಾಜ್‌ವಾಗುವದೀಂದೇ ಅವಕಾಶವು ಅಲ್ಲಿ ಕೂಡಲೇ
ಫಾರ್ಮಾಗುವದು ನಿಶ್ಚಯವೇ ಸಂ ಆಗದೆ ಇರುವದು ಅಪವಾದ
ವು ಎಲ್ಲರೂ ಕೆಲವು ತಿಂಗಳಗಳನ್ನು ಒಳಗೊಂಡಿಯಲ್ಲಿ ಕಳೆಯುವ
ದೀಂದೇ ಅವಕಾಶವು ಮತ್ತೆ ಇವರಿಗೆ ಕಮ್ಮವು ಬೆಸ್ಟ್‌ಹತ್ತಿತು.
ವಿವಾಹವಾದ ಒಂದು ವರ್ಷದಲ್ಲಿಯೇ ಮಗನಿಗೆ ಸರ್ವವು ಕಚ್ಚು
ಮರಣಹೊಂದಿದನು. ಇವನು ಮರಣಹೊಂದಿದ ಇ ತಿಂಗಳುಗಳಲ್ಲಿ
ಯೇ ಮತ್ತಿಯು ಜಡಿದು ತೀರಿಕೊಂಡಳ್ಳು. ಅಯ್ಯೋ ಇದು ಎಂಥಿ
ದುಧರವರ್ಪನೆಯನ್ನು ಕಾಲಿದಾಸರಂತೂ ನೇಲವನ್ನೇ ಹಿಡಿದರು.
ಅವರಿಗಾದ ದಃಖದ ವಣಿಕನೆಯನ್ನು ಮಾಡಲಿಕ್ಕೆ ಬರುವದು ತಕ್ಷಿ
ವೇ ಇಲ್ಲ. ಮತ್ತೆ ನೇರಮನೆಯ ಆಚಾರ್ಯರು ಕಮ್ಮಕಾಂಡವನ್ನೇ
ಓದತ್ತೊಡಗಿದರು. ಇದನ್ನು ಕೇಳಿಯಂತೂ ಕಾಲಿದಾಸರ ಸ್ಥಿತಿ
ಯು ಚಿಂತಾಜನಕವಾಯಿತು. ತಾಪಣನ್ನು ಸಹಿಸಲಾಗದೆ ಆತ
ಹಕ್ಕಿವನ್ನು ಮಾಡಿಕೊಳ್ಳಲಿಕ್ಕೆ ಹವಣಿಕಹೊತ್ತಿದರು.

ಕೆಲವರು ತಿಳಿದವರು ಆ ನೇರಮನೆಯ ಆಚಾರ್ಯರನ್ನು ಮನ
ನೆಗೆ ಕಳಿಸಿ ನಾನಾತರ್ದೆಂದ ತಿಳಿಸಿ ತಿಳಿಸಿ ಹೇಳಿ ಅವರನ್ನು ಸಮಾ
ಧಾನಗೊಳಿಸಲಿಕ್ಕೆ ಹವಣಿಕಹತ್ತಿದರು. “ಹನೀ ಹುಣಿನಮೇಲೆ
ಬರಿಕೊಟ್ಟಿಂತೆ ಕಾಲಿದಾಸರ ಸ್ಥಿತಿಯಾಗಿರಲು ಹಾಗೆ ಸಮಾಧಾ

ನವಾಗಬೇಕು. ಹೀಗೆ ಶೈಕ್ಷಸಾಗರದಲ್ಲಿ ಮುಳುಮುಳಿಗಿ ಎಳುವ ದರ್ಶಾಳಗಾಗಿಯೇ ಮತ್ತೊಂದು ಕರ್ಮವು ತನ್ನ ಕಾರ್ಯವನ್ನು ಪ್ರಾರಂಭಮಾಡಿತು. ಅದು ಯಾವದೆಂದರೆ ವತ್ತಿ ಯು ಹ್ಲೇಗದಿಂದ ಮರಣಹೊಂದಿದ ಲು. ಇಷ್ಟೇ ಅಲ್ಲದೆ ಇಂಥ ಭಯಂಕರ ಪ್ರಸಂಗ ದಲ್ಲಿ ಆ ಸ್ಟ್ರೋಹೆದುಗನ್ನೂ ಬೇನೆಯಿಂದ ಬಿಡ್ಡಿದ್ದನು. ವಾಚಕರೇ! ನೊಡಿದಿರೂ ಈ ಕರ್ಮಗಳನ್ನು ಧೃತಿಪೂರ್ವ ಎಂದು ಕಾಲಿದಾಸರ ಗೃಹದಲ್ಲಿ ಒಂದೇಸವನೆ ಕುಣಿಯಹತ್ತಿನೆ. ಈ ಒಂದೇಸವನೆ ಒಂದರ ಮೇಲೊಂದು ತಾಙಗಳು ಮತ್ತೊಬ್ಬನಿಗೆ ಬಂದಿದ್ದರೆ, ಅವನು ಈ ದಲೆ ದೇಹತ್ವಾಗ ಮಾಡುತ್ತಿದ್ದನು ಆದರೆ ಕಾಲಿದಾಸರು ಸುವಿಜಾರಿಗಳಿದ್ದದರಿಂದ ಎಳ್ಳವನ್ನು ನುಂಗಿಕೊಂಡು ಜಗತ್ತಿನ ವ್ಯವಹಾರದಕ್ಕಿಗೆ ನೊಡಿ ಸುಮೃದ್ಧಿರುತ್ತಿದ್ದರು ಬೇನೆಯಿಂದ ಬಹಳ ದಿವಸಗಳ ಹಿಡಕೊಂಡು ಬಳಲುತ್ತಿದ್ದ ಪರದೇಶಿಯಾದ ಮಂಗನು ಗುಣಹೊಂದಿ ನೆಟ್ಟಿಗಾದನು. ಈಗ ತುಸು ಅವರಿಗೆ ಸಮಾಧಾನವಾಯಿತು. ನೊಡಿದಿರೂ ಪಂತರ ಆಯುಷ್ಯವನ್ನು, ಇಡೀ ಆಯುಷ್ಯವು ಮುಖದಲ್ಲಿ ಹೊಯಿತು, ಶಾಂತಿ ಸಮಾಧಾನಗಳು ಅವರಿಗೆ ಗೊತ್ತೇ ಇಲ್ಲ. ಕಾಲಗೆತಿಯು ವಚಿಕ್ರವಾದದ್ದು.



ఆ నేఁ ప్రకరణ.



ఒమ్మె మనువ్యనిగే తాపవాగలికే ఆరంభవాయితేందరే ఇష్టు, పరమావధిగే హోఱుత్తదల్లా. ఆదన వణానేయన్న మాడబేకాదరె దేయాంత శిక్షేయన్న, ఏధిసిదంకొగుత్తదే. ఎల్పీ పాల్చాళ్ళత్య రంప్యుగళు కవఃగగళన్న కాలుతేళగే కాశి తుళిదిశువవు. ఆవక్కు కముగళీల్ల అంజియే ఇచువవు. ఆదరే హేడిగళాద నన్ను మేలి మాత్ర ఇప్పగళ అమలవు అవాళ్ళకెత్తవాగి నడియువదు. కాలిదాశంగే ఈగ మాత్ర వృదాధప్యకాలక్కు కముగళు బేస్సుబిట్టువు ఇదొందురితియింద అవర పుణ్యవే సరి. ఇత్తు మగను ద్వితియియసోఱునంతి బెళిదు దొడ్డవనాదను. మగనన్న శాలేగియాకిదను. ఆవను చాణాక్షనూ నిరాలస్యయఃఖువనం ఇద్దదరింద సోఇసోఇఁవదరోళగాగియే ఎల్ల కుడుగురిగింతలూ ముందాదను. శిక్షేకరంతా ఇవనిగే నమ్మిశాలేయదినమణియన్నతిద్దరు. శిక్షేణవు ముగిదబిళిక మగనన్న తన్న మనెతనద పరంపరియ ఉద్యోగక్కు హజ్జిదను. “రక్షసన్న ఎల్ల ఒచ్చు ఇట్టరేనాయికు. అదు తన్న ప్రకాశవన్న పసరిసియే తీరువదు. ఇరలి, జనరు కాలిదాశపంతర మనిగే తమ్మ కస్యియన్న కొదువదర సలువాగి ఎడతాక హత్తిదరు. పంతంగే షండే ఆద తాపద వేదనేగళు ఒమ్మిందొమ్మ నేనవాగి వృమేలిన ఎళ్ళరవు తప్పత్తిత్తువంగను తన్న మనస్సిగే బంద కస్యియన్న ఆరిసిచను. ముందే


ವಿವಾಹವೂ ಆಯಿತ್ತು ಎಲ್ಲರಿಗೂ ಅನೇದವಾಯಿಕೂ. ಆದ್ದರಿಂದ ಮಾತ್ರ ಇಬ್ಬರೂ ಪಶ್ಚಿಮಾರ್ಥ, ರತ್ನದಂಢ ಮಗನೂ ಮಗಳೂ, ಆಕ್ಷಸೂ ಮಾರ್ಗಹೆಂದಿದೆ ದೂಃಖವು ಮರ್ತು ತಂಗಿಯು, ಸೌಸೆಯು, ಏಧನೆಯಾದ ದೂಃಖವೂ ಸೇನಪತಿಗಾ ಒಂದೇ ಸವನೆ ಸೇತ್ತಿಗಳಿಂದ ದುರೀಖಿತ್ತಾಗೂ ಸೂರಿಯ ತೆತ್ತಿದವು. ಇದನ್ನು ಸೋಡಿ ವೇಕಿಷ್ಟೊದ ಪ್ರತ್ಯನು ಹಂಡಿಯವರೇ ಕೋಡಿ ವಸ್ತು ಮಾಡಬೇಕಿಲ್ಲ. ಪ್ರಾಣವಸ್ತು ಕೊಟ್ಟಿರು ಕೂಡ ಅವರೇನು ತಿರುಗಿ ಬರುವರೇ? ಜಗತ್ತಿನಲ್ಲಿ ಸಮೀಕ್ಷಾತಲೂ ಚೆಚ್ಚು ದುಃಖ ವಸ್ತು ಅಸಂಭವಿಸಿದವರು ಇರುವಬ್ಬಿ. ಅವರ ಸಜೆಗಾದರೂ ಸೋಡಿ ಸುಸ್ಯಾನೆ ಇಲ್ಲ, ತಾವರ್ತಿಸ್ತು ಮಾಡಿಕೊಂಡಬೇಕಿರಿ. ನಿಮ್ಮಗೆ ಉಪದೇಶವನ್ನು ಹೇಳುವ ಅಧಿಕಾರವು ನಿಗೇರುವದಿಲ್ಲ ಅದರೂ ಕೂಡ ನೀವು ಮಾಡುವ ಶೈಕ್ಷಣಿಕ್ಕು ಸೋಡಿದರೆ ನನ್ನ ಎನ್ನೆಯಲ್ಲಿ ಬಾಣವು ನಟ್ಟಂತಾಗುತ್ತದೆ ಏನು ಮಾಡಲಿ ದೇವಾ ಎಲ್ಲರನ್ನು ಸುಖಿಯಾಗಿಟ್ಟು ನನಗೆ ಮರಣ ಕೊಟ್ಟಿದ್ದರೆ ಎಷ್ಟು ಸೆಟ್ಟಿಗಾಗುತ್ತಿತ್ತು. ಅಂತರೂ ಮಾರ್ಗನು ರಾಪದಿಂದ ಶನ್ನೊಳ್ಳಿತ್ತಿರಿ. ತಾನೇ ಸುಧಿಯುವದನ್ನು ಕೇಳಿ ಕಾಲಿದಾಸರು ಮಗನಿಗೇ—
“ ಕಂದನೇ ಇದ್ದರೆ ನಿನ್ನಂಥ ಮಗನಿರಬೇಕು. ನಿನ್ನ ಹೃದಯ ವು ಅಂತಿಕರುಣದಿಂದ ತುಂಬಿ ತುಳುಕುತ್ತಿದೆ. ಕಪಟವು ಲೇತ ಮಾತ್ರವಾದರೂ ಇಲ್ಲ. ಇಲ್ಲ. ” ಬಾಳಾ ನೀನು ನಿನ್ನ ಪಶ್ಚಿಮು ಉತ್ತರವು ರೀತಿಯಾದ ಬಾಕ್ಕೆ ಮಾಡಿರಿ. ದೀರ್ಘಾಂಯುಷ್ಯವಂತ ರಾಗಿರಿ ಇಷ್ಟೇಂದು ನನ್ನ ಇಜ್ಞಾಯು. ದೇವರು ನನ್ನ ಕಣಿಗಣನ್ನು ಬೇಗನೆ ಮಾಡುತ್ತಿರಿ. ನನ್ನಂಥಾ ದ್ಯುವಗೇಡಿಯು ಈ ಜಗತ್ತಿನಲ್ಲಿ ಯಾರೂ ಇರಲಿಕ್ಕಾಲ್ಲ. ಇರಲಿ. ವ್ಯಾಧಿವಾಗಿ ಬಡಬಡಿಸಿದರೆ ಏನಾಗುವದು. ಆಗುವ ಏಧಿಗಳಿಲ್ಲ ಆಗೇ ಹೋಗಿಕುವವು ಏದು ಅಂದು ಸುಸ್ಯಾನಾಡನು. ಇದನ್ನು ಕೇಳಿ ಮಗನ ಸೇತ್ತಿಗಳಿಂದ

ದಃಿಖಾಕು ರಗಳು ಒಂದೇ ಸವನೆ ಸುರಿದವು. ಪಂತರ ವ್ಯಾಧಾಪ್ತಿ ಕಾಲವಾದ್ಯಾದ್ಯಾದ ಮಾನಸು ಹಗಲು ಇರುತ್ತಿ ಅವರ ಸೇವೆಯನ್ನು ತಪ್ಪಿದೆ ಮಾಡುತ್ತಿದ್ದಿದ್ದನು. ಒಂದು ಎಲ್ಲಿಗೆಯ ಹೊನನ್ನು ಏಕ್ಕು ಸಂಪೂರ್ಣತೀಯಿಂದ ಜಪಿಸುವರೋ ಹಾಗೆಯೇ ಕಡೆತನಕ ತಂದೆಯನ್ನು ರಹಿಸಿದನು.

ವಾಚಕರೇ ಎಲ್ಲ ಕಾಲವಲ್ಲಿ ಮುಖೀನ ಕಾಲವು ಕಿಂಗ ವಾದಜ್ಞ. ಪಂತರ ಪುಷ್ಟಿಮೇ ಅನ್ನಿರಿ ಅಥವಾ ಅವರ ವೇದೀಯೇ ಶಿರುಗಿ ತೆಸ್ವಿರಿ ಆತ್ಮೀಯೇ ಎಲ್ಲನೂ ನಾಶವಾದರೂ ಕಡೆಗೆ, ಮುಖೀನ ಸಮುಖಕ್ಕೆ ಒಬ್ಬನೇ ಪುತ್ರನು ಬಡುಕಿದ್ದನು. ಇವನಿಂದ ಲೇ ಇವರಿಗೆ, ಸುಷ್ಪಿನ ಕೆಲವು ತಾವಾಲಿಲ್ಲದೆ ಹೊಯಿತು. ಇವನು ಒಂದು ವೇಳೆ ಹಿಂದೆಯೇ ಸುರಣ ಮೊಂದಿದ್ದರೆ, ಪುತ್ರರಂಥಾ ಅಭಾಗಿಯೂ ಈ ಪುತ್ರಿಯಲ್ಲಿ ಯಾರೂ ಇರಿ. ತ್ರಿದ್ವಿಷ್ಟ ವೇಸ್ತುಲಿಕ್ಕೆ ಏನೂ ಅಡಿಲ್ಲ ಇದ್ದಿಲ್ಲ ಆದರೆ ಇಬ್ಬನೇ ಒಬ್ಬ ಮಾನಸು ಕಡೆಗೆ ಉಳಿದದ್ದುಂಬಾದ ಆ ಪ್ರಸಂಗವು ಬರಲಿಲ್ಲ ಇದೊಂದು ಸುಮೈಯವೇ ಸರಿ ವಾಚಕರೇ! ಕರ್ಮಗಳ ರಾಜ್ಯವಲ್ಲಿ ಕಾಲಿದಾಸರೇ ಅವನ್ನೇನು ಏನಾಯಿತು ನೋಡಿದಿರಬೇ! ಅದಕಂತೆಯೇ ನಮ್ಮ ಅವಸ್ಥೆಯಾಗಿರೆ, ನಾನು ಅದ್ದಿಂದಿಂದ ನಾನು ಏಲ್ಲವೀಂಝಲಾ ಹಿಂದು ದಿರುತ್ತೇಂಬೆ ಸಮ್ಮ ಉತ್ತಮ ಷಣ್ವಾಗಬೇಕಾದರೆ ನಾನು ಹಿಂದಿನ ಹುಣ್ಣ ಕ್ಷಮಿಸಿಗಳನ್ನು ಮಾನಹಂತ್ರ ಮೊದಲಾದ ಶಾಷ್ಟ್ರ ಚೆನ್ನಾಗಿ ನಾನು ತನಿಂದಿನ ತನಿಂದಿನ ನಾನು ಮಾತಾಡತಕ್ಕ ಕಾರ್ಯಗಳನ್ನು ಏದೆಗುಂದದೆ, ವೇಳೆಯ ಕಡೆಗೆ ಲಕ್ಷ್ಯಾಬ್ದಿ ವೇಳೆಗೆ ಸಾಧಾಗಿ ವಾದಾದೆ ನಮ್ಮಾದ್ಯಾ ಕರ್ತವ್ಯವು. ಇವ ಕಾರ್ಯ ಬಗ್ಗೆ ನಾನು ಮರ್ಪಿಸಲ್ಲಿ ಕಲ್ಲಿಸಿಯನ್ನೇ ತರುವ ಕಾರಣವಿಲ್ಲ ಅದು ಕ್ರಿಯೆ ನಿರ್ಬಾಧನು ನಾರವಾಗಿ ಆಗೇ ಆಗುವನು.

ಇಡೀ ಆಯುಂಟ್ಯಾದಲ್ಲಿ ಫಂಡ ಅಪೇಕ್ಷೆಯಿಲ್ಲದೆ, ಯಾವಾಗಲೂ ಸತ್ಯಮರ್ಗಳನ್ನು ವಾಚುತ್ತ ಹೋಗುವದೇ ನಮ್ಮಣಿಜ್ಞಾನವು.

ಇದರಿಂದರೇ ನಮಗೆ ಬೇಕಾದಷ್ಟು ಫೋರ್ಮಾದ ಗಂಡಾಂತರಗಳೂ ಬಂದರೂ, ಮರಣ ಪಾರಿಯವಾದ ದುಃಖಗಳೂ ಒದಗಿದರೂ ಅದರಿಳಿಗಿಂದ ಪಾರಾಗಿ ಕಟ್ಟಿ ಕಡೆಗೆ ಪರಮ ಪವಿತ್ರವಾದ ಉತ್ಸಂಹ ಮಂದಿರದಲ್ಲಿಯೇ ವಾಸವಾಡುವೆನು. ಕಾಲಿದಾಸ ಪಂಥರು, ಮರಣ ಪ್ರಾಯವಾದ ದುಃಖಗಳು ಒದಗಿದರೂ ಈತ ತಿಲವಾಶ್ವವಾದರೂ ಎದೆಗುಂದದೆ ತಮ್ಮ ಸತ್ಯಮರ್ಗದಲ್ಲಿ ರತ್ನಪೂರ್ವವಾದರೂ ಹಚ್ಚು ಕಡಿಮೆ ವಾಡಲಿಲ್ಲ. ಇಡೀ ಆಯುಂಟ್ಯಾದಲ್ಲಿ ಹೋರಿದರೂ, ಅಂತ್ಯಕಾಲಕಾಳಿದರೂ, ಇವರ ಆತ್ಮಕ್ಷಮೆ ತುಸು, ಶಾಂತಿಯು ದೊರೆಯಿತು. ಇವೆಲ್ಲ ಹೊದಲಿನಹುಚ್ಚು ಕಲ್ಪನೆಗಳನ್ನು ಬಿಟ್ಟು ಕೆಮ್ಮೆಗಳಿಂಬ ರಾಕ್ಷಸರಿಗೆ ಅಂಜದೆ, ತಮ್ಮ ಕರ್ತವ್ಯಗಳನ್ನು ತಪ್ಪದೆ ಕೊನೆಗಾಳಿಸುತ್ತ ಬಂದ ಫಲವಲ್ಲವೇ?



ಚಳಿಗಾಲದ ಚಂದವಾದ ನೋಟವು.

—○—

ಅಹಾ! ಚಳಿಗಾಲದ ಚಂದವಾದ ನೋಟದ ವರ್ಣನೆಯನು
ಎಷ್ಟೀಂತು ಮಾಡಲಿ, ಎಷ್ಟುವಾಡಿದರೂ ತೀರದು. ಚಳಿಗಾಲವು
ಒಹು ನಿರ್ಮಲವಾದ ಕಾಲವು. ನೀಲವಣಿದ ಆಕಾಶವನ್ನು ಶಾಂತ
ಮುಹತೀರ್ಥಯಾದ ಸೋಮನಿಂದ ದೊರಕುವ ಬಡವರ ಭಾಗ್ಯವಾದ
ಬೆಳಿಂಗಳನ್ನು, ಭಾಸ್ಕರನ ಭಂಗಾರದಂಥ ಬಿಸಲವನ್ನು ಸೋಡಿ
ಮನಸ್ಸಿಗೆ ಅತೀ ಉಲ್ಲಾಸವಾಗಿ ಕೆಲಸಮಾಡಲಿಕ್ಕೆ ಬೆಳ್ಳೀ ಹುರು
ಪು ಬರುತ್ತದೆ. ಈ ಸಮಾಜಕ್ಕೆ ಭೂಮಾತ್ರೆಯು, ತಾಯಿಯು
ವಾಕ್ಯಾಳಿಗೆ ಆತೀರ್ಥದಿಸುವಂತೆ ಸಮೃದ್ಧಿರಿಗೆ ನಾವು ವಾಡಿದ ಸೌ
ವೇಗಾಗಿ ಸಮಗೆ ಅನಂದದಿಂದ ಆತೀರ್ಥದಿಸುವಳು. ಈ ವೇಳೆ ಭೂ
ಮಾತ್ರೆಯ ಸೈಭವವನ್ನು ಸೋಡಲಿಕ್ಕೆ ಸಮೃದ್ಧಿ ನೇತ್ರಗಳು ಸಾಲವು
ಸಮೃದ್ಧಿ ಎಷ್ಟೋ ಬಾಂಧವರು ಮಾತ್ರೆಯು ಕೊಟ್ಟಿ ಫಲದ ರಕ್ಷಣೆಯು
ಸಲುವಾಗ ಹಗಲೂ ಇರುಳೂ ಆಸಂದದಿಂದ ಅಲ್ಲಿಯೇ ವಾಸಿಸು
ವರು. ಅಲ್ಲಿ ದನಕರುಗಳು ಸಂತೋಷದಿಂದ ಮಾತ್ರೆಯ ಅಭಿನಂದ
ನೆಯನ್ನು ಮಾಡುತ್ತಿ ಬೆಳ್ಳೀ ಮನಮತಿಯಾದಾ ಮೇಯು ವದನ್ನು
ಮತ್ತು ಅಲ್ಲಿಯೇ ಸಮಾವಧಿಲ್ಲಿದ್ದ ಹಳ್ಳಿದ ನೀರವನ್ನಾಗಲೀ ಇಲ್ಲವೆ
ನದಿಯ ನಿರ್ಮಲವಾದ ನೀರವನ್ನಾಗಲೀ ಕುಡಿಸುವದನ್ನು ಸೋಡಿ
ನಾವು ಕೆಲವು ವೇಳೆ ಗತಕಾಲದ ದುಃಖವನ್ನು ಕೊಡು ಮರೆತು ಆ
ಸಂದಪಡುವೆನ್ನ ಆ ರಸ್ಯವಾದ ನೋಟವನ್ನು ಬಿಟ್ಟು, ಒರುವದಾ
ಗುವದಿಲ್ಲ, ಮಾತೇ ನಿನ್ನ ಧರ್ಮವಾದವನ್ನು ಎಷ್ಟು ವಾಡಿದರು ತೀ
ರದು. ಸೇಷಣಾಜನು ನಿನ್ನ ಸೇವೆಯನ್ನು ವಾಡಿ, ಏಶಾಂತಿಗಾಗಿ

ತನ್ನ ಸಾಳಕ್ಕೆ ಹೊಡಟಿ ಹೋಗಿರುತ್ತಾನೆ. ಭಾರತಕ್ಕೆ ಭೂಪಳಿ ವಾದ ಸಕಲರಿಗೂ ಶ್ರೀನೃವಾದ ಮತ್ತು ಮಂಲಿದಾಯಕವಾದ ದೀವಳಿಗೆಯ ಹಬ್ಬನ ಆಗಮನವಾದರೂ ಇದೇ ಸಮಯಕ್ಕೆ ಆಗು ಪದು. ಈ ಮಂಗಳಮಯವಾದ ಹಬ್ಬದ ಆದರ ಸತ್ಯಾರವನ್ನು ವಾಡುವದರಿಂದಲುವಾಗಿ ಸಕಲರೂ ಒಳ್ಳೆ ಸಂಭ್ರಮದಿಂದ ಶಿಥಿರಾಗುತ್ತಾರೆ ಎಲ್ಲರಿಗೂ ಆಸಂದನನ್ನು ಕೊಡುವ, ಈಹಬ್ಬವು ಚೆಗಳಾಲದ ಪ್ರಾರಂಭಕ್ಕೆ ಬರುವದು. ಈ ಹಬ್ಬವು ಎಲ್ಲ ಉದ್ಯೋಗವಂತಿಗೆ ನಿಶ್ಚಾರಣೆಯನ್ನು ಕೊಡುವ ಮಧ್ಯಮ ಕಾಲವು.

ಸದಾಷಿಂಗಳು ಅಭಿಯಾಸವಾಡಿ ದಣಿದು ಈ ಹಬ್ಬದಲ್ಲಿ ಏಂಬಂತಿಯನ್ನು ತೆಗೆದುಕೊಂಡು, ಹಿಡಿದ ಕೆಲಸವನ್ನು ಪೂಜೆ ಮಾಡಲಿಕ್ಕೆ ಕುಕ್ಕಾಬುದ್ಧರಾಗುತ್ತಾರೆ. ವಾಯಾಸಾರಸ್ತರು ಅವಾಗಿ ಹತ್ವನಾಗಿ ದುಡಿದು ದಾಡಿದು ಆಸಂದದಿಂದ ತಮ್ಮ ಲೆಖ್ವಪತ್ರಗಳನ್ನು ಸುಮಾರಿಕೊಂಡು, ಪವಿತ್ರವಾದ ಲಷ್ಟೇ ಪೂಜನವನ್ನು ಶೀರಿಸಿಕೊಂಡು ಇನ್ನುಡಿ ಹುಳಿಪಿನಿಂದ ತಮ್ಮ ಉದ್ಯೋಗವನ್ನು ಸುಎವು ಮಾಡಿ ಬಿಡುವರು. ಕೃಷ್ಣಮರ್ಪದವರು, ಮಳೆಗಾಲದಲ್ಲಿ ದುಡಿದು, ದುಡಿದು ಈ ಆಸಾದಮಯವಾದ ಹಬ್ಬದಲ್ಲಿ ತುಸು ವಿಶ್ವಾರ್ಥಿಯನ್ನು, ಭೂವಳತೆಯ ಸೇವೆಯನ್ನು ಮಾಡಲಿಕ್ಕೆ ಪೊಲಿಕಟಟ್ಟಿವರು. ದೀವಳಿಗೆಯ ಹಬ್ಬವೆಂದರೆ, ಎಲ್ಲ ಉದ್ಯೋಗಸ್ಥರಿಗೆ ಉತ್ತೇಜನವನ್ನೇ ಕೊಡುವ ಆಕಾಶವಾಳಿಯು. ಚೆಗಳಾಲವೆಂದರೆ, ಎಲ್ಲ ಉದ್ಯೋಗವಂತಿಗೆ ಉತ್ತಮ ಸ್ವರ್ಗದ ರಾಜವಾಗುವುದ್ದಿನ ತೀರಿಸುವ ಕಾಲವು.

ಶ್ರವಣಕ್ಕೆ ಚೆಲಿಗಾಲವು ಸುಖದಾಯಕವಾದದ್ದು. ಈ ಕಾಲದಲ್ಲಿ ಹಗಲು ಸಣ್ಣದೂ, ರಾತ್ರಿಯಾದ್ದಿನ ದೊಡ್ಡದಾಗುವದು. ಅದ್ದರಿಂದ ಉದ್ಯೋಗಿಗಳು ದೀವರು ಇನ್ನೊಂದು ೧-೨

ತಾಸು ಹೆಗಲನ್ನು ದೊಡ್ಡದಾಗಿ ಮಾಡಿದ್ದರೆ, ನೇಟ್ಟಗಾಗುತ್ತಿತ್ತು ಎಂದು ಉದಾಹರ ತೆಗೆಯುವರು. ಈ ಚೆಳಿಗಾಲದ ದಿನಸಗಳಿಗೆ “ಮಾಳಿಗೇ ಹೋತ್ತು” ಅನ್ನವ ರೂಢಿಸು ನವ್ಯಲ್ಲಿ ಬಿಡ್ಡಿರುವದು. ಈ ಕಾಲದೊಳಗೆ ನಾವು ಎಲ್ಲಿ ಬೇಕಾದಲ್ಲಿ ಪ್ರವಾಸ ಮಾಡಲ್ಪು ಇಲ್ಲ ಸೃಷ್ಟಿಶಾಂದರ್ಯವನ್ನು ನೋಡುವ ದೇಶಿಯಿಂದ ಹೋಗಲ, ಅಥವಾ ತೀಥ್ರ ಸ್ವೇತಗಳಿಗೆ ಹೋಗಲ ಹೋದರೆ ನಾವು ಅಲ್ಲಿ ನೋಡುವ ರಮಣೀಯವಾದ ನೋಟವು ಅತೀ ಮನೋಹರವಾಗಿಯೇ, ಸುಖದಾಂತರವಾಗಿಯೂ ತೋರುವದು ಎಲ್ಲ ಕಾಲದೊಳಗೆ ಚಳಿಗಾಲವು ಸುಖದಾಯಕವೂ, ಆರೋಗ್ಯದಾಯಕವೂ, ವೈಭವ ಸಂಪನ್ಮೂಲ ಮತ್ತು ಅತೀ ಸುಸೋಧರವೂ ಆಗಿರುವದು. ಆದ್ದರಿಂದ ಈ ಕಾಲದಲ್ಲಿ ನೋಡುವ ನೋಟಕ್ಕೆ ಚಂದವಾದ ನೋಟವೆಂದರೆ, ಅದು ಅತಿಶಯೋಚಿತವಾಗಲಾರದು.



ಆಲಸ್ಯರಾಯನ ಆಳುವಿಕೆ.



ಈ ಜಗತ್ತಿನಲ್ಲಿ ಯಾವ ಮನುಷ್ಯರು ಆಲಸ್ಯರಾಯನ ಆಳುವಿಕೆಯಲ್ಲಿ ಶಿಕ್ಷಿಸು ರುವರೀ ಆ ಮನುಷ್ಯರ ದೈನಾಂತಿಕವಿನ್ನೇ ಯಾನ್ನು ಎಪ್ಪಿದ್ದು ಹೇಳಲಿ ಅವರು ಮಾಡುವ ಯಾವದೂ ಕಾಯಾವು ಕೊನೆಗಾಣಾವದಿಲ್ಲ. ಆಪೂರ್ವವಾಗಿಯೇ ಉಳಿಯುವವು. ಈ ಆಲಸ್ಯರಾಯನು ತನ್ನ ಅವಳವನ್ನು ಜನರ ನೇರಿಲ್ಲಿ ಕಂಡಲೆ ಶಾಂತಿಸುವನು. ಇವನೆ ರಾಜ್ಯದಲ್ಲಿದುವವರಿಗೆ ತಿಲಮಾತ್ರವಾದರೂ ಸೌಖ್ಯವಾಗುವದಿಲ್ಲ. ಇವನು ಮಹಾನೀಚನು ಯಾವಾಗಲೂ ಕೈಕೊಂಡಿರುವ ಅಥವಾ ಕೈಕೊಳ್ಳುವ ಕಾಯಾಕ್ಕೆ ನಂತಾ ತೇದ ವಿಷ್ಣುಗಳನ್ನು ತಂದು ಅದನ್ನು ಸಿಮೂಲ ಮಾಡುವದ ಕ್ಷೇತ್ರಕಣಬದ್ಧನಾಗಿರುತ್ತಾನೆ. ಇದು ಅವನ ಆಧ್ಯಾತ್ಮಿಕವ್ಯವಹಾರದಲ್ಲಿ ಇವನೆ ಸಂಗತಿಯಿಂದ ಎಷ್ಟೋ ಜನರು ಮನೆ ಮಾರುಗಳನ್ನು ಮತ್ತು ರೂಪರೂಪ ತಮ್ಮ ರಾಜ್ಯವನ್ನು ಕೂಡಾ ಕಳಿದುಕೊಳ್ಳುವರು. ಇವನ ಆಳುವಿಕೆಯು ಮರಣದಕಿಂತಲೂ ಭಯಂಕರವಾದಂಥಾದ್ದು ಇವನಿಗೆ ತಿಲಮಾತ್ರವಾದರೂ ಕನಿ ಕರೆವಿಲ್ಲ. ಆದಷ್ಟು ಯಾವಾಗಲೂ ತನ್ನ ರಾಜ್ಯವನ್ನು ಬೆಳಸುವ ಉದ್ದೇಶದಲ್ಲಿಯೇ ತೊಡಗಿರುತ್ತಾನೆ. ಆದರೆ ನಮಗೆ ಸೌಖ್ಯ ಶಾಂತಿಗಳು ಗಬೇಕಾದರೆ, ಇವನೆ ರಾಜ್ಯವನ್ನು ಹಾಳುಮಾಡಿದ, ಹೊರತು ನಾವಿಗೆ ಸುಖವಾಗುವದಿಲ್ಲ. 'ಒಂದು ನೇರಿ ಹಾಗೇ ಕುಳಿತುಬಿಟ್ಟರೆ, ಅವನು ನವೃತ್ತಿನ್ನು ನೀಡು ನೀಡುವದರೂ ಗಾಗಿಯೇ ರಸಾಕಕ್ಕೆ ಮಂಟ್ಟಿನನು. ಆದ್ದರಿಂದ ಇವನ ಆಳು

ಎಕೆಯು ನಮ್ಮೆಗೇಲೇ ಬೇಡ ಇವನೆ ದರ್ಶನವೂ ಕೊಡಬೇಡ
ತು ಇಂಚನ ರಾಜ್ಯವನ್ನು ಹಾಕು ಮಾಡಬೇಕಾದರೆ, ನಮಗೂ
ದರೂ ಒಬ್ಬ ರಾಜನ ಸಹಾಯವೇದೇಕು. ಅದರ ಹೂರತು
ಇವನು ಹಣ್ಣಿಗೆ ಬರ್ಶಾರನು

ಆದ್ದರಿಂದ ವಾಚೆಂದರೇ ನಮ್ಮು ಮನೋಧವು ಕೈಗೂಡ
ಬೇಕಾದರೆ, ನಾವು ಉದ್ದೇಶ್ಯಗರಾಯನ ಗೆಳಿತನವನ್ನು ಮಾಡ
ರಿಕ್ಕೇಬೇಕು. ಅವನನ್ನು ಜೀವದ ಗೆಳಿಯನ್ನಾಗಿ ಮಾಡಿಕೊಳ್ಳ
ರಿಕ್ಕೇಬೇಕು. ಇಷ್ಟೇಂಬಲ್ಲ ಅವನ ಮಂತ್ರಿಯಾದ ಚಟುವಟಿಕೆ
ರಾಯನ ವಿಶ್ವ, ತ್ವವನ್ನಾದರೂ ಬೇಕಿಸತಕ್ಕುದ್ದು

ಈ ಉಭಯತರ ಸಹಾಯವನ್ನು ತಕ್ಕೊಂಡು ಆ ನೀಂಜ
ನಾದ ಆಲಸ್ಯಂರಾಯನ ಸಂಗಡ ಯುದ್ಧ ಕ್ಕೆ ನಿಂತರೆ, ನಿಶ್ಚಯ
ವಾಗಿ ಅವನು ಸೋತ್ರಾ ಪಲಾಯನ ಮಾಡುವನು. ಕಟ್ಟಿಕಡೆಗೆ
ಯುದ್ಧದಲ್ಲಿ ವಜಯ ಲಪ್ತಿಯು ನಮ್ಮ ಕೊರಳಿಗೇ ಹೂ ಮಾಲಿ
ಯಾನ್ನು ಹಾಕುವಳು.

ಆ ಮೇಲೆ ಈ ಉದ್ದೇಶ್ಯಗರಾಯನ ರಾಜ್ಯದಲ್ಲಿ, ಸುಖ
ಶಾಂತಿಗಳಿಗೆ ಕೊಡತೆಯೇ ಇಲ್ಲ. ನಾವು ಯಾವಾಗಲೂ ಇವನೆ
ರಾಜ್ಯದಲ್ಲಿ ಕೈಕೊಂಡಿರುವ ಕಾಯ್ದಗಳನ್ನು ಮನಮುಟ್ಟಿ ಮಾಡು
ವೆವು ಯಾಕಂದರೆ ನಮ್ಮ ಕಾಯ್ದಕ್ಕೆ ವಿಷ್ಣುಗಳನ್ನು ತರು
ವವರು ಯಾರೂ ಇರುವದಿಲ್ಲ. ಆದ್ದರಿಂದ ನಾವು ಹಿಡಿದ ಪ್ರತಿ
ಯೋದ್ದು ಕಾಯ್ದವು ಉತ್ತಮ ರೀತಿಯಿಂದ ಕೊನೆಗಾಣುವದು
ನಮ್ಮ ಆಯುಷ್ಯವು ಆಸಂದವುಯವಾಗುವದು. ಇಷ್ಟೇಲ್ಲ ಸುಖ
ಸಾಧನೆಗಳು ಈತನ ರಾಜ್ಯದಲ್ಲಿದ್ದ ಮೇಲೆ ನಮ್ಮ ಆಸಂದಕ್ಕೆ
ಎಣಿಯೇ ಇಲ್ಲ. ನಾವು ನೋಡು ನೋಡುವದರೊಳಗಾಗಿ ಪ್ರತಿ

ಯೋಂದು ಇತರಾವನ್ನು ಒಳ್ಳೀ ಹೇರಿಸಿನಿಂದ ಕೈನೆಗಾಣಿಸುತ್ತೇ
ಪ್ರತಿಯೊಂದರಲ್ಲಿಯಾಗ ಯಶಸ್ವನ್ನು ದೊರಕಿಸುತ್ತೇ ಎಲ್ಲಿ ಬೇಕಾ
ದಲ್ಲಿ ಸಮಾತ್ತ ಉದ್ಯೋಗರಾಯನ ವಿಜಯ ಧ್ವಜವನ್ನು ಅತಿ
ಸಂಭ್ರಮಿಸಿದ್ದಿಂದ ಮೌರಿಸುತ್ತೇ ಜಿರಾಲ ಸಾಖವನ್ನು ಕೊಡುವ
ಯಶೋಮಂದಿರಕ್ಕೆ ಹೋಗಿ, ಅಲ್ಲಿಯೇ ಸಂತೋಷದಿಂದ ವಾಸ
ಮಾಡುವೆನ್ನು.

ವಾಚಕರೇ ಇದೆಲ್ಲ ಆ ನೀಜನಾದ ಅಲಸ್ಯರಿಂದಯನ ಮತ್ತು
ಅವನ ರಾಜ್ಯವನ್ನು ನಿಮಿಷಾಲ ನಾಳಿದ ಫಲವಲ್ಲವೇ?



ವಿಮಲೀಯ ವೀರತನ.



ಯಶವಂತಪುರವೆಂಬಲ್ಲಿ ಶ್ರೀಧರಪಂತರೀಬ ದೈವಾಳ್ಯಹಸ್ತ
ರು ವಾಸಿಸುತ್ತಿದ್ದರು. ಅವರಿಗೆ ವಾಸುದೇವ, ವಾಧುವ, ಗೋವಿಂದ
ಎಂಬ ಮೂರು ಗಂಡುಮಕ್ಕಳೂ, ಮತ್ತು ವಿಮಲೀಯೆಂಬ ಒಬ್ಬ
ಹೆಂಡು ಮಗಳು, ಹೀಗೆ ನಾಲ್ಕುಮಂದಿ ಮಕ್ಕಳು ಇದ್ದರು. ಆ
ನಾಲ್ಕು ಮಕ್ಕಳು ಕೇವಲ ನಾಲ್ಕು ರತ್ನಗಳಂತೆಯೇ ಶೋಭಿಸು
ತ್ತಿದ್ದರು ಇದು ಶ್ರೀಧರಪಂತರ ಪೂಣ್ಯವೇ ಸರಿ.

ಪಂತರಾ ಸದ್ಗುಣಗಳ ತವರಮನೆಯಾಗಿದ್ದರು. ಅವರಂತೆ
ಯೇ ಅವರ ಪತ್ರಿಯಾದ ರಾಧಾಬಾಲಿಯವರಾನರೂ, ಸಮುಂದ್ರ
ಗಳಾಗಿದ್ದರು. ವಾಚಕರೇ ಸಂಸಾರಮೆಂಬ ರಥದಲ್ಲಿ, ಇವರಂತೆಯೇ ಸ
ದ್ವಾಣಿಗಳಾದ ನರರತ್ನಗಳಿಂದ ಮೇಲೆಜರಥಕ್ಕೆ ಎಂದಾದರೂ ಅವಾ
ಯತಗಲುವದೇ? ಎಂದೂ ಇಲ್ಲ. ಆ ರಥವು ಉಗಿಬಂಡಿಯು ವೇಳಿಗೆ
ಷರಿಯಾಗಿ ಏನೂ ಆತಂಕವಿಲ್ಲದೆ, ಹೊಗುವಂತೆ ಸುಷಣತ್ವಾಗಿ
ಉತ್ಕೃಷ್ಟ ಮಂದಿರಕ್ಕೆ ಹೊಗುವವರು. ಈ ಸದ್ಗುಣಯಾದ ಕುಟುಂ
ಬವು ಕೆಲವು ವರ್ಷಗಳನ್ನು ಕಾಂತಿ ಸಾಮಾಜ್ಯದಲ್ಲಿ ಕಳಿಯು
ತ್ತಿರಲು ಇತ್ತು ವಿಮಲೀಯು ದೊಡ್ಡನಳಾಗಿ ವಿವಾಹಕ್ಕೆ ಯೋಗ್ಯ
ವಾದಳು. ಶ್ರೀಧರಪಂತರ ಮಕ್ಕಳಲ್ಲಿ ಇವರು ಎಲ್ಲಾರಿಗಿಂತಲೂ
ಒಂದುವರು. ಪಂತರ, ಈಕೆಗೆ ಅನುರೂಪವಾದ ವರನನ್ನು ಹುಡು
ಕಳಿಕ್ಕೆ ಬಹಳ ಶ್ರಮಪಟ್ಟಿರು ನಿತ್ಯಲಿಯೂ ವಿವಾಹಿಗೆ ತಕ್ಕ
ವರನು ತಿಗಲೊಳ್ಳಿನು. ಈಕೆಯು ಅನ್ನನಾಡ ವಾಸುದೇವರಾಖಣು
ವೂತ್ತರ, ಈಕೆಗೆ ತಕ್ಕವರನನ್ನು ಆರಿಸಿಕೆಂದನು. ಈ ವರನು
ವಿಮಲೀಯ ಮನಸ್ಸಿಗೆ ಬಂದನು ಇವನೆ ಹೆಚರು ನಿತ್ಯಸಾಧನೆ

ವೈಭವ ಸಗಕದ ದೇಹ ಶ್ರೀಪಂತರ ಮಗನು. ಇವನು ಒಬ್ಬನೇ ಇದ್ದದರಿಂದ ತಂಡೆ ತಾಯಿಗಳು ಇವನನ್ನು ಉತ್ತಮ ರೇತಿಯಿಂದ ಜೋಪಾನ ಮಾಡಿ, ಏಧ್ಯವಂತಕನನ್ನಾಗಿ ಮಾಡಿ ಬಿಟ್ಟರು.

ವಾಸುದೇವನು:— ತಂಡೆಗೆ, ತಂಡೆಯವರೇ ಎವಲೆಗೆ ತಕ್ಕ ವರವನ್ನು ಆರಿಸ ತಂದಿರುವೆನು. ನೀವು ಇನ್ನು ಮೇಲೆ ಏನೂ ಚಿಂತಿಯಾನ್ನು ಮಾಡುವ ಕಾರಣವಿಲ್ಲ ಬೇಗನೇ ವಿವು ಲೆಯ ವಿವಾಹವನ್ನು ಮಗಿಸಿ ಬಿಡ್ಡೋಣ. ಅಂದರೆ ಒಮ್ಮೆ ಪಾರಾದಂತಾಯಿತು ಎಂದು ಅಂದನು

ಶ್ರೀಧರಪಂತರು:— ಮಗನೇ ನಿಮಗೂ, ಆಕೆಗೂ ವರನು ಮನಹಿಗೆ ಬಂದಿದ್ದರೆ ತೀರಿತು. ಸನ್ನದೇನೂ ಅದ್ದಿ ಇಲ್ಲ. ಈಗ ಸದ್ಯಕ್ಕೆ ರಾತ್ರೀಕ ಮಾಷವು ನಡೆದಿರುತ್ತದೆ. ಇದು ಮಂಗಿ ದಾಕ್ಷಣಯೇ ಮಾರ್ಗಶಿಷ್ಟಾದಲ್ಲಿ ಉತ್ತಮ ಮಂಹಂತೆವನ್ನು ಸೊರ್ತಿ, ಎವುಲಾ ತಾಯಿಯ ವಿವಾಹವನ್ನು ಜರುಗಿಸಿದ್ದೋಣ ಎಂದು, ಸಂತರು ಮಗನಿಗೆ ಅಂದರು. ಅದಕ್ಕೆ ಮಗನು ಏನೂ ಅಡ್ಡಿ ಇಲ್ಲ ಆದರೆ ಖಚಿತವಾಗಿ ಮಾತ್ರ ತಾತಾ ನೀವು ಹಿಂದಿನ ಹುಜ್ಜು ಕಲ್ಪನೇಷನ್ನು ಬಿಟ್ಟುಬಿಡಿಂ “ಕತ್ತಿಗೆ ಹೂಕಣವನ್ನು ಮೇಯಿಸಿದಂತೆ” ಅಳತೆಗಿಟ್ಟು ಖಚ್ಚು ಮಾಡಬೇಡಿರಂ. ಎಪ್ಪು ಮಾಡತಕ್ಕದ್ದು, ಈಗಿನ ಪರಿಸ್ಥಿತಿಗೆ ವಹಿತವೋ ಅಷ್ಟೇ ಮಾಡತಕ್ಕದ್ದು. ಹಂತರು ಮಗನಿಗೆ ವಾಸುದೇವಾ, ನಿನಗೆ ಎಲ್ಲವೂ ತಿಳಿಯಾತ್ತದೆ. ಅಂದ ಬಳಿಕ ನಿಮಿತ್ತಾ ತಾಯಿಯ ವಿವಾಹವನ್ನು ಯೋಗ್ಯ ಖಚಿತನೇಷಗೆ ಮಾಡುವ ಯಾವತ್ತೂ ಭಾರವು ನಿನ್ನ ಮೇಲೆಯೇ ಅವೆ. ನಾನೇನು ಮಾಡತಕ್ಕವನು. ನೀವೇನಾದರೂ ತಪ್ಪಿದಲ್ಲಿ ಆತ್ಮಪೂಷ್ಟು ತಿದ್ದಿ ಕೊಡುವ ಕೆಲಸವು ನನ್ನದಾಗಿದೆ.

ವಾಸುದೇವಃ— ಪಿತನೇ, ನಿನ್ನ ಅಪ್ಯಕ್ಷಿಯು ನನಗೆ ಶಿರಸಾ ವಾಸ್ಯವು. ನೀನು ಎಳ್ಳಷ್ಟಾದರೂ ವಿವಾಹದ ವಿಷಯಕ್ಕೆ ಏನೂ ಕಾಳಜೀ ಮಾಡಬೇಕು ನಾವು ಯಾವತ್ತೆಯ್ದು ಕಾರ್ಯವನ್ನು ಉತ್ತಮ ರೀತಿಯಂದ ಕೊನೆಗಾಣಿಸುವೆವು.

ವಾಚಕರೇ ಇನ್ನುಮೇಲೆ ಪೈಭವ ಸಗರದ ಸಮಾಚಾರ ಮೇನು ಸೋಧುವಾ. ಆನಂದವಾಯವಾಗಿರುವದು ವಿಶ್ವನಾಥನ ತಂದೆ ತಾಯಿಗಳಿಗೂ, ಬಂಧು ಬಳಗದನರಿಗೂ, ವಿಮಲೆಯಂಥ ಸದ್ಗುಣ ಸಂಪನ್ಮೂಲಾದ ವಧುವು ದೊರೆತ ಬಗ್ಗೆ ಆತ್ಮಾನಂದವಾಗಿದೆ. ಆಗದೆ ಏನು ವಾಡಿತು ರತ್ನಕ್ಕೆ ಕುಂಡಾವನ್ನು ಕೂಡಿಸಿದಂತಾಗಿದೆ. ಇರಲಿ. ಕಡತೆ ಪಾಶವು ಮುಗಿದು ಮಾಗಣಿಕೀಷಣಕ್ಕೆ ಆರಂಭವಾಯಿತು. ವಿವಾಹದ ದಿವಸಗಳು ಅತೀ ಸಮೀಪಿಸಿದವು ವಾಸುದೇವನು ತಂದೆಗೆ ಹೇಳಿದ ಪ್ರಕಾರ ಯೋಗ್ಯ ಖಚಿತಪಾಲಿ ವಿವಾಹವನ್ನು ಮುಗಿಷಿಕ್ಕೆ ತತ್ವರಂತಾಪಾಸು. ಮೂಳೆ ಕೆಲವು ದಿವಸಗಳಲ್ಲಿಯೇ ಪೈಭವ ಸಗರದಲ್ಲಿ ವಿಮಲೆಯು ವಿವಾಹವೂ ಸಾಂಗವಾಯಿತು. ಸಕಲರಾಗೂ ಸಂತೋಷವಾಯಿತು. ವಿವಾಹವಾದ ಎಂದು ಶಂಗಳಾಗಳ ತರುವಾಯ ಎಮುಲೆಗಿ ಅತ್ಯಿಯ ಮನೆಯವರು ಕರೆಯಲು ಬಾದರು ರಾಧಾ ಬಾಯಿಯವರು ಮಂಗಳು ಇನ್ನು ಮೇಲೆ ಅತ್ಯಿಯ ಮನಗೆ ಹೋಗತಕ್ಕವಳಿಂದು ತಿಳಿದು, ನಾನಾತರೆದ ಘರಾಳದ ಪದಾರ್ಥಗಳನ್ನು ಮಾಡಿದಳು. ಇನ್ನು ಬೆಳಿನ ಕಿಫಾಟಿಯು ರೇಲಿಗೆ ವಿಮಲೆಯು ಹೋಗತಕ್ಕವಳಿ. ಅಂತೇ ಕರುಣವೆದರೆ ಹೆಚ್ಚಿನ ದು. ತಾಯಿಗೆ ಅನಿವಾರ ದುಃಖವಾಗ ಹತ್ತಿತ್ತು ‘ದೇವಾ ಇಷ್ಟ ದಿವಸಗಳ ವರಿಗೆ ನನ್ನ ಹತ್ತಿರಿದ್ದ ಮುತ್ತಿಂಥ ಮಂಗಳು, ಈ ಹೊತ್ತು ಮನೆಯನ್ನು ಒಟ್ಟಿಟ್ಟ ಪೂರಬಿಳು ವಿಮಲೀ ನಾನು ಹ್ಯಾಗೆ ಮಾಡಲಿ ಎಂದು ದುಃಖಮಾಡಹತ್ತಿದಳು.

ವಿಮಲೀಯಃ— ಅವಾಪ್ತಿ ಶೋಕಿಸಬೇಡ ಸಮ್ಮಾನ ಹೇಣ್ಣಿನ ಮಕ್ಕಳ ಜನ್ಮನು ಅತ್ಯೇಯ ಮನೆಗಿ ಹೊಗಲಿಕ್ಕೇಬೇಕು. ತವರ ಮನೆಷ್ಟಿಲ್ಲಿ ನಿಂತರೆ, ಹ್ಯಾಗಾದಿತು. ಸಂಧುನಂದನೆ ಯಾವಾಗ ಲಾದರೂ ಒಮ್ಮೆ ನಿನ್ನನ್ನು ನನ್ನ ಮನೆಗೆ ಕರಿಸುವೆನು. ಮತ್ತು ನಾನಾದರೂ, ನೀವು ದಿಂದಳಿಗಿಗೆ, ನಾಗರಪಂಚಮಿಗೆ ಕರಿಯ ಲಿಕ್ಕೆ ಬುದಾಗ ಸಂತೋಷದಿಂದ ಬರುವೆನು. ಶೋಕಿಸಬೇಡ ಸಮ್ಮಾನಿರು ಎಂದು ಸಮಾಧಾನ ಹೇಳಹತ್ತಿದಳು.

ವಾಚಕರೇ ಈ ಸಂಗತಿಯೇನು ರಾಧಾಬಾಲಿಯವರಿಗೆ ಗೊತ್ತಿಲ್ಲವೇ? ಆದರೂ ಅಂತಹ ಕರುಣದ ವಿಷಯವೇ ಬೇರೆ. ಗೊತ್ತಿದ್ದರೂ ಸಹ ಎಲ್ಲರಿಗೂ ಹೀಗಾಗುವದು ಸಾಪ್ತಭಾವಕವೇ ಸಂ. ಆ ಫಂಟಿಯ ರೇಲಿಗೆ ವಿಮಲೀಯು ವೈಭವ ಸಗರಕ್ಕೆ ಹೊಡಳು. ಜ್ಞಾದ ಬಳಿಕ ಮರುದಿನಸ ಸುಖರಹಿಸದಿಂದ ತಲ್ಲಿದ ಬಗ್ಗೆ ತುದಿಗೆ ಒಂದು ಪತ್ರನನ್ನು ಹಾಕಿ ಬಿಟ್ಟಳು.

ಅನೇಕ ಪ್ರಕರಣ.

ಇಂದಿನಿಂದ ವಿಮಲೀಯ ಸಂಸಾರಕ್ಕೆ ಪ್ರಾರಂಭವಾಯಿತು. ಈಕೆಯು ಚಿಕ್ಕವಳಿರುವಾಗಲೇ, ರಾಧಾಬಾಲಿಯವರ ಕಡೆಯಿಂದ ಗೃಹಕಿಕ್ಕುವನನ್ನು ಚನ್ನಾಗಿ ಪಡೆದಿದ್ದಳು. ಅಂದಬಳಿಕ ಇಲ್ಲಿ ಈಕೆಗೆ ಯಾವ ತರದ ತಾರಿಷನ್ನು ಆಗುವ ಕಾರಣವೇ ಇಲ್ಲ. ವಿಶ್ವನಾಥ ವಿಮಲೀಯರ ಸಂಸಾರ ರಥವು ಉತ್ತಮ ರೀತಿಯಿಂದ ತನ್ನ ದಾರಿಷುನ್ನು ಆಕ್ರಮಿಸಹತ್ತಿತು. ವಿಶ್ವನಾಥಪಂತರ ವಾಸೇಯವರು ಶ್ರೀಮಂತರಿದ್ವಿರೂ ಸಹ ಮನೆಯ ಕೆಲಸವನ್ನು ಸ್ವಂತವೇ

ವ್ಯಾಧುತ್ತಿದ್ದರು. ನಿಪ್ಪಾಕೆಣವಾಗಿ ಎಂದೂ ಖಚು ವ್ಯಾಧುತ್ತಿದ್ದಿಳಿ
ವಿನುಲೆಯು ಅತೀ ಕೂರಕೂ, ಧೈಯವುಳ್ಳವರು ವ್ಯಾತಿಸಲ್ಲಿ
ಅತೀ ಜಾಣಣೂ ಇದ್ದಳು. ಇವರು ಸುಖದಿಂದ ಕಾಲಕಳಿಯು
ವಾಗ, ಒಂದಾನ್ನೀಂದು ದಿವಸ ತನ್ನ ಸಮಿಯ ಸಂಗಡ ಇಲ್ಲಿಯೇ
ಉರ ಸಮೀಕ್ಷೆದ್ದಿದ್ದ ತನ್ನ ತೋಟದ ಕಡೆಗೆ, ಸಹಜವಾಗಿ
ಅಡ್ಡಾಡಲಿಕ್ಕೆ ಅಂತಾ ಹೋದಳು. ತೋಟವು ಸಮೀಕ್ಷವೇಂದ
ರೂ ಸಗರದಿಂದ ಇಲ್ಲಿಯಲು ಇತ್ತು. ಅಡ್ಡಾಡಿ ತೋಟದಿಂದ
ಮನೆಯ ಕಡೆಗೆ, ಕೂರಣವಾಗ ಅಲ್ಲಿಯೇ ರತ್ನಾಕರನು ಆಸ್ತಾ
ಚಲವನ್ನು ಸೇರಿದನು. ರಾತ್ರಿಯಲ್ಲಿ ಬೆಳದಿಂಗಳು ಸಹ ಇಲ್ಲ.
ಕೃಷ್ಣ ಪಕ್ಷದ ಚತುರ್ಥಿಯ ದಿನವಿತ್ತು. ಆಕೆಯ ಗೆಳತಿಯು,
ವಿನುಲೆಗೆ— ವಿನುಲಕಾಕು ಕತ್ತಲೆಯು ಬೀಳಲಿಕ್ಕೆ ಆರಂಭವಾ
ಯಿತು. ಇನ್ನು ಮೇಲೆ ಹ್ಯಾಗೆ ಉರ ಕಡೆಗೆ ಹೋಗುವದು.
ಎದು ಚಿಂತಿಸ ಹತ್ತಿದ್ದಳು. ಆಗ ವಿನುಲೆಯು ಭೀ ಹುಣ್ಣೀ
ಇಷ್ಟು ಯಾಕೆ ಭಯದುತ್ತೀ ನಾವೇನು ಹೇಡಿಗಳೀ ಬೇಕಾ
ದೇಧ ಗಂಡಾಂತರವು ಒಡಗಿದರೂ ಅದರಿಷಿಗಂದ ಸೋಡ
ನೋಡುವದರೆಳಗಾಗಿಯೇ ವಾರಾಗುತ್ತೀವೆ. ಏನೂ ಕಾಳಜೀ
ವ್ಯಾಡಬೇಡ ತಿಳಿಯಿತೇ? ವಿನುಲೆಯು ಬಹು ಧೂಕರು ಹ್ಯಾಗಂ
ದರೆ, ಪ್ರಸಂಗವು ಹ್ಯಾಗೆ ಬಂದಿತೆಂಬ ಸಿಯಮನ್ನೀಂದು
ತಿಳಿದು, ಯಾವಾಗಲೂ ತನ್ನ ಹತ್ತರ ಬಂದು ಹದನಾದ, ಉರಿ
ಯನ್ನು ಇಟ್ಟುಕೊಳ್ಳುತ್ತಿದ್ದಳು, ಅವರು ತೋಟಬಿಟ್ಟು ಅಧ್ಯ
ದಾರಿಯನ್ನು, ನಡೆದು ಬಂದಿದ್ದರು. ಆಗ ಬಂದು ತಾಸು ರಾತ್ರಿ
ಯಾಗಿತ್ತು. ಆನ್ವಾಧವ್ಯಾಸವಿದ್ದದರಿಂದ ಹೊಲಗಳಲ್ಲಿ ಯಾರೂ
ಇದ್ದಿದ್ದಿಲ್ಲ. ಈ ವೇಳೆಗೆ ಉರ ಕಡೆಯಿಂದ ಇಷ್ಟುರು ಗುಂಡರು
ಬಹುತ್ತಿದ್ದರು. ಅವರು ಇವರಿಗೆ ಗಂಟುಬಿದ್ದರು. ಆ ಗುಂಡರು
ತನ್ನ ತಮ್ಮೆಷ್ಟಗೆ ಇಬ್ಬರಿಗೂ ಬೇಟಿ ಶಿಕ್ಕುತ್ತು. ಆನೆಂದ, ಆನೆಂದ,

ಎಂದು ಹೆಚ್ಚು ಕಿರಿಯಾಹತಿದ್ದೀ. ಇದನ್ನು ಕೇಳಿಯಂತಹ
ವಿನುಲೆಯು ಗೆಳತಿಯಾದ ಗೋದಾವರಿಯ ಕೈಕಾಲೀ ಹೋದವು.
ಭರ ಭರ ನಡುಗ ಹತ್ತಿದಳು. ವಿನುಲಕ್ಕಾಗು ಇನ್ನೇನು ಮಾಡೋಣ
ಹ್ಯಾಗೆ ಪಾರಾಗೋಣ ಎಂದು ಅಷಹತ್ತಿದಳು.

ವಿನುಲೆಯು ಗೆಳತಿಗೆ ಗೋದಾವರೀ ಸುಮೃನಿಡು ಹೀಗೆ
ಅಂಚೆದರೆ ಹ್ಯಾಗಾದೀತು. ಏನಾದರೂ ಯುಕ್ತಿಯನ್ನು ಯೋಳಿಸಿ
ಧ್ಯೇಯದಿಂದ ಪಾರಾಗಲಿಕ್ಕೆಬೇಕು ನೀನು ಧರ್ಮತಾಳು ಎಂದು
ಹೇಳಿದಳು ಅಷ್ಟರಲ್ಲಿ ಆ ಗುಂಡರು ಆ ವರ ಒಳಗೆ ಬಂದರು
ಬಂದು “ ಎಲ್ಲೆ ಹೆಂಗಿಳಯರೇ ನಿಮ್ಮ ಕಡೆಗೆ ನಮ್ಮದೊಂದು
ಕೆಲಸವಿರುವದು. ಅದನ್ನು ಮಾಡಿಕೊಡುವಿರಾ! ನಾವು ದೂರ
ದೇಶದವರು ಹೀಗೆಯ ಪ್ರವಾಸ ಮಾಡುತ್ತು, ಮಾಡುತ್ತು ಬಂದಿ
ರುವೆವು ಮುಂದೆ ನಾವು ಗೋಕರ್ಣದ ಕಡೆಗೆ ಹೋಗತಕ್ಕವರು
ಎಂದು ಹೇಳತೋಡಿದರು. ಆ ನೀಚರಾದ ಗಂಡರು, ಬೃಂದಾವಣೀಯವೇ
ವವನ್ನು ತಾಳಿದ್ದರು. ಇವನ್ನುಲ್ಲ ಕೇಳಿಕೊಂಡು ಧ್ಯೇಯಾವತಿಯಾ
ದ ವಿನುಲೆಯು ನಮ್ಮ ಕಡೆಗೆ ನಿಮ್ಮದೇನು ಕೆಲಸವು ಹೇಳಿ. ಶಕ್ತಿ
ವಿದ್ವರೆ ಮಾಡುವೆನ್ನ ಎಂದಕು. ಆಗ ಆ ಗುಂಡರು ನಿಮಗೆ ಅಶಕ್ತಿ
ವೇ ಇಲ್ಲ. ಆ ಕೆಲಸವು ಯಾವದೆಂದರೆ, ನಿಮ್ಮಿಬ್ರಹ್ಮವೇಲೇ ನಾವಿಬ್ಬಿ
ರೂ ಬಲಾತ್ಮಾರ ಮಾಡಬೇಕೆಂದು ಅನ್ನತ್ತೇವೆ. ಅದಕ್ಕೆ ನೀವು
ಒಪ್ಪಿಕೊಳ್ಳುವಿರಾ ಬೇಗನೆ ಉತ್ತರವನ್ನು ಕೊಡಿ. ಬಂದುವೇ
ಈ ನೀವು ಒಪ್ಪಿಕೊಳ್ಳುದಿದ್ದರೆ, ನಿಮ್ಮನ್ನು ಬಲಾತ್ಮಾರಮಾಡದೆ
ಎಂದೆಂಡೂ ಬಿಡಲಿಕ್ಕಳ್ಳಿ ತಿಳಿಯಿತೇ? ಎಂದು ಅನ್ನಹತ್ತಿದರು ಆಗ
ಜಾಣಿದ ವಿನುಲೆಯು ಇವ್ಯೇ ನಿಮ್ಮಬೇಡಿಕೆಯೇ ಇದು ಯಾ
ವ ಮಹತ್ವದ ಕೆಲಸವು ನೀವು ಏನೂ ಕಾಳಜಿಮಾಡಬೇಡಿ. ನಿಮ್ಮ,
ಇಜ್ಞಾಯನ್ನು ಕೊನೆಗಾಣಿಸುವೆನು ಎಂದಳು. ಇದನ್ನು ಕೇಳಿಯಂತಹ

ಆ ನರಾಧಮರಿಗೆ ತುಂಬಾ ಸಂತೋಷವಾಯಿತು ನೀವು ಹೇಳಿ
ದಂತೆಯೇ ಕೇಳುವೆವು ಎಂದು ಅನ್ವಯತ್ವದರು. ಆಗ ನಿವಾಲೆಯು
ನನ್ನ ಕೆಲವು ನಿಯಮಗಳನ್ನಾವಷ್ಟು. ಅದಕ್ಕೆ ನೀವು, ಒಪ್ಪಿದಲ್ಲಿ
ನಿಮ್ಮ ಇಚ್ಛೆಯನ್ನು ಪೂರ್ಣ ವರಾಡುವೆನು ಎಂದಳು. ಅದಕ್ಕೆ
ಆ ಬೈರಾಗಿಗಳು ನಿನ್ನಂತೆಯೇ ಆಗಲಿ, ನಿನ್ನ ನಿಯಮಗಳಂತೆ
ವರ್ಣಿಸುವೆವು. ಎಂದರು. ಆ ಮೇಲೆ ನಿವಾಲೆಯ ಕಾವು ತೋಟಕ್ಕೆ
ಬಂದಾಗ ತುಸು ತಿಂಡಿಯನ್ನು ಕಟ್ಟಿಕೊಂಡು ಬಂದಿದ್ದರು.
ನೈಸಪಾಗದ್ದರಿಂದ ಮತ್ತು ಕತ್ತಲೆಯಾದ್ದರಿಂದ, ಹಾಗೇ ಉಳಿದಿತ್ತು
ಅವುಗಳನ್ನು ಆ ನಿಂಜರಾದ ಗುಂಡಡಿಗೆ ತಿನಿಸಿದಳು. ನಿತ್ಯ ಅಲ್ಲಿ
ಯೇ ಸಮೀಪದಲ್ಲಿದ್ದ ಹಲ್ಲದೊಳಗ್ಗೆ ನೀರನ್ನು ತಂದು ಕುಡಿ
ಯಲಿಕ್ಕೆ ಕೊಟ್ಟುಳು. ಅವರು ಆ ತಿಂಡಿಯನ್ನು ತಿಂದು ನೀರು
ಕುಡಿದರು. ನಿಜವಾಗಿಯೇ ಹಸಿದದ್ದರಿಂದ ಸಮಾಧಾನವಾಯಿತು.
ಬಳಿಕ ಎನುಲೆಯಾ ಆವರಿಗೆ ಬಬ್ಬರ ಇಚ್ಛೆಯನ್ನು ಪೂರ್ಣ
ವರಾಡುವಾಗ ಮತ್ತೊಬ್ಬರು ಇಲ್ಲಿ ಇರಕೂಡದು. ಆದ್ದರಿಂದ
ಬಬ್ಬರು ಬಂದು ಕಡೆಗೆ ಹೊಡಟು ಹೋಗಿರಿ. ಹಂದಿನಿಂದ ನಿಮ್ಮನ್ನು
ಕರಿಷುತ್ತೇನೆಂದು, ಬಬ್ಬನನ್ನು ಕೋಸಿದಳು. ಆ ಮರುಳ ನೇತ್ರ
ಧಾರಿಯಾದ ಬೈರಾಗಿಯು ಅನುದಂಪಟ್ಟಿ ಹೋದನು. ಇತ್ತು
ವಿವಲೆಯು ಅವನಿಗೆ- ನೀವು ದಂಡನೆ ಬಂದಿರುತ್ತೀರಿ. ಕೈಕಾಲು
ಗಳು ನೋಯುವದಿಲ್ಲವೇ? ಆದ್ದರಿಂದ ತುಸು ವೈ ಕೈಕಾಲು
ಗಳನ್ನು ಒತ್ತುವೆನು. ಆ ಮೇಲೆ ನಿಮ್ಮ ಇಚ್ಛೆಯನ್ನು ಪೂರ್ಣ
ವರಾಡಿಕೊಳ್ಳಿರ ಎಂದಳು. ಆಗಂತೂ ಆ ಗುಂಡನಿಗೆ, ಅತೀಶಯು
ಅನುದಂಡವಾಗಿ ವೈಮೇಲಿನ ಎಜ್ಜರವೇ ತಪ್ಪಿತು. ಆಗ ಎನುಲೆಯು
ಗೆಳತಿಗೆ- ಗೋದಾವರಿ ನೀನು ಕೈಕಾಲುಗಳನ್ನು ಒತ್ತು ನಾನು
ಬೆನ್ನು ಒತ್ತುತ್ತೇನೆ. ಮುಗಿದ ಬಳಿಕ ನೀನೂ ಕೆಲವು ನೇಳಿ
ಹೊಡಟು ಹೋಗಿ, ಆಮೇಲೆ ಅವರು ತಮ್ಮ ಇಚ್ಛೆಯನ್ನು

ಪೂಣ್ಯ ಮಾಡಿಕೊಳ್ಳಲ್ಲ. ಇದನ್ನು ಕೇಳಿಯಂತೂ ಆ ನರಪತಿವು ಅನಂದದಿಂದ ಹಲ್ಲು ಕಿಂಯಹತ್ತಿತು ವಿವಾಲೆಯು ಬೆನ್ನು ಒತ್ತುತ್ತೆ ಒತ್ತುತ್ತೆ ಯುಕ್ತಿಯಿಂದ ಆ ಜೂರಿಯನ್ನು ತೆಗೆದು ಪಿಂದಿನಿಂದ ಕೂಡಲೇ, ಕುತ್ತಿಗೆಯಲ್ಲಿ ಒಳ್ಳೆ ಕಸುವಿನಿಂದ ಚುಚ್ಚಿಡಳು. ಆಗ ಗುಂಡನು “ಅಯ್ಯೋ ಸತ್ತಿನು ಎಂದು ಒಂದೇ ಸವನೆ ಬೀರಹತ್ತಿದನು, ರಕ್ತವು ಸುಖಿಯಹತ್ತಿತು. ಇಷ್ಟಾದ್ಯೂ ದೇಹ ವಿವಲೆಯು ಕೇಳಿದೆ ಅವನನ್ನು ನೆಲಕ್ಕೆ ಕೆಡುಹಿ, ಎದೆಯಾ ಮೇಲೆ ಕೂತು “ನರಾಧಮಾನಿನ್ನು ಇಚ್ಛಿಯನ್ನು ಪೂರ್ವೀಸಿಕೊಳ್ಳಿ” ನಿನ್ನ ಸೂರು ವರ್ಷಗಳು ಇಂದಿಗೆ ತಾಂಬಿದವೆಂದು ತಿಳಿ. ನಮ್ಮ ಪಾತಿನ್ಲ್ಯಾಪನ್ನು ನಷ್ಟಪಡಿಸಲು ಬಂವಿರುವ ಸರಪತಿವೇ ನಿನ್ನ ಇಚ್ಛಿಯನ್ನು ಪೂಣ್ಯ ಮಾಡಿಕೊಂಡು ನೆಲಕ್ಕೆ ಇಚ್ಛಿಯನ್ನು ಪೂಣ್ಯ ಮಾಡಿಕೊಂಡು ಎಂದು ಗದ್ದೀಸಿ ಅವನ ಹೊಟ್ಟಿಯಲ್ಲಿ ಜೂರಿಯನ್ನು ಚುಚ್ಚಿ ಕೊಂಡುಬಿಟ್ಟುಕು.

ಇ ನೇ ಪ್ರಕರಣ.

ಈ ಗದ್ದೆಲವನ್ನು ಕೇಳಿ ಮತ್ತೊಬ್ಬ ಗುಂಡನು, ಓಂಕುತ್ತ ಬಂದನು. ಆಗ ವಿವಲೆಯು ಸದ್ಗು ಹೊಡೆದು, ನಿನ್ನ ಇಚ್ಛಿಯನ್ನು ಪೂಣ್ಯ ಮಾಡಿಕೊಳ್ಳುವವನೆಂದರೆ, ಹೀಗೆ ಮುಂದಕ್ಕಿಂತಾ ಎಂದು ಜೂರಿಯನ್ನು ಹಿಡಿದುಕೊಂಡು ನಿಂತಳು. ಆಗ ಗಭೇ ಗಾಳಿತಗಳಾದ ಗೋದಾರಿವಯು ಈಕೆಯು ಬೆನ್ನು ಮೇಲೆ

ಇದ್ದರಿಂದ ಆಕೆಗೂ ಒಮ್ಮುದೊಮ್ಮೆ ಅನೇತ ತುಂಬಿ, ಬಾನರಷಠುವೇ ನಿನ್ನ ಇಚ್ಛೆಯನ್ನು ಪೂರ್ಣಿಸಿಕೊಂಡು ಗಡ್ಡರಿಂದಳು.

ಆಗ ನರಪತಿವು ಅಂಜಿ, ನನ್ನ ಪರಿಣಾಮವಾದರೂ ಇವನುತ್ತೆಯೇ ಆಗುವದೆಂದು, ತಿಳಿದು ದಾರಿತಿಕ್ಕುತ್ತ ಕಡೆಗೆ ಓಡಿಹೋದನು. ಅಲ್ಲಿಂದ ಇವರು ನಿಭಾಯದಿಂದ ಮನೆಗೆ ಬಂದು ಸಾಖುಣಾವ ತಲ್ಲಿದರು. ಮನೆಗೆ ಬಂದ ಬಳಿಕ ದಾರಿಯಲ್ಲಿ ಬಂದ ಸಂಕಟದ ವೃತ್ತಾಂತವನ್ನು ಮನೆಯವರಿಗೆ ಹೇಳಿದರು. ಮನೆಯವರು ನೀವು ವೇಳಿಯನ್ನು ಅರಿಯದೆ, ಹೀಗ್ಯಾಕೆ ಹೋಗಿದ್ದಿರಿ ಎದು ಬೈದು ಬೈದು ಮುಂಚ್ಚಿದರು.

ವಂಚಕರೇ, ಆ ವೇಷಧಾರಿಯಾದ ಬೈರಾಗಿಗಳು ಮತ್ತೊರುಂಕರೆದೆ, ಅದೇ ಉರದ ಬಬ್ಬು ಶಿಶ್ಯರು ಮಾರ್ಗಸು ಮತ್ತೊಂದು ಬ್ಬುಸು ಅವನ ಗೆಳೆಯನು. ಮರಣ ಹೋಂದಿದವನು ಶಿಶ್ಯರು ಮಗನು ಓಡಿಹೋದ ಆ ಗೆಳೆಯನು ಶಿಶ್ಯರು ಮನೆಗೆ ಹೋಗಿ ಅವನ ಮುಂದೆ ನಾನಾತರದ ಸುಳ್ಳಿ ಸಂಗತಿಯನ್ನು ಹೇಳಿ, ಅವನನ್ನು ಹುರಿಮಂಬಿಸಿದನು. ಆಗಲೇ ಶಿಶ್ಯರು ಸಂತಾಪದಿಂದ “ ಎಲ್ಲಿ ರುವಳೋ ನನ್ನ ಹಃಗನನ್ನು ಕೊಂಡ ಆ ನೀಂಜಳಾಗ ರುಕ್ತಿಯು ಆ ರಂಡೆಯ ತಲೆಯನ್ನು ಬೋಳಿಸಿ, ಎಂತಂದು, ಆಕೆಯ ಪಾತ್ರ ವೃತ್ತಿಯನ್ನು ಸಷ್ಟು ಪರಿಸಃಪ್ರೇನು ಎಂದು ಬಳ ಬಡಿಸಹಕ್ತಿ ಪನು. ಆಗ ಆಮಗನ ಗೆಳೆಯನು ಹೀಗೆ ಶಿಶ್ಯನ ಕ್ರಿಯಾಳ್ಳಿ ಬುವ್ವೀ ಕೊಡಬೇಕಿರಿ ಹೀಗೆ ನೀವು ಕೂಡಲೇ ಮಾಡಪೋದರೆ, ನಿಮ್ಮ ಪರಿಣಾಮವು ನೇಮ್ಮಿಗಾಗದು. ಆಕೆಯ ಮನೆಯವು ದೊಡ್ಡ ಶ್ರೀಮ.೯ತ್ತು ಮೇರಾಗಿ ಅಧಿಕಾರಪಡಿರು. ರಾಜಾವರ್ಕೋ ಅವಂ ಪರಿಜಯವಶವದು. ಅಂದಬಳಿಕ ಒಮ್ಮೆಯೇ ಹೀಗೆ ಅವಿಚಾರತನಷ್ಟು

ನನ್ನ ಮಾಡಹೋದರೆ, ನಿವ್ಯಾ ಪರಿಣಾಮವು ನೇಟ್‌ಗಾಗಿದು. ಅದ್ದಿರಂದ ಆಕೆಗೆ ರಾಜಸಿಂದಲೇ ತಕ್ಕುಶಾಸನವಾಗುವಂತೆ, ಒಂದು ಸುಳ್ಳು ಆರೋಪವನ್ನು ಹೊಳಿಸಿ, ಆತನ ಕಡೆಗೆ ಬಂದು ಫಿರ್ಯಾದಿಭುನ್ನು ಕೊಡುತ್ತೇಣ. ಇದು ರಾಜನಿಗೆ ಸರಿಯೆನಿಸಿದರೆ, ಕೂಡಲೇ ಆಕೆಗೆ ದೇಹಾತ ಶಿಕ್ಷೆಯನ್ನು ವಿಧಿಸುವನು. ಏನೂ ಕಾಳಜೀ ಮಾಡ ಬೇಡ. ನೋಡಿದ್ದರಾ! ವಾಚಕರೇ ನೀಚರ ಕುಟೀಲ ಕಾರನಾಥನ ವನ್ನು, ಇವರು ಬೇಕಾದವ್ಯು ಮೇರಿದರೂ, ಕಟ್ಟುಕಡೆಗೆ ನಿಮ್ಮಾಳಾ ಲಪಾಗಿಯೇ ಹೊಗುವರು. ಸಜ್ಜನಿಗೆ ಬೇಕಾದವ್ಯು ಘೋರ ವಾದ ಗಂಡಾಂತರಗಳು ಬಂದರೂ, ಕಟ್ಟುಕಡೆಗೆ ನಿಜಭುಲಪ್ಪೆಯು ಅವರ ಕೂರಳಿಲ್ಲಿಯೇ ವಾಲೆಯನ್ನು ಹಾಕುವಳು. ಇಲ್ಲಿ. ಇವರು ಏನೇನು ಆರೋಪವನ್ನು ರಚಿಸಿರುವುದು ನೋಡೊಣ. ಶಿಫ್ಟೀಯು ಮತ್ತು ಆಗಿಳಿಯನು ಕೂಡಿ, ಒಂದು ಅಜ್ಞಾಯನ್ನು ಕರ್ಯಾರಿಸಿದರು. ಅದು ಏನಂದರೆ—

ಪ್ರಭುಗಳೇ, ನನ್ನ ಮಗನು ಮತ್ತು ಅವನ ಗಿಳಿಯನು ಕೂಡಿ, ಪ್ರತಿನಿತ್ಯದಂತೆ ಅದ್ದೂಡಲಿಕ್ಕೆ ಹೋಗಿದ್ದರು. ದಾರಿಯಲ್ಲಿ ಈ ವಿಮಲೀಯು, ಮತ್ತು ಈಕೆಯ ಗಿಳತಿಯು ಗಂಟು ಬಿದ್ದರು. ಗಂಟುಬಿಮ್ಮ ನನ್ನ ಮಗನಿಗೆ, “ನಿಂವು ನನ್ನ ಕೆಲಸ ವನ್ನು ಪೂರ್ಣ ಮಾಡುವಿರಾ ಎಂದು ಕೇಳಿದಳು. ಅದಕ್ಕೆ ನನ್ನ ನಿಮ್ಮಲೂತಕರುಂದ ಮಗನು ‘ತಾಯಿ ನನ್ನ ಕಡೆಗೆ ನಿನ್ನ ದೇನು ಕೆಲಸವಿರುವದು? ನನ್ನ ಕಡೆಯಿಂದ ಆಗುವಂತೆ ಇದ್ದರೆ ಮಾಡುವೆನು. ಎಂದು ಅಂದನು. ಆಗ ವಿಮಲೀಯು ನನ್ನದೇನು ಅಮೃತ ಮಹತ್ವದ ಕೆಲಸವಿಲ್ಲ ನಿಮ್ಮ ಕಡೆಯಿಂದ ಆಗುವಂಥಾದ್ದೇ ಇರುತ್ತದೆ. ಅದು ಏನಂದರೆ— ನಿವು ನನ್ನ ಕೂಡ ಸಂಭೋಗ ಮಾಡಬೇಕು ಎಂದಳು. ಆಗ ನನ್ನ ಮಗನು “ಭೋತಾಯಿ

ಇವರೇ ಹಿಗೆ ಕೆಟ್ಟು ಮಾತುಗಳನ್ನು ಆಡಬೇಡಿರಿ.” ಇದು ನಿನುಗೆ ಶೈಕ್ಷಣಿಕ ಪದಿಲ್ಲ. ನೀವು ನನಗೆ ಪ್ರಶ್ನೆಕ್ಕೆ ವಾತಿಯಂತೆ ಹೋರಬಿರಿ. ಅಂದ ಬಳಿಕ ಇಂಥ ಕೆಲಸವು ಪಾರ್ಣಿಹೋದರೂ ಸಹ ಸನ್ನಿಂದ ಆಗಲಾರದು, ಎಂದು ಅಂದನು. ಇಷ್ಟಕ್ಕೆನ್ನು ಏಮಲೆಯಾ ಕೋಪನನ್ನು ತಾಳಿ ಅವನಿಗೆ ತಾನು ತುದ ತಿಂಡಿಯನ್ನು ತಿನಿಸಿ, ಹೆಳ್ಡಿದ ನೀರನ್ನು ಕುಡಿಸಿ, ಆತನ ಕೂಡ ತಾಯಿ ಮಕ್ಕಳಂತೆ ಮಾತಾಡುತ್ತ, ಯುಕ್ತಿಯಿಂದ ಅವನಿಗೆ ಜೂರಿಯನ್ನು ಜುಚಿ ಪಾರಣವನ್ನು ತಕ್ಕೊಂಡಳು.

ಈನ್ನ ನಿಷ್ಟುವಟಿಯಾದ ಮಗನು ಸರಳತನದಿಂದ ವರ್ತಿಸಿ ಲಿಕ್ಕು ಹೋಗಿ ಈಕೆಷು ಕೃಯಾದ ಸಾವಿಗೆ ಈಡಾದನು. ಅದ್ದರಿಂದ ಪ್ರಭುಗಳೇ ಇವರ, ಯೋಗಾರ್ಥಿ ಯೋಗಿ, ವಿಚಾರವನ್ನು ವಾಡಿ ಈಕೆಗೆ ತಕ್ಕ ಶಿಷ್ಯೆಯಾಗಬೇಕೆಂದು, ಕೃಯೋಡ್ದಿ ಬೇಡಿ ಕೊಳ್ಳುತ್ತೇನೆ. ಈ ಹೆಕ್ಕಾರವಾಗಿ ಅಜ್ಞಾಯನ್ನು ತಯಾರಿಸಿ ರಾಜನ ಕಡೆಗೆ ಕಳಿಸಿದರು.

ಉ ನೇ ಪ್ರಕರಣ.



ಮುಂದೆ ಕೆಲವು ತಿಂಗಳುಗಳು ಗೊಂದ ಹೋದ ಮೇಲೆ ತಿಳಿಯ ಅರ್ಜಿಯ ವಿಚಾರಣೆಯು ಪ್ರಭುವನ ಮುಂದೆ, ನಡೆಯಿತು. ಏಮಲೆಗೂ ಹೋಟಿಕೊಂಡು ಬಂದವು ಆಗ ಏಮಲೆಯ ಪತಿಗೂ, ಮನೆಯವರಿಗೂ ಈ ಸೋಟಿನ ಮೇಲೆ ಬರೆದ ವಾತೀಯನ್ನು ಓದಿ ಅನ್ವಾರ ದುಃಖವಾಯಿತು. “ಅಯೋ ಇನ್ನೇನು ಮುಂದೆಗೂ, ಏಮಲೆಯ ಪರಿಣಾಮವು ನೆಟ್ಟುಗಾಗಿಲ್ಲ

ರದು ಏಲೈ ನೀಂಜಳೇ, ಕುಲಫಾಂತಕಿಯೇ ಎನ್ನ ಭೂಮಂಕರ
ಪ್ರಸಂಗವನ್ನು ತಂಡೆ ಮನೆಯನ್ನು ಬಿಟ್ಟು ಹೊರಬೀಳು ಎಂದು
ಷದ್ಗಂಂಯಾದ ಎಮಲೆಯನ್ನು ದಬ್ಬಿ ಬಿಟ್ಟರು.

ಎಮಲೆಯು “ ದೇವಾ ನಾನೆಂತು ದೈವಹೀನಳು ನಾನು
ಯಾವ ಕೆಟ್ಟ ಕರ್ಮವನ್ನು ಮಾಡಿದ್ದೇನು ನನ್ನ ಮೇಲೆ ಇಂಥ
ಸುಳ್ಳ ಅರೋಪವನ್ನು, ಆ ಸನ್ನ ಕೃಯೋಳಗಿಂದ ಪಾರಾದ
ನರಾಧಮನು ತಂದಿರುವನು ಇಲ್ಲ. ಅದರ ಯೋಗಾಯ ಯೋಗ್ಯ
ನಿಣಣುವನ್ನು ರಾಜನ ಮನಸ್ಸಿನಲ್ಲಿ ಹೊಕ್ಕು ನೀನೇ ಕೊಡಿ
ಸುವನನು. ಎಂದು ಒಂದೇ ಸವನೆ ಅತ್ತು, ಅತ್ತು ಶೋಕ ಮಾಡ
ಹತ್ತಿದಳು. ಅಂತ್ಯೋ ಈ ಕಲಿಯುಗದಲ್ಲಿ ನಿಜವಾಗಿ ವರ್ತಿಸು
ವವರ ದಿವಸನೇ ಇಲ್ಲ. ಅದರ ಮೇಲೆಯೇ ಯಾವಾಗಲೂ, ಸಂಕ
ಟದ ಪರ್ವತಗಳು ಬಂದು ಬೀಳುತ್ತವೆ. ಸೌಖ್ಯವಂತೂ ತಿಲ
ಮಾತ್ರವಾದರಿಂದ ಆಗುವದಿಲ್ಲ. ಎಂದು ಪರಿ ಪರಿಯಂದ ಶೋಕ
ಮಾಡಹತ್ತಿದಳು.

ಅದೇ ದಿವಸ ರಾತ್ರಿಯಲ್ಲಿ ಆಕೆಗೆ ಒಬ್ಬ ಸ್ವಷ್ಟವು ಬಿತ್ತು
ಸ್ವಷ್ಟನದಲ್ಲಿ ಒಬ್ಬ ಮುಪ್ಪಿನ ಮುಂದು ಈ ನು ಬಂದಂತಾಗಿ
ವಿಮಲಿಗಿಃ— ಮಂಗಳೇ ನೀನು ಎಳ್ಳಿಪಾಪದರೂ ಕಾಳಜೀ ಮಾಡ
ಬೇದ. ನಿಸಗೆ ಒದಗಿರುವ ಸೂಕಂಡೋಳಗಿಂದ ನಾನು ಪಾರುಮಾ
ಡುತ್ತೇನೇ. ನಿನ್ನ ಪಾತ್ರವುತ್ತೇದ ಧರ್ಮವೇ ನಿನ್ನನ್ನು ಕಾಪಾ
ಡುವದು. ಆದ್ದರಿಂದ ಶೋಕಸಚೀದ ಇಷ್ಟ ಅಂದಾಕ್ಷಣವೇ
ಆ ಮಂದುಕನು ಮಾಯವಾದನು. ಕೂಡಲೇ ಆಕೆಗೆ ಎಚ್ಚರಿ
ಕೆಯಾಯಿತು ನೀಂದುತ್ತಾಳೆ ತನ್ನ ಹೊತ್ತಾಂಗಿ ಯಾರೂ
ಇಲ್ಲ ಆಕೆಯು ತನಗೆ ಬಿದ್ದಿರುವ ಸ್ವಷ್ಟವು ಶುಭ ಚಿನ್ನಪೆಡೇ
ಭಾವಿಸಿದಳು.

ಮರುದಿವಸ ರಾಜಸಭೆಯಲ್ಲಿ ಶಿಟ್ಟಿಯ ನಾಜ್ಯಯಃದ ನಿಣಂ
ಯವು ಪ್ರಾರ್ಥಿತವಾಯಿತು. ಏ ಮನ ಲೇ ಯು ಹಾಜರಾದಳು.
ಪ್ರಧಾನಿಯು ಬಹು ಕುಕಲನಿದ್ದನು. ರಾಜನಂತರ ವಿಮಲೀಯ
ಮೇಲೆ ಒಹೆ ಸಿಟ್ಟಾಪ್ಪದನು. ಇತ್ತು ಕಡೆಗೆ ರಾಜನು ಶಿಟ್ಟಾಪ್ಪದ
ದ್ವಾರ್ಪಣೆ ನೋಡಿ, ಶಿಟ್ಟಿಯಮೂಂದೆ ಆ ಗೆಳಿಯನುಃ— ನೋಡಿ
ದಿರಾ! ನಾವು ಆಕೆಯಮೇಲೆ ಹೊರಿಸಿದ ಸುಳ್ಳು ಅರೋಪದ
ಮಹಿಮೆಯನ್ನು, ರಾಜನಂತರ ಇನ್ನು ಮೇಲೆ ಈಕೆಗೆ ದೇಹಾಂತ
ಶಿಕ್ಷೆಯನ್ನು ಹಿಟ್ಟಿಸುವನು. ಎಂದು ಗುಣಗುಟ್ಟಿಪ್ಪತ್ತಿದನು.

ಇದನ್ನು ಆ ಚತುರನಾದ ಪ್ರಧಾನಿಯು ಲಕ್ಷ್ಮೇಶ್ವರ
ಕೇಳಿ, ಕೇಳದವನಂತೆ ಕೂತಿದ್ದನು. ಈ ನಾಜ್ಯಯಃದಲ್ಲಿವನು ನಿಣಂಯ್ಯ,
ವನ್ನು ಕೊಡಬೇಕೆಂದು, ರಾಜನಿಗೆ ಸ್ವಲ್ಪ ಚಿಂತಿಬಿತ್ತು.

ಆಗ ಪ್ರಧಾನಿಗೇಃ— ಈ ನಾಜ್ಯಯಃದ ನಿಜವಾದ ಸಂಗತಿಯು
ಹತ್ತುಲೊಲ್ಲದು. ಹಾಗೆ ಮಾಡಬೇಕು ಎಂದು ಕೇಳಹೆತ್ತಿದನು.

ಆಗ ಪ್ರಧಾನಿಯಾ:— ಜೀಯಾ! ಏನೂ ಚಿಂತಿಸಬೇಡ.
ನಮಗೆ ಯಾವ ಸಂಗತಿಯು ಬೇಕಾಗಿದೆಯೋ ಅದೇ ನಮ
ಹತ್ತರ ಶಿಕ್ಷಿದೆ. ನೋಡನೋಡುವದರೆಂಳಗಾಗಿಯೇ ಆ ಸಂಗ
ತಿಯನ್ನು ಗೊತ್ತು ಹಚ್ಚುವೆನು. ಎಂದು ಅಂದವನೇ ಹೋಲಿಸ
ರನ್ನು ಕರೆಯಿಸಿ “ ಎಲ್ಲೆ ಇವನನ್ನು ಖರಬಕ್ಕೆ ಬಿಗಿದು, ನಿಜವಾದ
ವೃತ್ತಾಂತವನ್ನು ಹೇಳುವವರಿಗೆ ಬಡೆಯಿರಿ ಬಿಡಬೇಡಿರಿ. ಎನ್ನ ಲು,
ಪೋಲಿಸರು ಚನಾಗ್ಗಿ ಥಳಿಸಿದರು. ಆದರೆ ನಾನು ಪ್ರಾಣ
ಹೊದರೂ ನಹ ವೃತ್ತಾಂತವನ್ನು ಹೇಳುವದಿಲ್ಲ ಎಂದು ಅಂದನು.

ಇದನ್ನು ಪ್ರಧಾನಿಗೆ ಹೋಗಿ ತಿಪಾಯಿಗಳು ಹೇಳಿದರು.
ಕೂಡಲೇ ಪ್ರಧಾನಿಯು ಸ್ವತಃ ಆತನ ಹತ್ತರ ಬಂದು, “ಎಲ್ಲೆ

ನರಾಧಮನೇ, ನಿಜವಾದ ವ್ಯತ್ಯಾಂತವನ್ನು ಹೇಳು, ನನ್ನ ಹತ್ತರೆ
ಮುಚ್ಚಿಡಬೇಡ. ಒಂದು ವೇಳೆ ನೀನು ಹೇಳಿದ್ದರೆ, ನಿನ್ನ
ವೈದೋಗಲನ್ನು ಸುಲಿಸಿ ಕುಣಿ ಕೆತ್ತಿಸಿ, ಕೊಲ್ಲಿಸಿ ನಿನ್ನ
ಮೃತವಾದ ಜೀವವನ್ನು ನಾಯಿ ಸರಿಗಳ ಪಾಲಿಗಿ ಈಡು ಮಾಡಿ
ಸುವೇಸು. ಶಂಡಿಯಾ! ಸರಳತನದಿಂದ ಹೇಳಿದರೆ ಕ್ವೀಸುವೇಸು.
ಎಂದು ಅಣನು.

ಆಗ ಅವನು ಗಾಬರಿಯಾಗಿ ವಿಮಲೆಯ ಕಡೆಗೆ ಎಳ್ಳಬಾಧರೂ
ತಪ್ಪಿಲ್ಲ. ಎಲ್ಲ ತಪ್ಪವು ಆ ವ್ಯತನಾದ ಸನ್ನ ಗೆಳೆಯನ ಕಡೆಗೂ
ನನ್ನ ಕಡೆಗೂ ಇರುತ್ತದೆ ಎಂದು ಸವಕ್ತರ ಸಂಗತಿಯನ್ನು
ಹೇಳಿದನು.

ಆಗ ಪ್ರಥಾನಿಯಾಗಿ— ಕವಟಿಯೇ ನೀನು ಮತ್ತು ಶಿಶ್ಯರು
ಕೂಡಿ ನಿಷಾಂಕರಣವಾಗಿ ಆ ಅಬಲೆಯ ಮೇಲೆ ಸುಖ್ಯ
ಅರೋಪದ ಅಜೀಯನ್ನೂ, ಬರದಿರುವರೋ ಇಲ್ಲವೋ ಎನ್ನಲು
ಹೌದು ಪ್ರಭುಗಳೇ ಬರದಿರುವೇವು.

ಪ್ರಥಾನಿಯಾಃ— ಜೀಯಾ, ಕೇಳಿವಿಯಲ್ಲವೇ, ನಿಜವಾದ
ವ್ಯತ್ಯಾಂತವನ್ನು, ಇನ್ನು ಮೇಲೆ ಬೇಕಾದ, ನಿಷಾಯವನ್ನು ವಿಚಾ
ರಿಸಿ ಕೊಡಬೇಕು ಎಂದನು. ಆಗ ಅರಸನು- ಪ್ರಥಾನಿಗೆ, ಮಂತ್ರಿ
ಯೇ, ಆ ವಿಮಲಾಭಾಯಿಯ ಅಂಬೋಣವೇನದೆ ಕೇಳು ಎಂದನು-

ಆಗ ಮಂತ್ರಿಯಾಃ— ವಿಮಲಾಭಾಯಿಯವರೇ, ನಿನ್ನ
ಅಂಬೋಣವೇನದೆ ಹೇಳಿ. ಅಂದರೆ ಪ್ರಭುಗಳಿಗೆ ಬೇಗನೆ ನಿಷಾ
ಯವನ್ನು, ಕೊಡಲಿಕ್ಕು ನೆಟ್ಟಿಗಾಗುತ್ತದೆ.

ಆಗ ವಿಮಲೆಯಾಃ— ಮಂತ್ರಿ ಶ್ರೀಷ್ಠರೇ, ರಾಜನಭೀಯಲ್ಲಿ
ಆ ಸರಾಧಮನ ಎದುರಿಸಿ ನಿಂತು, ಕೆಲವು ವೇళೆ ಸ್ವಷ್ಟವಾಗಿ
ಮಾತಾಡಲಿಕ್ಕು ಅಪ್ಪಣಿಯನ್ನಿತ್ತರೆ, ನೆಟ್ಟಿಗಾಗುತ್ತದೆ ಎಂದಳು.

ಜಿ ನೇ ಪ್ರಕೆರಣ.

ಆಗ ಮಂತ್ರಿಯು ಎನ್ನ ಅಡ್ಡಾಳಲ್ಲಿ, ಪ್ರಭಾಗಳ ಮಂದಿ ನಿಭಾಯಿದಿಂದ ನೀನು ಹೇಳುವ ನಿಜ ವಾದ ವೃತ್ತಾಂಶನನ್ನು, ಸ್ವಷ್ಟವಾಗಿ ಹೇಳಬಿಡು ಎಂದನೇ.

ಆಗ ವಿಮಲೀಯು ಧೈಯಾದಿಂದ ಆವೇಶಿಸುತ್ತಾಗಿ “ ಎಲ್ಲಿ ಸರಾಧಮನೇ ನೀನು ಮತ್ತು ನಿನ್ನ ಗೆಳಿಯನು ಕೂಡಿ, ಬೈರಾಗಿಯ ವೇಷವನನ್ನು ತಾಳಿ, ಗುರುತನ್ನು ತಪ್ಪಿಸಿ ನಮ್ಮ ಪಾತ್ರವೈಕ್ಯವನ್ನು ನಾಕವೂಡುವದರ ದಕ್ಷಿಣಾಂದಾ ಬಂದು ಗಂಟು ಬಿಡ್ಡಿರಿ. ಸರಪಕುವೇ, ನೀವು ಹಾಗೆ ನಮ್ಮ ವೇಲೆ ಕಣ್ಣ ಇಟ್ಟ ಬಂದಿದ್ದಿರಿ ಅದರಂತಿಯೇ ನಿಮ್ಮ ತಾಯಿ, ಅಕ್ಕೆ ತಂಗಿಯರನ್ನು ಅಥವಾ ನಿಮ್ಮ ಹಂಡಂಡಿಕನ್ನು ಕೆಡಿಸಲಿಕ್ಕೆ ನಮ್ಮ ಮನೆಯ ವರು ಬಂದಿದ್ದರೆ, ನೀವು ಸುಮ್ಮನೆ ಕೂತು ಕೊಳ್ಳುತ್ತಿದ್ದೀರೋ?

ಪ್ರಭಾಗಳೇ ನಾವು ಅಬಲೀಯರು, ಅರ್ಜ್ಯಾದಲ್ಲಿ ಇವರು ನಮಗೆ ಗಂಟು ಬಿದ್ದು ಅಂಜಿಕೆಯನ್ನು ಹಾಕಿದರು. ಪರಿ ಪರಿಯಿಂದ ಹೇಳಿದೆವೆ ಕೇಳಲಿಲ್ಲ. ಇನ್ನು ಇವರು ನಮ್ಮನನ್ನು ಘೂಕವಾ ಇದೆ ಬಿಡುವದಿಲ್ಲಿಂದು ತಿಳಿದು, ನಮ್ಮ ಪಾತ್ರವೈಕ್ಯದ ರಕ್ಷಣಾ ಧರ್ವಾಗಿ, ಈ ಸಾಹಸವನ್ನು ಮಾಡಿದ್ದೀನೆ. ನಾವೇನು ಅನಾಗಿಯವನ್ನು ಮಾಡಿಲ್ಲ. ಆದರೆ ಈ ಸರಾಧಮನು ನಮ್ಮ ವೇಲೆ ನಿಷ್ಕಾರಣವಾಗಿ ಸುಳ್ಳಾ ಆರೋಪಿಸಬನ್ನು ಹೊರಿಸಿರುವನು, ಇಡೀ ಸಂಗತಿಯು ಪ್ರಭಾಗಳಿಗೆ ಗೊತ್ತೇ ಆಗಿರುತ್ತದೆ. ಅಂದ ಬಳಿಕ ಇದರ ಯೋಗಾಗ್ಯ ಯೋಗ್ಯ ನಿಷ್ಠಾಯಿವನ್ನು ಕೂಡಲು

ತಾವು ಸರ್ವಧರ್ಮರೇಂ ಇರುತ್ತೀರಿ. ನನ್ನ ಕಡೆಗೆ ತಪ್ಪಿದ್ದರೆ ನನಗೆ ದೇಹಾಂತ ಶಿಕ್ಷೆಯನ್ನು ವಿಧಿಸಿದರೂ ಈಡ ಆನಂದದಿಂದ ಆ ಶಿಕ್ಷೆಯನ್ನು ಭೋಗಿಸುವೆನು. ಅನೇಯ ಕಾರಿಗೆ ಶಿಕ್ಷೆ ಎಂಬೆಂದು ಅದಕ್ಕೆ ಒಪ್ಪುವೆನು. ಇದಕ್ಕಿಂತ ಹೆಚ್ಚಿನ ಯಾವ ಸಂಗತಿಯನ್ನು. ಪ್ರಭುಗಳಮುಂದೆ ಹೇಳಲಿ ಎಂದಳು.

ಆಗ ರಾಜನು ಎಲ್ಲವನ್ನು ವಿಚಾರಿಸಿ ‘ಮಾತೇ ನೀನು ಧನ್ಯಾರ್ಥಿ. ನನ್ನ ರಾಜ್ಯದಲ್ಲಿ ನಿನ್ನಂಥ ಸಾಧಿರಾರು ಏರ ಕಸ್ಯೇಯರು ಜನಿಸಲಿಕ್ಕು ಬೇಕು. ನೀನು ವಾದಿದ ಸಾಹಸವು ಪೂರ್ಣ ಸರಿಯಾರುತ್ತದೆ ನಿನಗೆ ಎಂಥ ಇನಾಮವನ್ನು ಕೊಟ್ಟಿರೂ ಕಡಿಮೆಯೇ ಸರಿ. ಮಂತ್ರಿಯೇ ಈಗಿಂದಿಗಲೇ ಈ ನರಪತಿವನ್ನು ಆನೇಯ ಕಾಲಿಗೆ ಕಟ್ಟಿ ಎಳಿಸಿರಿ ಎಂದನು

ಆಗ ಮಂತ್ರಿಯು— ಜೀಯಾ, ತಡೆಯಿರ ತಡೆಯಿರ, ಆತ ನಿಗೆ ಇಷ್ಟ ಘೋರವಾದ ಶಿಕ್ಷೆಯು ಬೇಡ. ಯಾಕಂದರೆ, ಅವನು ನಿಜವಾದ ವೃತ್ತಾಂಶವನ್ನು, ಹೇಳಿರುವನು. ಆದಕಾರಣ ಅವನಿಗೆ ಇದಕ್ಕಿಂತಲೂ ಕಡಿಮೆ ಶಿಕ್ಷೆಯನ್ನು ಕೊಡಬೇಕು.

ಆಗ ರಾಜನು ‘ಹೀಗೋ ಒಟ್ಟೇದು ಎಂದು ೨೦ ವರ್ಷಗಳ ಪರಮ ಶಿಕ್ಷೆಯನ್ನು ವಿಧಿಸಿದನು. ಮತ್ತು ಶಿಕ್ಷಿಗೆ ಕ್ಷಮೆ ಮಾಡಿ ಬಿಟ್ಟುಬಿಟ್ಟನು.

ಎವಲಾಂತಿಯಾಗಿ ದರಬಾರದಿಂದ ಯೋಗ್ಯ ಸತ್ಯಾರವನ್ನು ಮಾಡಿ, ಅವರ ಮನೆಯನರನ್ನು ಕರೆಯಿಸಿ, “ಈಕೆಯ ಕಡೆಗೆ ಎಳ್ಳಾಡರೂ ತಪ್ಪಿಲ್ಲ. ಈಕೆಯು ದೇವತಾ ಸ್ತುತಿಯರ ಹತ್ತರೆ, ಕೂಡುವಷ್ಟು ಯೋಗ್ಯತೆಯುಳ್ಳವರು ಇರುವಳು. ಈಕೆಯು ಪಾರಣಹೋದರೂ ಕೂಡಾ ಪಾತ್ರವುಂಟು ಧರ್ಮವನ್ನು ಎಂದೂ

ಬಿಡಲಾಕಳು. ಈಕೆಯ ಯೋಗ್ಯತೆಯು ದೊಡ್ಡದಿರುವದು. ಆದ್ದರಿಂದ ನೀವು ಮನಸ್ಸಿನೆಳಿಗಿನ ಸಂಕ್ರಾಂತಿಯನ್ನು ಕಿತ್ತಿಹಾಕಿರಿ. ಈಕೆಯ ಕೂಡ ಚಂದವಾಗಿ ಬಾಕ್ಕೆ ಮಾಡಿ. ಅಂದರೇನೇ ನಿಮ್ಮ ಕಲ್ಯಾಣವಾಗುವದು, ಎಂದು ರಾಜನು, ಪರಿಪರಿಯಿಂದ ಹೇಳಿದನು. ಆಗ ಮನೆಯವರಿಗೂ ವಿನುಲೆಯ ವಿಷಯಕ್ಕೆ ಖಾತ್ರಿಯಾಗಿ ಆಸಂದವಾಯಿತು. ಈಕೆಯನ್ನು ಕರಕೊಂಡು ಹೋದರು. ಮುಂದೆ ಪತಿಪತ್ತಿಯರು ಆಸಂದವಿಂದ ಕಾಲಕಳಿಯು ಹತ್ತಿದರು. ವಿಶ್ವನಾಥವಂತರ ಮನೆಯುಂದರೆ, ಸಾಖಿಯ ತವರ ಮನೆಯಾಗಿತ್ತು. ಪಂತಂಗೆ ಇಂಥ ಸಾಧಿಸ್ಯಯಾದ ಪಕ್ಕಿಯು ಗಂಟುಬಿದ್ದದರಿಂದ ಕಡೆತನಕ ಅವನ ಕುಟುಂಬವು ತಾಂತಿ ಸಾಮ್ರಾಜ್ಯದಲ್ಲಿ ವಾಸ ಮಾಡಹಿತ್ತಿತು.

ನಾಜಕರೇ ! ಇದ್ದ್ಲಿ ಕೇರಳಯು ಪ್ರಾಣ ಹೋದರೂ ಸಹ ತಮ್ಮ ಯೋಗ್ಯವಾದ ಕರ್ತವ್ಯಗಳನ್ನು ಬಿಡದೆ, ಪೂರ್ಣಗೊಳಿಸದ ಫಲವಲ್ಲವೇ?



ಪರನಿಂದೆಯ ಪಾಪದ ಮಡುವು

ಈ ಜಗತ್ತಿನಲ್ಲಿ ಪರರ ನಿಂದೆಯನ್ನು ಮಾಡುವವರು ಎಷ್ಟೇ ಜನರು ತುಂಬಿರುವರು. ಅವರಿಗೆ ಈ ಮೇಲಿನ ಕರ್ತವ್ಯಗಳನ್ನು ತಪ್ಪದೆ ಮಾಡುವದರಿಂದ ಸರಾಧವು, ಸರಪಕು, ನೀಂಜ ಮುಂತಾದ ಅನೇಕ ಬಿಸುಂದುಗಳು ದೊರೆತಿರುತ್ತವೆ ಈ ವಾಹನೀಯರು ಮನೆಯ ಕೂಳಧನ್ನು ತಿಂದು, ಇಡೀ ಆಯುಷ್ಯವನ್ನು ವರದನೆಯವರ ನಿಂದೆಯನ್ನು ಮಾಡುವದಲ್ಲಿಯೇ ಕಳಿಯುವರು. ಅವರಿಗೆ ಪರನಿಂದೆಯನ್ನು ಮಾಡಿದ ಹೊತ್ತಾಗಿ, ಆವರ ಆತ್ಮಕ್ಕೂ ಸಮಾಧಾನದೇ ಆಗುವದಿಲ್ಲ. ಈ ಸರಾಧವು ಇಂದ್ರಾವಾದ ಕರ್ತವ್ಯಗಳ ವಣಣನೆಯನ್ನು ಎಷ್ಟುಮಾಡಿದರೂ ತೀರ್ಥದು. ಇವರು ಮಾಡುವ ನಿಂದೆಗೆ, ಹೇಡಿಗಳುಮಾತ್ರ ಅಂಜಿ, ತಾವು ಮಾಡತಕ್ಕ ಕರ್ತವ್ಯಗಳನ್ನೇ ಬಿಟ್ಟು, ಶೈಲೇಕರೂಪಾದುತ್ತ ಮನಸ್ಸಿಗೆ ಹೆಚ್ಚಿಕೊಂಡು, ಆಮೋಲ್ಯವಾದ ಆಯುಷ್ಯವನ್ನು ನಿರಧರಿಸಿದವಾಗಿ ಕಳಿಯುವರು. ಆದರೆ ತಿಳಿದವರು ಈ ಸರಪಿಶಾಳ್ಜಿಗಳ ಪಾಂಚ ಚ ಸ್ಯಾದ ಕಡೆಗೆ ಎಷ್ಟುಷ್ಟುದ್ದೂ ಲಕ್ಷ್ಯಕೊಡುವದಿಲ್ಲ. ಇವರ ಶಂಖ ಧ್ವನಿಯ ಕಡೆಗೆ ಲಕ್ಷ್ಯಕೊಡುತ್ತಾ ಹೋದರೆ, ಇವರು ಮಾಡುವ ಕರ್ತವ್ಯಗಳು ಎಂದು ಕೊನೆಗಾಣಬೇಕು? ಆದ್ದರಿಂದ ಇವರು ಯೋಗ್ಯ ಕರ್ತವ್ಯಗಳನ್ನು ವೇಳಿಗೆ ಸರಿಸುವಾಗಿ ತಪ್ಪದೆ ಮಾಡುತ್ತ ತಮ್ಮ ಆಯುಷ್ಯವನ್ನು ಅನಂದಮಯವಾಗಿ ಮಾಡಿಕೊಳ್ಳುವರು. ಈ ಸರಪಿಶಾಳ್ಜಿಗಳ ನಿಂದೆಯ ಪ್ರಭಾವವು ಕೇವಲ ಹೇಡಿಗಳ ಮೇಲೆಯೇ ಬೀಳುವದು.

ವಾಽಚಕರೀ, ಈ ನಿಂದೆಯ ಪ್ರಭಾವದಿಂದ ಒಂದು ಸಮಯಕ್ಕೂ ಸಾಖ್ಯಸಂಗರದಲ್ಲಿ ಮೇರಿಯುವ ಕುಟುಂಬವು ರಸಾತಳಕ್ಕೂ

ಹೋಗುವದು, ಮತ್ತು ಇದೇ ನಿಂದಿಯ ಪ್ರಭಾವದಿಂದ ಅತ್ಯಂತ ಹೀನಸಿಧಿಯಲ್ಲಿದ್ದ ಕುಟುಂಬವು ವೈಭವಾಲಯದಲ್ಲಿ ಸಂತೋಷದಿಂದ, ವಾಸವಾಡುವದು. ನಿಷ್ಠೆ ನಿಮ್ಮ ಯೋಗ್ಯವಾದ ಕರ್ತೃವ್ಯಾಗಣವು ಆರಂಭ ವಾಡುವಾಗಲೂ ವಾಡಿದ ಮೇಲೆಯೂ ನೀವು ಮಾಡತಕ್ಕ ಕರ್ತೃವ್ಯಾಗಳನ್ನು ನೋಡಿ, ನಿಂದಾದೇನಿಯ ಭಕ್ತರು ನಿಮ್ಮನ್ನೂ, ನಿಷ್ಠೆ ವಾಡುವ ಕಾರ್ಯಗಳನ್ನೂ ನಿಮ್ಮಾದ್ಯಂ ಮಾಡುವವರ ಸಲುವಾಗಿ ಯಾವಾಗಲೂ ಸಿದ್ಧಿರುತ್ತಾರೆ. ಇದನ್ನು ಲಕ್ಷದಲ್ಲಿಡು. ಒಮ್ಮೆ ಇವರಕಡೆಗೆ ನಿಷ್ಠೆ ನೇರೆಡಿದರೆ ಸಾಕು. ನಿಮ್ಮನ್ನು ಇವರು ನೋಡ ನೋಡುವದರೇಖಗಾಗಿ ನಿರ್ಬಾಳೀಯಾಗಿವಾಗಿ, ನಿಷ್ಠೆ ಕೈಕೊಂಡಿರುವ ಕಾರ್ಯಕ್ಕೆ ನಾನಾತರದ ವಿಷ್ಣುಗಳನ್ನು ತಂದು, ಅದನ್ನು ನಾಮಕೇವಾಗಿ ಮಾಡಿಬಿಡುವರು. ನಮಗೆ ತಿಳಿದರೂ ಕೂಡಾ ತಿರುತ್ತಿರಬಿಗಿ ಆಭಕ್ತರು ನಮ್ಮ ಎಷಟುಕ್ಕೆ ಏನನ್ನುತ್ತಾರೆ. ಇವರು ಹೀಗೆಂದ ಬಳಿಕ ನಾವು ಹ್ಯಾಗೆ ಮಾಡಬೇಕು. ಮಾಡಬೇಕೋಂ ನಮ್ಮ ಕೆಲಸ ವಸ್ತು ಮಾಡಬಾರದೇ ಈ ಭಕ್ತರು ಅನ್ನು ಮನೆ ಎಂತವೋ? ಎಂಬ ನಾನಾತರದ ಕಲ್ಪನೆಗಳನ್ನು ಎನಿಸುವಲ್ಲಿ ತಂದುಕೊಡು ಹತವೀಯರಾಗಿ ಹಿಡಿದ ಯಶೋವಂದಿರವ ಮಾರ್ಗವು ತಪ್ಪಿಯಾವಾಗಲೂ ಅಧೋಗಳಿಯ ರಾಜ್ಯದಲ್ಲಿ, ವಾಸವಾಡುವ ಪ್ರಸಂಗವು ಪ್ರಾಪ್ತವಾಗುವದು. ಪರಿಣಿದೆಯನ್ನು ಮಾಡುವ ದೆಂದರೆ, ಕೇವಲ ಪಾಪವೆಂಬ ಹೊಳೆಯ ಶರಾಗಣಿಯ, ಮಡ ದಲ್ಲಿ ಗಿಂಬಿನಿಂದ ಒಂದೊ ಸವನೆ ತಿರುಗುವದು, ನಿಂದೆಯಲ್ಲಿ ಅನೇಕ ಪ್ರಕಾರಗಳುಂಟು. ಕೇವಲ ಯಾವಾಗಲೂ ನಿಂದೆಯನ್ನು ಮಾಡುವದು, ಇದೊಂದು ಪ್ರಕಾರವು. ಮತ್ತು ಮುಖದ ಮುಂದೆ ಸ್ತುತಿಯನ್ನು ಮಾಡಿ, ಕೂಡಲೇ ಹಂಡಿನಿಂದ ನಿಂದಿಯನ್ನು ಮಾಡ

ಲಿಕ್ಕೆ ಅರಂಭಿಸುವದು. ಒಮ್ಮೆಯೇ ನಿರ್ಭಾಜ್ಞ ತನಿಂದ ಪ್ರಶ್ನ್ಯಹ್ಯೇ ವಾಗಿ ಆವರ ಮುಂದೆಯೇ ನಿಂದೆಯನ್ನು, ಮಾಡುವದು. ಮತ್ತು ಕ್ಷೇತ್ರಿಗನ ಹಾಗೆ ಒಂದೇ ಸವನೆ ಹಲ್ಲುನ್ನು ತೆಗೆಯುವದು. ಹೀಗೆ ಅನೇಕ ಶ್ರುಕಾರಗಳಿರುತ್ತವೆ. ದೇಶದಲ್ಲಿ ನಿಂದಾದೇವಿಯ ಭಕ್ತರು ನಿಮೂರಲವಾಗೆ ಲಿಕ್ಕೆ ಬೇಕು. ಅಂದರೇನೇ ಸಮೈಲ್ಲಿರ ಉದ್ಯೋಗ ಗವು ಉತ್ತಮ ರೀತಿಯಿಂದ ಸಡೆದು, ನಾವು ಯಾವಾಗಲೂ ಸೌಖ್ಯವೆಂಬ ಆಲಯದಲ್ಲಿ, ಸಂತೋಷದಿಂದ ವಾಸ ಮಾಡುವೆನ್ನು. ನಿಂದಾದೇವಿಯ ಭಕ್ತರು ನಾಶಕೊಂದಿದರೂ ಕೂಡ ನಮ್ಮ ಉದ್ಯೋಗವು ಉತ್ತಮ ರೀತಿಯಿಂದ ಸಡೆದಿರ್ತಿಂದೂ ಹೇಳಲಿಕ್ಕೆ ಬರುವದಿಲ್ಲ. ಯಾಶಂದರೆ ಸಮೈಲ್ಲಿ ಕೆಲವು ದುರ್ಗಣಗಳು ಮನೆ ಮಾಡಿಕೊಂಡು ಕೂತಿರುತ್ತವೆ. ಅವುಗಳನ್ನು ಹೊಡಿದೋದಿಸ ಲಿಕ್ಕೆ ಬೇಕು. ಅವು ಯಾವವೆಂದರೆ, ಪರಾವಲಂಬನ, ಕಪಟತನ, ವೃಗಳ್ಕರನ, ಅಲಸ್ಯವಾತ್ಮಕ, ಡಾಂಭಿಕತನ, ಗವ್ರ ದುರಭಿಮಾನ ಮುಂತಾದ ಅನೇಕ ದುರ್ಗಣಗಳು ತುಂಬಿರುತ್ತವೆ. ಇವನ್ನೆಲ್ಲ ಹೊಡಿದೋದಿಸಿ ಧ್ಯೇಯ, ಸ್ತುವಲಂಬಿತ್ವ ಆತ್ಮವಿಶ್ವಾಸ ನಿಷ್ಕಾ ಪಟತನ, ಸಮೃತನ, ಚಟುವಟಿಕೆ ಮುಂತಾದ ಸದ್ಗುಣಗಳನ್ನು ಬರಮಾಡಿಕೊಂಡು ಸಜ್ಜಾಗಿ ನಿಂದಾದೇವಿಯ ಭಕ್ತರ ಎದುರಿಗೆ ನಿಂತು ನಾವು ನಮ್ಮ ತಕ್ಷಣದ್ವೇಗವನ್ನು ಅರಂಭ ಮಾಡಿ ದರೆ ತೀರಿತು. ಆಗಂತೂ ನಿಂದಾದೇವಿಯ ಭಕ್ತರ ಕೈಕಾಶೇ ಹೋಗುವಷ್ಟು. ನಮ್ಮ ಮೇಲೆ ಅವರ ಅನುಲನೇ ಸಾಗುವದಿಲ್ಲ. ಅವರು ನಿಷ್ಠಾರಣವಾಗಿ ನಮ್ಮನಿಂದೆಯನ್ನು ಮಾಡಿದ ತಪ್ಪಿಗಾಗಿ ಯಾವಾಗಲೂ ಪಾಪದ ಮಾಡುವನಲ್ಲಿ ನಿದ್ದೆಯನ್ನು ಹಿಡಿದ ಭೂಗರೆ ಯಂತೆ ಗಿಮಿಗಿಮಿ ಬುಡವೇಲಾಗಿ ಒಂದೇ ಸವನೆ ತಿರುಗಹತ್ತು ವರು. ವಾಚಕರೇ ನಾವು ಮಾತ್ರ, ಮೇಲೆ ಹೇಳಿದಂತೆ ವರ್ತಿಸುತ್ತು, ಎಕಡನೇಯವರ ನಿಂದೆಯನ್ನು ಮನಸೋಕ್ತವಾಗಿ ಮಾಡು

ಲಿಕ್ಕು ಏನೂ ಆತಂಕವಿಲ್ಲ, ಅಂತಾತಿಕೆಕೊಳ್ಳಬಾರದು, ಇಡೀ ಆಯುಷ್ಯದಲ್ಲಿಯೂ ಪರನಿಂದೆಯನ್ನು ನೊಡುವ ಪ್ರಸಂಗವು, ನರ್ಮು ಮೇಲೆ ಬಾರದಂತೆ ಎಚ್ಚರಿಕೆಯಿಂದ, ಇರತಕ್ಕದ್ದು.

ಈ ಜಗತ್ತಿನಲ್ಲಿ ಮಾನ, ಅಪಮಾನ, ಸುಖ, ದುಖ, ದಾರಿದ್ರ್ಯ, ದೈವಕ್ಕಿರುತ್ತನ ಇವು ಎಲ್ಲರಿಗೂ ಇದೇ ಇರುವವು. ಅಂದ ಮೇಲೆ ನಾವು ನಿಷ್ಪಾರಣವಾಗಿ ಎರಡನೇಯವರನ್ನು ಹಿಯಾಳಿಸಿ, ಪಾಪಕ್ಕೆ ಯಾಕೆ ಗುರಿಯಾಗಬೇಕು. ನಮ್ಮ ಮೇಲೆ ಅವರಂತೆಯೇ ಪ್ರಸಂಗವು, ಒರುವದಿಲ್ಲಿಂದು ಯಾತರ ಮೇಲಿಂದ ಹೇಳುತ್ತಿರು. ಒಂದು ವೇళೆ ಅಂಥ ಹೀನ ಪ್ರಸಂಗವು ಸಮಗೆ ಪಾರಾಷ್ಟಾದ ಸಮಯದಲ್ಲಿ, ನಮ್ಮನ್ನು ಅವರು ಹೀಯಾಳಿಸಿದರೆ, ಸಮಗ ಕೆಟ್ಟ ವೈಸುವದಿಲ್ಲವೋ? ಆನ್ನಿಸುವದು.

ನಮ್ಮ ಸಮಾಜದಲ್ಲಿ ಒಂದು ಆತ್ಮಂತಸಿಂದ್ದ್ಯ ಪ್ರಕಾರವಾದ ಕೆಟ್ಟ ಚಟ್ಟವು ಬಿಡ್ಡಿರುವದು. ಆ ಜೆಟ್ಟವು ಯಾವದೆಂದರೆ, ಯಾವ ನಾದರೂ ಒಬ್ಬ ಬಂದು ಸ್ತುತ್ಯವಾದ ಉದ್ದೇಶೀಗವನ್ನು ಆ ರಂಭ ಮಾಡಿದರೆ ತೀರಿತು ಅವನಿಗೆ ತಮಿಂದ ಕೈಲಾದ ಮಾರ್ಪಿಗೆ, ತನು, ಮನ ಧನದಿಂದ ಸಾಹಾರು ಮಾಡುವದಂತಹ ಒತ್ತಬ್ಬಗೇ ಉಳಿಯಿತು. ಆದರೆ ಅವನು ಕೈಕೆಂದಿರುವ ಯೋಗ್ರಾಹಿತು ವಾದ ಉದ್ದೇಶೀಗವನ್ನು ನೋಡಿ “ಸಂತೋಷವಾಯಿತು ಆತನ ಉದ್ದೇಶದ ಉತ್ತಮವಾಗಲಿ ಹೀಗೆ ನಿಮ್ಮ ಲಾಭಕಃಕರುಇ ದಿಂದ ಸಮಾಧಾನವನ್ನು ಕೂಡಾ ವ್ಯಕ್ತಪಡಿಸುವದಿಲ್ಲ ಮನು ಷಯನು ಯಾವದಾವರೆಂದು ಸ್ತುತ್ಯ ಉದ್ದೇಶೀಗವನ್ನು ಆರಂಭ ವಣಧುವಾಗಲೂ ನುತ್ತು ಮಾಡಿದವೇಲೆಯುದಿ ವಿನ್ಯಾಸ ವರಿಂದಾಗಲೀ ಇಥನಾ ಇತರಿಂದಾಗಲೀ ಆ ತನು ಕೈಕೊಡಿರುವ ಉದ್ದೇಶಗಕ್ಕೆ, ಉತ್ತೋಜನವನ್ನು ಕೊಡುತ್ತಾ ಹೇಳಿದರೆ,

ಆತನಿಗೆ ಅನಂದವಾಗಿ ಮಾಡುವ ಉದ್ದೇಶವನ್ನು ಮನಮಾರ್ಪಿತ ದ್ವಕ್ಕತೆಯಿಂದ ಅತ್ಯಂತ ಉತ್ತಮವಾಗುವ ಹಾಗೆ ಒಟ್ಟೇಹುರು ಪಿನಿಂದ ಮಾಡಹತ್ತುವನು. ಅವೇ ಒಂದುವೇಳೆ ಅವನಿಗೆ ಒಂದೇ ಸವನೆ ನಿಂದಿಸಹತ್ತಿದರೆ, ಮನ್ನಿನಲ್ಲಿ ಇಲ್ಲದ ಸಂದೇಶವು ಉತ್ಪನ್ನವಾಗಿ, ಅವನು ಮಾಡುವ ಉದ್ದೇಶವು ನಾಶಹೊಂದಿ ಮನಸ್ಸಿಗೆ ಯಾವಡೂ ಬೀಂಡಾಗಿ ಹಣಿಗೆ ಕೈ ಹಚ್ಚಿಕೊಂಡು ಶೂದ್ರವ ಪ್ರಸಂಗವು ಬರುವನು.

ಯಾರು ಧೈಯೆವಂತರೂ, ಆತ್ಮವಿಶಾಂಕಸವ್ಯಾಖ್ಯವರೂ, ಸಾಪ್ತವಲಂಬಿಗಳು ಇರಿಸರೇ ಅರರು ತಿಗಿನಿಂದಾ ದೇವಿಯ ಭಕ್ತರಿಗೆ, ಎಂದೂ ಆದರ ಸತ್ಯಾರಿಪನ್ನು ಮಾಡರು. ಇವರು ಬೋಗಳುವ ಕಡೆಗೆ ಲಕ್ಷ್ಯಕೊಡದೆ, ತವ್ನು ಇವ್ಯವಾದ ಕಾರ್ಯಗಳನ್ನು ಲಕ್ಷ್ಯಪೂರ್ವವಾಗಿ, ಯಾರ ಗೊಂತು ಜಿಗೂ ಹೋಗದೆ ಮಾಡುತ್ತಾ ಹೋಗುವರು.

ಅದ್ದರಿಂದಲೇ ಇಂಥ ಏರ ಶಾಲಿಗಳು ಯಾವಾಗಲೂ ಉತ್ಪಾಷಣೆಯಂದಿರದಲ್ಲಿ ವಾಸವಾಡುವರು. ಅಂದಮೇಲೆ ನಾವಾದರೂ ಸಮ್ಮಾಲಿಧ ದುರ್ಗಂಜಗಳನ್ನು ಹೊಡಿದೇಂದಿಸಿ, ಸದ್ಗಾರಗಳ ಕಳವು ಮಾಡಿ, ನಿಂದಾದೇವಿಯ ಭಕ್ತರಾಹೊಡಿದು ಸಾಪ್ತವಲಂಬಿಗಳಾಗಿ, ಸಮ್ಮಾನಾರ್ಥಿ ಮಾಡತಕ್ಕ ಕಾರ್ಯಗಳನ್ನು ರವಿ, ಸೋಮೀಯಂತರೆ, ವೇಳಿಗೆ ಸರಿಸುಗಾಗಿ ಮಾಡುತ್ತಾ ಹೋದರೆ, ಸೋಽದ ಸೋಽಂವದರೂಳಿಗಾಗಿ ಅನಂದಮಯವಾದ ಉತ್ಪಾಷಣೆಯಂದಿರಕ್ಕ ಹೋಗಿ ತಲ್ಪಾವೆನು. ಆ ಮೇಲೆ ಕೇಳುವದೇನು ಉತ್ಪಾಷಣೆ ಮಂದಿರದ ಹೇಬಾಗಿಲಿಡನೇಲೆ ಕಣತು ಯಶೋದುಂಧಾಂಧಿಯನ್ನು ಹೊಡಿಯುತ್ತ ಸಂತೋಷದಿಂದ ವಾಸಮಾಡುವೆನು. ಇದನ್ನು ಆ ನಿಂದಾದೇನಿಯ ಭಕ್ತರು, ಗೂಗೆಯ ಹಾಗೆ ಸೋಽಂತು ಶೂಲು ಕೊಳ್ಳುವರು.

ಸ್ವಾವಲಂಬಿಯಾದ ಸದಾಶಿವನು-



ಸುಖಣಾಪುರವೆಂಬಲ್ಲಿ ಸದಾನಂದರಾಯಾರೆಂಬ ಹೇನಕನ್‌
ಹೊಂದಿದ ಗೃಹಸ್ಥರು ವಾಸಿಸುತ್ತಿದ್ದರು. ಇವರು ಮನೆಯಿಂದ
ಒಟ್ಟೇ ಶ್ರೀಮಂತೆಡ್ಡರು. ಇವರಿಗೆ ವಿದ್ಯಾಭಾತೀಯಲ್ಲಿ ಇನ್ನೇರ್
ಕ್ಷೇತ್ರದ ಜಾಗೆಯು ದೊರೆತಿತ್ತು. ಇವರು ಜಾಣತನಕ್ಕೆ ಮೇಚ್ಚಿ
ವರಿಷ್ಟು ಅಧಿಕಾರಿಗಳು, ಇವರನ್ನು ಮುಖ್ಯ ಇನ್ನೇರ್ಕ್ಷೇತ್ರರಣಾಗಿ
ಮಾಡಿಬಿಟ್ಟರು. ಇವರಿಗೆ ತಿಂಗಳೊಂದಕ್ಕೆ ೧೦೦೦ ರೂಪಾಯಿ
ಪಗಾರವಿತ್ತು. ಮುಂದೆ ಜಾಂ ರೂಪಾಯಿ ಹೇನಕನ್ ಪಡೆಯು
ಹತ್ತಿದ್ದರು. ಇವರಿಗೆ ಒಹಳ ದಿವಸಗಳ ವರಿಗೆ, ಮತ್ತು ಈ
ಅಗಿದ್ದಿಲ್ಲ. ಪತಿವರ್ತಿಯರು ಯಾವಾಗಲೂ ಚಿಂತಾಮನ್ಗೂರಾಗಿ
ರುತ್ತಿದ್ದರು. ಹೀಗೆ ಕೆಲವು ವರ್ಷಗಳನ್ನು ಚಿಂತೆಯಲ್ಲಿ ಕೆಳಿಯು
ತ್ತಿರಿಂದಾಗ ಈಕ್ಷಾಪೆಯಿಂದ, ಇವರಿಗೆ ಒಬ್ಬ ಮುತ್ತಿನಂಥ ಮಗನು
ಜನಿಸಿದನು. ಇನ್ನೇ ನಮ್ಮೆಕ್ಷಾನಾಯಕನು. ಇವನು ಹುಟ್ಟಿದ
ವೇళಿಗೆ ರಾಯರು ಇನ್ನೂ ಕೆಲಸದ ವೇಲೆಯೇ ಇದ್ದರು ಒಬ್ಬನೇ
ಅಪರೂಪ ಮಗನು ಹುಟ್ಟಿದ್ದರಿಂದ ಬಹಳವಾಗಿ ಪ್ರೀತಿಸುತ್ತಿದ್ದರು.
ಕೆಲವು ವರ್ಷಗಳು ಗಮಿಸಿದ ವೇಲೆ ಮಗನಿಗೆ ವಿದ್ಯಾಭಾಸ
ವನ್ನು ಮನೆಯಲ್ಲಿಯೇ ಕಲಿಸಲಿಕ್ಕೆ ಆರಂಭಮಾಡಿದರು. ಸದಾ
ಶಿವನು ಬಹಳ ಚುರುಕು ಬುದ್ಧಿಯುಳ್ಳವನಿದ್ದನು ಕೆಲವು ತಿಂಗಳ
ಲ್ಲಿಯೇ ಚನಾಗಿ ಅಭಾಸ ಮಾಡಿ ತಂಡೆಯ ದಿಕ್ಕನ್ನೇ ತಪ್ಪಿಸಿದನು

ಮುಂದೆ ರಾಯರು ಸದಾಶಿವನನ್ನು ಶಾಲಿಗೆ ಹೂಕಿದರು.
ಇವನು ಒಂದು ವರ್ಷಗಳೊಳಗಾಗಿ ತಾನು ಮನಸ್ಸಿನಿಂದ, ನಿಕ್ಷಯಿ
ಸಿದನ್ನು ಶಿಕ್ಷಣನನ್ನು ಪೂರಣವಾಗಿ ಮನಗಿಸಿದನು. ಈ ವೇళಿಗೆ

ಸದಾಶಿವನಿಗೆ ಇತಿಹಾಸವು ಆರಂಭವಾಗಿತ್ತು. ಇದೇ ಸಮಯ ಕ್ಕೆ ರಾಯರು ವಾಧ್ಯಕ್ಕಿಂದ ಮರಣ ಹೊರಡಿದರು. ಎಲ್ಲ ರಿಗ್ಲ ಅತೀಶಯ ದೃಷಿತಾಯಿತು. ಎಲ್ಲ ಮನೆತನದ ಭಾರವು ಇವನ ನೇರೀಯೇ ಬಿಡ್ಡಿತು. ಸದಾಶಿವನಲ್ಲಿ ಧ್ಯೈಯಾ, ಪಾರ್ವತಾ ತೀಕರಣ, ಸ್ವಾವಲಂಬಿತ್ತು, ದೃಢನಿಶ್ಚಯ, ಆತ್ಮವಿಶ್ವಾಸ, ಆತ್ಮಸಂಖ್ಯನ, ಚಟುವಟಿಕೆ, ನಿಷ್ಕುಪಟಿತನ, ಸಮೃತನ ಮುಂತಾದ ಅನೇಕ ಸದ್ಗುಣಗಳು ಮನೆನ್ನಾಡಿಕೊಂಡಿದ್ದವು. ವಾಚಕರೇ ಸದ್ಗುಣಗಳಾದ ನರಂಗಿ ಉತ್ಸಾಹ ವಂಂದಿರಕ್ಕೆ ಹೋಗಲಿಕ್ಕೆ ಅವಕಾಶವೇ ? ಎಂದೂ ಇಲ್ಲ. ಅವರು ನೋಡ ನೋಡುವದರೂ ಶಾಂತಿಯೇ ಉಗಿಬಂಡಿಯು ಹೋಗುವಂತೆ, ಅತೀ ತೀವ್ರವಾಗಿ ತಮ್ಮ ಇಚ್ಛಿತ ಸ್ಥಳವಾದ ಉತ್ಸಾಹ ವಂಂದಿರಕ್ಕೆ ಹೋಗಿ ಅಲ್ಲಿ ಸಂತೋಷದಿಂದ ನಲಿದಾಂಡುವರು. ಇತ್ತು ಸದಾಶಿವನು ವಿವಾಹಕ್ಕೆ ಯೋಗ್ಯವಾದನು. ಇವನು ಶ್ರೀ ಮಂತಿಕೆಯಲ್ಲಿ ಹುಟ್ಟಿ ಬೆಳಿದದ್ದರಿಂದ ಇತ್ತಿನಿಗೆ ದೃಷಿತವು ಎಷ್ಟುವ್ಯಾದರೂ ಗೊತ್ತಿದ್ದಿಲ್ಲ ಸದಾನಂದ ರಾಯರು ಸಂಪಾದಿಸಿದ ಹಣವನ್ನೆಲ್ಲ ಮನಿಯಲ್ಲಿ ಯೇ ಇಟ್ಟಿದ್ದರು. ಹೀಗೆ ಮಾಡದೆ ಬಡಿಗೆ ಹಚ್ಚಿ, ವಿಮೇಯನ್ನು ಇಳಿಸಿ, ಅಥವಾ ಬಾಗ್ಯಂಕೆನಲ್ಲಿ ಇಟ್ಟಿದ್ದರೆ ಸೆಟ್ಟಿಗಾಗುತ್ತು. ಇಲ್ಲವೇ ಒಂದು ವೇళೆ ಹೊಲಗಳನ್ನು ಕೊಂಡು ಬಿಟ್ಟಿದ್ದರೂ ಸೆಟ್ಟಿಗಾಗುತ್ತು. ಆದರೆ ರಾಯರು ಇವುಗಳ ಪ್ರಕ್ರಿಯೆಯನ್ನು ಮಾಡಲಿಲ್ಲ. ದೈವ ಗತಿಯು ವಿಚಿತ್ರವಾದದ್ದು ಒಂದಾನೊಂದು ದಿನಸ ಸದಾಶಿವನು ಉಂಗಿ ಹೋದ ಸಮಯದಲ್ಲಿ ಕಳ್ಳರು ಕಣ್ಣಾಕೊರೆದು ಎಲ್ಲ ಆಂತರಿಯನ್ನು ಒಯ್ದಿ ಬಿಟ್ಟಿರು. ಇವನು ಉರಿಂದ ಒಂದು ನೋಡುತ್ತಾನೆ. ಮನೆಯಲ್ಲಿ ಈ ಪ್ರಕಾರ ಸ್ತುತಿಸುಗಿರುವದು. ತಾಯಿಯು ಒಂದೇಸವನೆ ಅಳುತ್ತುಕುಳಿತ್ತಿದ್ದಳು. ಆಗ ಸದಾಶಿವನು “ ಕಾಯೇ ದೃಷಿಸಬೇಡ ನಮ್ಮ

ಹೋದ ಆಸ್ತಿಯು ಇಂದಿಲ್ಲ ನಾಳೆ ಶಿಕ್ಷೇ ಶಿಗುವದು. ಯಾಕಂದರೆ ಅದೇನು ಅನೇಯವರನ್ನು, ಶಿಕ್ಷೇ ಅಥವಾ ಅವರ ಕುತ್ತಿಗೆಯು ಮೇಲೆ ಜೂರಿಯನ್ನಿಟ್ಟು ಸಂಪಾದಿಸಿದ ಹಣವಲ್ಲ. ತಾತನು ತನ್ನ ಸ್ವಂತ ಶ್ರಮದಿಂದ ಸಂಪಾದಿಸಿದ ಹಣವಿರುತ್ತದೆ” ಎಂದು ಸರಿಸಿರಿಯಿಂದ ತಾಯಿಯನ್ನು ಸಮಾಧಾನಗೊಳಿಸಿದನು. ಸದಾ ಶಿವನಿಗೂ ಅಣವಾರೆ ದುಃಖವಾಯಿತು; ಆಗುವದು ಸ್ವಾಭಾವಿಕವು ಈಗಂತೂ ಇವನಿಗೆ ಮೂರ್ತಿಮಾಂತ ದಾರಿದ್ರ್ಯವು ಪಾಪ್ರವಾ ದಂತಾಯಿತು. ಇರಲಿ. “ ಸತ್ಯಕ್ಕೆ ಸಾವಿಲ್ಲ ” ಎಂಬಿಂತೆ ನಾಯಿ ದಿಂದ ಸಂಪಾದಿಸಿದ ಹಣವು ಕಳೆದ್ದೂಕೂಡ ಅದು ಒಂದಿಲೀಲಿಂದು ದಿವಸ ದೂರತೇ ದೂರಿಸುವದು. ಇಳವಾದ ದಿವಸದಿಂದ ಅವಷ್ಟ ಗಳ ವರಿಗೆ ಚೇಕಾದವ್ಯು ಯಂತ್ರ ಮಾಡಿವರು ಅದರ ಸುಳಿವೇ ಹತ್ತಲೀಕಲ್ಲಾಡು

ಒಂದು ದಿವಸ ಸದಾಶಿವನ ಗೇಳಿಷಣ್ಣ ತನ್ನ ಸೇಳಿದರ ಮಾವನ ಉಂಗೆ ಹೋಗಿದ್ದನು. ಅದು ಸುವರ್ಣಾಶುರದಿಂದ ಇ ಮೇಲ್ಮೈತ್ತು. ಅಲ್ಲಿ ಹೋಂದಬಳಿಕ ಒಂದು ದಿವಸ ವಸಂತನು ವಾರ, ತಿಯ ದೇವಾಲಯ, ಕ್ಷೇತ್ರದಾಗ ಕರುಂಫಮಂ ಸಂಯೋಗಿಗಿಂದ, ಅದೇ ದಿವಸ ವಸಂತನು ಹೋದ ವೇಳಿಗೆ, ಅಲ್ಲಿಯೇ ಎರಿಗೆ ಒಂದು ಮೂಲಿಗೆ, ನಾಲ್ಕು ಜನರ, ತಮ್ಮತಮ್ಮೇಳಿಗೆ ಮಾತಾದುತ್ತ ಕುಳಿತ್ತಿದ್ದರು. “ ಯಾನಲೇ ಭೀಮಾ ಆ ಸುವರ್ಣ ಹುರಿದಾಗಾ ಯಾಡ್ದ ವರ್ಷ ಅಚ್ಚಿಕ ಸದಾಸಂತ ಹಂತಗೋಳಿ ವಾನಾಗಾ ಹೊಡದ ಬ್ರಾಹ್ಮ ಇತ್ಯಾ ನಮಗಾ ನಾಕ ನಾಕ ಥುಳಿ ಈಂತಕಾಗಿ ತಿಲ್ಲಿಕ ಬರಕತಿ ನಾವಾಗು ಇನ್ನು ಶಿಗಾಂಗಿಲ್ಲ, ಬಿಡನೀ ಪಾರಾದಿನ, ತಿರುಗಿ ಯಾಡ್ದ ವರ್ಷ ಆಗಿ ಹೋದೂ ಇನಾಗ್ನ ರಾಜಾನಾಂಗ ಜೈನಿ ಭೋಗಣದು ‘ಪತಿ’ ಈ

ಪ್ರಕಾರವಾಗಿ ತಮ್ಮ ತನೆಹ್ಯಾಳಗೆ ಅವರು ಸಾವಕಾರ್ತವಾಗಿ ವಾತಾ ದುವದನ್ನು ವಸಂತನು ಲಕ್ಷ್ಯಗೊಟ್ಟು ಕೇಳಿ, ಕೇಳದವನಂತೆ ಕೂತಿದ್ದನು. ಮುಂದೆ ಮಾತಿಗೆನೂತು ತೆಗೆದು, ಯುಕ್ತಿಯಿಂದ ಅವರ ಹೆಸರು, ಅವರಾದ್ದು ಹೆಸರು ಮುಂತಾದವುಗಳನ್ನು ಕೇಳಿಕೊಂಡು ತನ್ನ ಉರಿಗೆ ಹೊರಟು ಬಂದನು. ಬಂದ ಬಳಿಕ ಸದಾಶಿವನ ಮನೆಗೆ ಹೊಗಿ “ಮಾತ್ರ ನಿನ್ನ ಹೋದ ಅಸ್ತಿಯಲ್ಲ ತಿರುಗಿ ಶಿಗುವದು” ಎಂದು ಹೇಳಹತ್ತಿದನು.

ಆಗ ಸದಾಶಿವನು:— “ ವಸಂತಾ ಹುಣ್ಣರೇ ಹಿಡದಿಲ್ಲ ಅಲ್ಲಾ. ಏನಪಾ ಅ ವರ್ಷಗಳು ಆಗಿ ಹೋದವು. ಪ್ರೋಂತಿಸರು ಬೀಕಾದವ್ಯಾಪ್ತ ಹಣಗಾಡಿದರೂ ಅದರ ಪತ್ತೆಯೇ ಇನ್ನೂ ವರಿಗೆ ಹತ್ತೆಲ್ಲ. ಅಂಡಬಳಿಕ ಇನ್ನೈನು ತಿಗುವದು ಹುಚ್ಚಾ ” ಎಂದು ಅನ್ನಹತ್ತಿದನು. ಆಗ ವಸಂತನು “ ಸದಾಶಿವಾ, ಶಿಕ್ಷ್ಯರೆ ಅದರೊಳಗಿನ ಆಧ್ಯಭಾಗವನ್ನು ನನಗೆ ಕೊಡುವಿಯಾ ” ಎಂದು ಚೀಷ್ಪೆಯಿಂದಾ ಕೇಳಹತ್ತಿದನು. ಆಗ ಸದಾಶಿವನು ಆಧ್ಯಭಾಗವನ್ನು ಕೊಡುವನೆನು ಎಂದು ಅಂದನು. ಆಗ ವಸಂತನು:— “ ಬೇಡ ಮಾಡಾರಾಯಾ ಅ ನೇಯವರು ಕೊಟ್ಟದ್ದು ಎಷ್ಟು ದಿವಸ ಪೂರ್ವೆಸುವದು ನಿನ್ನ ಅಸ್ತಿಯು ನಿನಗೆ ದೊರೆಕರೆ ಸಾಕು ನನಗೆ ಅನಂದವಾಗುವದು ” ಎಂದು ಅಂದನು

ಮುಂದೆ ಕೆಲವು ದಿವಸಗಳು ಗಮಿಸಿ ಹೋದ ತರುವಾಯ ಸದಾಶಿವನ ಮುಂದೆ, ತಾನು ಉಂಗಿ ಹೋದ ಸಮಯದಲ್ಲಿ ಗೊತ್ತಾದ ಸಂಗತಿಯನ್ನು ಸವಿಸ್ತಾರವಾಗಿ ಹೇಳಿದನು. ಆಗ ಸದಾಶಿವನು ಅವನನ್ನು ಅಪ್ಪಿಕೊಂಡು “ ವಸಂತಾ ನೀನು ಎಷ್ಟು ಜಾಣಿಸುವಿಯೇ ಎಂದು ಕೊಂಡಾಡಹತ್ತಿದನು. ಆಗ ವಸಂತನು:— ಹುಚ್ಚಾ ಇದರಲ್ಲಿ ನನ್ನ ಜಾಣತನವೇನಿರುವದು

ಅದು ತಿರುಗಿ ದೊರೆಯುವವೇಣಿಯೇ ಬಂದಿಕುತ್ತದೆ. ಅಂತಾ ಆ ವೃತ್ತಾಂಶವು ನನ್ನ ಕಿವಿಗೆ ಬಿತ್ತು. ಇರಲಿ ಇನ್ನು ಮೇಲೆ ವಿಲಂಬವಾಡಿ, ಉಪಯೋಗವಲ್ಲ. ಬೇಗನೆ ಹೋಗಿ ಪೋಲೀಸ್ ಲಿಗೆ ವರ್ದಿಯನ್ನು ಕೊಟ್ಟು ಬಿಡೆಹೀಳ ಎಂದು ನಿಕ್ಷಯಿಸಿ, ಅದರಂತಿ ಹೋಗಿ ಎಲ್ಲ ಸಂಗತಿಯನ್ನು ವಿಶದವಾಗಿ ಹೇಳಬಟ್ಟರು ಇನ್ನುಮೇಲೆ ಪೋಲೀಸರಿಗೆ ಅವಕಾಶವೇ ಶಂಡಲೆ ಪೋಲೀಸರು ವೇಷವನ್ನು ಬದಲಾಯಿಸಿ, ಬೈರಾಗಿಯ ವೇಷವನ್ನು ಹಾಕಿ ಕೊಂಡು, ಆ ಹಳ್ಳಿಗೆ ಹೋಗಿ ಧರ್ಮಶಾಲೆಯಲ್ಲಿ ಇಳಕೊಂಡರು ಅವರು ಬಂದಿವಸವೇ ಭಿಕ್ಷೆಗೆಂದು ಉರಳ್ಳಿ ಹೋದರು. ತಿರುಗುತ್ತ ತಿರಗುತ್ತ ಅವರ ಮನೆಗೆ ಹೋಗಿ, ಮಾತಿಗೆ ಮಾತುತೆಗೆದು ಯಾಕ್ತಯಿಂದ ಆವಶು ಉರಳ್ಳಿ ಇರುವರೋ ಅಥವಾ ಇಲ್ಲವೋ ಎಂಬವರ ಶೋಧನನ್ನು ಮಾಡಲಾಗಿ, ಇಲ್ಲದ ಸುದ್ದಿಯು ಅವರ ಮನೆಯವರಿಂದಲೇ ಹತ್ತಿತ್ತು. ಇನ್ನೂ ಎದು ನಾಲ್ಕು ದಿವಸಕ್ಕೆ ಬರುತ್ತಾರೆಂದು ಹೇಳಲಾಗಿ ಇವರು ನಾಲ್ಕು ಮುಕ್ಕಾ ಮಂಗಳನ್ನು ಒಗೆದರು. ಅದರಂತೆ ಅವರು ನಾಲ್ಕು ದಿವಸಗ್ಗಳಾದ ಬಳಿಕ ಉರಿಗೆ ಬಂದಿರು. ಇವರು ಬಂದ ದಿವಸವಾದರೂ ದಿನಾಲು ಹೋಗುವಂತೆ ಭಿಕ್ಷೆಗೆ ಹೋದರು. ಹೋದವರೇ ರ್ಯಾಫೇಲಿಗೆಯಲ್ಲಿಯ ಕ್ರಿ ಚೇಡಿಗಳನ್ನು ತೆಗೆದು ಅವರಿಗೆ ಹಾಕಿದರು. ಆಗ ಅವರು ‘ಇದ್ದಾಗಿನವಾ ನಮ್ಮ ಸುತ್ತಾ ಏ ಬಾವಾಗೇ ಇರಾತ್ತಿಯಾನ ನಿಮ್ಮ ಮೈಯಾಗಿನ ಸೂಕ್ತಾನ್ಯಾ ಯಾನರೇ ಪತಿ ಇಲ್ಲೊ ಅಲ್ಲರ್ಯೋ ಇಪ್ಪಗೇಳರಾತ್ತಿ ಅಡ್ಡ ಕಡದರ ಕ್ಷಮೆ ಮಾತಾ ಆಗೆ ತೀರಿ ಉದ್ದೇಶದರ ಇ ಮೈಳಾ ಆಗತೀರಿ ನಮ್ಮ ಉರಿ ಘೋಳಿ ಬಿಟ್ಟಾಟುಂಗ ಆಗೇತ ನಿವಾಗಾನ ದಂಡಿಲಾಕ ಬಾಗ್ನಿ ಬಂದೊಂದ ಸಾಗವಣೀ ತೊಲೀ ಆಗೇದಿರಿ. ಅಲ್ಲರ್ಯೋ ಮಾತ್ತ ಇರಾಗ್ ನಮ್ಮ ಕ್ರಿಯಾಗ ಯಾಕ ನಕರೀ ಚೇಡಿ ಹಾಕತೀರಿ

ನಮಗೆ ಅಂಚಕೇ ಹಾಕಲಾಕಾಗು, ಈ ಬೇಡಿ ಎಲ್ಲೀಧು ತುಡುಗೆ ವಾಡಿಕಾವುಸ ತಂದಿದೀರಿ? ಖೇಳಹೇಳಿರ. ಇಳ್ಳಿದಿರಕ ನಿಮ್ಮನ ಕೊಂಡ ಹಾಕತೀನು. ಇವ್ಯಾ ನಿಮ್ಮ ಕೈಯಾಗು ಹಾಕಿ ಕೈಸ ಆ ಸುವಣ್ಣ ಪುರಕ್ಕೆ ಹೋಗಿಕೊಸ ಕಚೇರಾಗ್ಯಾಗ ಒಯ್ಯಾ ಫೌಜ ದಾರ ಸಾಬರ ಮುಂದ ಇವರು ನಮ್ಮ ಮನೀ ಒಡದಾರ ಅತ್ಯ ತಿಳಿದು ಹೇಳಿ ಆ ಹಳದಿ ಜೀಣ್ಣದ ಶಿಪಾಯಿ ಗೋಳ ಕೈಯಾಗ ಎಳ್ಳಿದಕೆಟ್ಟು ಕಾಣುಸ ನಿಮ್ಮ ಮಜಾ ನೂಡತೀವ. ಆ ಮಾನ್ಯನೆ ನೀವ ಸಃದ್ದಿ ಮಾನ್ಯಾಗ ಬಣತೀರಿ ತಿಳೀತಾಗ್ಯಾನ. ಏಂದು ಒಂದೇ ಸವನೆ ಹಲ್ಲು ತಿನ್ನ ಹತ್ತಿದರು. ಆಗ ವೇಷಧಾರಿಯಾದ ಶಿಪಾಯಿಗಳು ಒಂದೇ ಸವನೆ ಬಿದ್ದು ಬಿದ್ದು ನಗಲಾರಂಭಿಸಿದರು. ಅದಕ್ಕೆ ಅವರು “ ಯಾನೋ ಭಿವೂ ಇವು ಮಂಗಾಗ್ಯಾನಗತೇಂ ಬರೇ ಹಲ್ಲೀ ತಗೀತಾವ ಯಾನ ಜರಾ ಸಃದ್ದಿ ಮಾನ್ಯಾಗ ಅದಾವಲ್ಲ. ಯಾನೆ ಖಂಬಕ್ಕೆ ಬಿಗದಕಾವುಸ ಯಾಡ್ಯಾ ಏಟಾ ಶುಡೊಣೋ ಅಂತಾ ಅನ್ನ ಹತ್ತಿದರು. ಇವರು ಪಯಸ್ಸಿನಿಂದ ಉಂಳಿ ವಷದವರಿದ್ದರು. ನಾಶಗಳು ಬೀಳ್ಯಾಗಾಗಲಿಕ್ಕೆ ಆರಂಭಿಸಿದ್ದವು.

ಶಿಪಾಯಿಗಳು ನಿಮ್ಮ ಮುದಿಗೊಗಿಗೆಳಾಗ್ಯಾ ನಿಮ್ಮ ಆಯುಷ್ಯವು ಇಂದಿಗೇ ತೀರಿತೆದು ತಿಳಿಯಿರ. ನಮ್ಮ ಕೂಡಾ ಧರ್ಮಶಾಲೆಗೆ ನಡೆಯಿರ. ಅಲ್ಲಿನಿಃಖಾಗೊಂದು ಮಜಾಮಾಡಿ ತೋರಿಸತೀವ ಎಂದು ಆನ್ನಡತ್ತಿದರು. ಆಗ ಇವರು ಯಾನ ಹುಳ್ಳು ಅದಾವ ಇವಾ ಹುಚಾಮಾಡಿ ತೋರಿಸತಾವ ಅತ್ಯ ನಡಿರ್ಹೇ ಇವತರ ಮಜಾರೇ ಹೇತಾದ ಏತಿ ನೋಡೊಣ ಆ ವಾಗ್ಯಾಗ ಈ ಮುಕ್ಕಳಿಗೆ ನಮ್ಮ ಮಜಾ ತೋರಿಸುಣು. ನಡಿರ್ಹೇ ಎಂದು ನಾಲ್ಕುಕೂ ಧರ್ಮಶಾಲೆಗೆ ಹೋದರು. ಹೋದ ಬಳಿಕ ಶಿಪಾಯಿಗಳು ವೇಷನನ್ನು ತೆಗೆದು ನಿಜವಾದ ವೇಷವನ್ನು ಧರಿಸಿ ನಿಂತಿಬಿಟ್ಟರು. ಇದನ್ನು ನೋಡಿ

ಯಂತೂ ಅವರ ಕೈಕಾಲೀ ಹೋದವು. ಥರಥರ ಒಬ್ಬೆ ಸವನೆ ನಡುಗಲಾರಂಭಿಸಿದರು. ನಾಲ್ಕುರಿಗೂ ನಾಲ್ಕು ಕಾಲುಚೀಡಿಗಳನ್ನು ಹಾಕಿದರು. ಇವರೆ ದಿಕ್ಕುವೇ ತಪ್ಪಿಹೊಯಿತು. ಇನ್ನು ಹೇಳಿ ಸವಾರ ಪರಿಣಾಮವು ನೆಟ್ಟಿಗಾಗುವದಿಲ್ಲಿಂದು, ಮನಗುಧರು ಇವರನ್ನು ಸುವರ್ಣಪುರಕ್ಕೆ ತಂದು ಫೌಜದಾರರ ಮುಂದೆ ನಿಲ್ಲಿಸಿದರು, ಫೌಜದಾರನು ಆ ನಾಲ್ಕು ಜನರಿಗೆ ಚನ್ನಾಗಿ ಥಳಿ ಸಲಕ್ಕು ಆರಂಭವಾಡಿದನು ಬೇಕಾದವು ಬಡೆದರೂ ಕಬೂಲ ವಾಡಲೊಳ್ಳಲು, ಆ ಹೇಳಿ ಫೌಜದಾರನು ಪೋಲಿಸರಿಗೆ ಶರೀರು “ ಎಲ್ಲೆ ಒಂದು ಹೆದನಾದ ಚೂರಿಯನ್ನು ತರಿ ಅದನ್ನು ಅವರ ಕುತ್ತಿಗೆಯಲ್ಲಿ ಬೆಸ್ಸು ಹಿಂದೆ ಚುಚ್ಚಿ ನಿಜವಾದ ಸಂಗತಿಯನ್ನು ಹೇಳಿ ವರೆಗೆ ಉಪವಾಸದಿಂದ ಇರಲಿಕ್ಕು ಹಚ್ಚಿರಿ. ಒಂದು ವೇళೆ ಇವರು ನಿಜವಾದ ಸಂಗತಿಯನ್ನು ಹೇಳಿದಲ್ಲಿ ಕೂಡಲೇ ಈ ನಾಲ್ಕುರಿಗೂ ಹೇಮೆವಾಡಿಸಿ ಬಿಡುವೆನು ಎಂದು ಅಂದನು.

ಆಗ ಅವರು ನಿಜವಾಗಿಯೇ ತಮ್ಮ ಬಿಡುಗಡೆ ಯಾಗುವ ದೆಂದು ತಿಳಿದು ನಿಜವಾದ ಸಂಗತಿಯನ್ನು ಹೇಳಿದರು. ಬಳಿಕ ಫೌಜದಾರರು ಕ್ಷಮೆವಾಡಿದವನಂತೆ ತೋರಿಸಿ, ಪ್ರೋಲೀಸರಿಗೆ “ ಎಲ್ಲೆ ಇವರು ನಿಜವಾದ ಸಂಗತಿಯನ್ನು ಹೇಳಿದ್ದರಿಂದ ಮತ್ತು ಇನ್ನು ಹೇಳಿ ಇಂಥ ಅಪರಾಧವನ್ನು ವಾಡುವದಿಲ್ಲಿಂದು ಕರಣ ಬಂದದರಿಂದ ಅವರನ್ನು ಬಿಟ್ಟುಬಿಡಿ ” ಎಂದು ಸನ್ನೇಯನ್ನು ವಾಡಿದರು. ಇತ್ತು ಇವರು ನಾವು ಪಾಂಬಾದೀವೆಂದು ಆನಂದ ಪಡಹತ್ತಿದರು ಫೌಜದಾರರು ಒಯ್ದು ಆಸ್ತಿಯಪ್ಪೆಕೇಕ್ಕೆ ಭಾಗ ವನ್ನು ಕೆಳಿಟ್ಟುಬಿಡಿ ಎಂದು ಅವರಿಗೆ ವೊಡಲೇ ರಮಿಸಿ ಹೇಳಿದ್ದೀರು. ಇದರಿಂದ ಅಂತಹ ಅವರಿಗೆ ಬಹಳೇ ಸಂತೋಷವಾಗಿತ್ತು ಫೌಜದಾರರು ಕೂಡಲೇ ಒಂದು ವೇಳೆಟಾರವನ್ನು ತರಿಸಿ ಗುಪ್ತ

ರೇತಿಯೀದ ನಿಮ್ಮನ್ನ ನಿಮ್ಮ ಉರಿಗೆ ಕಳಿಸುತ್ತೇನೆಂದು ಹೇಳಿ
ಅವರನ್ನ ಮೊಟ್ಟಾರದಲ್ಲಿ ಕೂಡಿಸುಕೊಂಡು, ತಿಪಾಯಿಸಹಿತ
ವಾಗಿ ಅಲ್ಲಿಯೇ ನೇರಿಕೆಳ್ಳಿಗೆ ಹೋದರು. ಯಾಕಂದರೆ ಆದಿವನ
ವರಷ್ಟು ಅಧಿಕಾರಿಗಳ ಮುಕಾಬಿನುವು ಅಲ್ಲಿಯೇ ಇತ್ತು. ಕಳ್ಳರೂ
ಗಾಬರಿಗೊಂಡು. ಪ್ರೋಲಿಸರು ನೀವು ಏನೂ ಇಂಜಿನೀಯರು ಮಾಡ
ಚೇಡಿರಿ ನಿವಾಗಿ ಚನ್ನಾಗಿ ತಿಳಿಸುತ್ತೇವೆಂದು ಅನ್ನತ್ವ ಒಂದೇ
ಸವನೆ ನಗಹತ್ತಿದರು. ಹೀಗೆ ಅವರು ನಗುವದನ್ನ ಸ್ಥಾಂತಿ
ಇವರು ಮತ್ತಿನ್ನು ಗಾಬರಿಯಾದರು. ಫೌಜದಾರರು ಅವರಿಗೆ
ನನ್ನ ಮುಂದೆ ಹೇಳಿದುಂತೆಯೇ ಸಾಹೇಬರ ಮುಂದೆಯೂ ಹೇಳಿ
ರಿ ಅದೆಲ್ಲಿ ತಪ್ಪಬೇದರಿ. ಇದು ಮುಗಿದಾಕ್ಷಣವೇ ನಿಮ್ಮನ್ನ
ಉರಿಗೆ ಕಳಿಸುವೆ ವು ಎಂದು ಅಂದರು. ಆಗ ಇವರಿಗೆತುಸ್ತಿ
ಸಮಾಧಾನವೆನಿಸುತ್ತು. ಆಗ ಅವರು ತಮ್ಮ ತನ್ನಿಂದ್ಲಿಗೆ ‘ ದೊಡ್ಡಿ
ಸಾಬರ ಮುಂದನೂ ಈ ಹಕ್ಕಿಕತ್ತಿ ಹೇಳಾಕಬೇಕ ಕಾಣತತ್ತಿ ಫೌಜ
ದಾರಸಾಬರ ಮಾತು ಖರೀದಿ ಸಾಬರಿಗೂ ದಯಾ ಬಂದಕ್ಕಾಗಿ
ನಮಗ ಮಾಫಿ ಮಾಡಬಿಡತಾರ ” ಎಂದು ಅನ್ನ ಹತ್ತಿದರು.

ಮ್ಯಾಜಿಸ್ಟ್ರಿಟರ ವುಂದೆ ಈ ನಾಲ್ಕು ಅರ್ಧೋಪಿಗಳ ಜಬಾ
ಬವು ಅಯಿತು. ಎಲ್ಲ ಆಸ್ತಿಯನ್ನೂ ತರಿಸಿದರು. ಈ ನಾಲ್ಕುರಿಗೂ
ಅಂ ವರ್ಷಗಳ ಕರೀನಿರಿನ ಶಿಕ್ಷೆಯು ವಿಧಿಸಲ್ಪಟ್ಟಿತು. ಸದಾಶಿ
ವನ ಆಸ್ತಿಯು ಸದಾಶಿವನಿಗೆ ದೊರೆಯಿತು. ಸದಾಶಿವನಿಗೂ
ಅವನ ತಾಯಿಗೂ ಅತ್ಯಾನಂದವಾಯಿತು. ವಸಂತನು ‘ ಏನವಾ
ಸದಾಶಿವಾ, ನಿನ್ನ ಆಸ್ತಿಯು ನನ್ನ ಹೇಳಿಕೆಯಂತೆ ತಿರುಗಿ ದೊರೆ
ಯಿತಿಲ್ಲವೋ ’ ಎಂದು ಕೇಳಿದನ್ನು. ಆಗ ಸದಾಶಿವನು ‘ ಹೌದು
ಮಿತ್ರ, ನನ್ನ ಆಸ್ತಿಯು ತಿರುಗಿ ದೊರೆಯೆಲ್ಲಕ್ಕೂ ನಿನೇ ದೇವ
ರಾಗಿ ಬಂದಿ ನಿನ್ನ ಅಭಿನಂದನೆಯನ್ನು, ಎಷ್ಟುವರ್ಜಿದರೂ ತೀರದು’

ಎಂದು ಅವನನ್ನು ಹಾಡಿಹಂಸಹತ್ತಿದನು

ವಾಚಕರೇ ಸದಾತಿವನಂಥ ಜಾಣಿಲೀರನು ಸುವಣಿಪರ ದಲ್ಲಿ ಯಾರೂ ಇಲ್ಲಿನ್ನಲಿಕೆಕ್ಕೆ ಏನೂ ಅಡ್ಡಿ ಇಲ್ಲ. ಕೆಲವು ದಿನಗಳು ಗಮಿಸಿ ಹೋದತರುವಾಯ ಇವನು ಆಸ್ತಿಯ ಕ್ಷಿಫಾಗಿ ವಾಗಿನ ನ್ನು ಬಡಬಗ್ಗೆರಿಗೂ, ಅನಾಥಾಲಭುಗಳಿಗೂ ಜಿಹೆಎಂದಾಗಿ ವಾಗಿನ ದೇವಾಲಯಗಳಿಗೂ, ಸಹಾಯಮಾಡಿ ಉಳಿದ ಆಸ್ತಿಯ ಪೈಕೇ ಕೆಲವು ಹಣವನ್ನು ವಿವೇಯಲ್ಲಿ ತೆಿಡಕಿಸಿ ಕೆಲವು ಹಣವನ್ನು ಬ್ರಾಂಹಿಸಲಿಟ್ಟಿಷ್ಟು ಉಳಿದ ಎಲ್ಲ ಹಣದಿಂದ ಹೊಲಿಗಳನ್ನು, ಕೊಂಡುಬಿಟ್ಟನು. ಮುಂದೆ ಈತನ ಸೋದರ ಮಾವನು, ಇವನಿಗೆ ಅನುರೂಪವಾದ ವರ್ಧಿವನ್ನು ಹುಡುಕಿ ವಿವಾಹವನ್ನು ಮಾಡಿದನು. ಇಂದಿನಿಂದ ಇವರ ಸಂಸಾರ ಜಕ್ಕುಕ್ಕೆ, ಕೇಲಿಯನ್ನು ಕೊಟ್ಟಿಂತಾಯಿತು.

ಅ ನೇ ಪ್ರಕರಣ.

ಸದಾತಿವನು ಕೇವಲ ಸ್ವಾವಲಂಬಿತ್ವದ ಭಕ್ತಿನು. ಇವನಿಗೆ ಪರಾವಲಂಬನವು ಎಷ್ಟುಷ್ಟುದರೂ ಸೇರುತ್ತಿದ್ದಿಲ್ಲ. ಇವನು ಅತೀ ಸನಾತನಿಯಾಗಿ ಅಲ್ಲ. ಅತೀ ಸುಧಾರಕನೂ ಅಲ್ಲ. ಇವನು ಇರುವ ಮನೇಯು ಬಹಳೇ ಹಳೇದಾಗಿತ್ತು. ಇವನು ತುಸು ಹೊಸ ಪದ್ಧತಿಗೆ ಮೆಚ್ಚಿದವನು. ಅದರಂತೆ ಹೊಸ ಪದ್ಧತಿಗನುಸರಿಸಿ ಮನೇಯನ್ನೆಲ್ಲ ಕೆಡಹಿಸಿ ಬಂಗ್ಲೆಯ ನಮ್ಮೊನೇಯಂತೆ ಮನೇಯನ್ನು ಕಟ್ಟಿಸಿದನು. ಮನೇಯಲ್ಲಿ ಅಂತೂ ನೀರಿನ ಶಿಂ ನಳಗಳಿದ್ದವು. ಮನೇಯ ಮುಂದಿನ ಅಂಗಳದಲ್ಲಿ ಸುಮಾರು ಒಂದು ಅಧ್ಯೇ

పులారుగద వరేగి నానాతరద హంవిన గిడగళన్న తుళింగి
గిడగళన్న హజ్జిసిచను. మత్తు నళదింద ఆవక్కే నీరు
హోగువ హాగి వృవస్తియన్న వాడిసిదను. మనియన్న
శేవల సందనవద హాగి వాడిబిట్టును. యావనాదరొచ్చు
పాంతస్తను ఇవన ఎనియెన్న కండాక్షులక్కే అవన మన
స్పిగి శుసు కంతియుంటాగువదు. మత్తు గతకాలద
దుఃఖవన్న కూడా శేలవు వేళి మరియువను.

సదాతివను నౌకరియున్న ఎందూ వాడలిల్ల ఆదరే
తన్న మనియ నౌకరనాగిద్దను. ఇవను తన్న ఆయుష్మవన్న
అమృతదంతి ఉచయోగ వాడుత్తిద్దను. మత్తు ఎల్లరిగూ
యావాగలూ “బాంధవరే ఈ జగత్తినల్లి వేళియవ్వు
మహత్త్వద్ద యావదూ ఇల్ల. ఆద్దరింద సిప్పురణవాగి
వేళియున్న కెట్టుచమంగళల్లి కళేయబేదిరి. యావాగలూ
ఉత్తమవాద కాయింగళన్నే వాడిరి. వేళియున్న శేవల
అమృతదంతి ఉచయోగ వాడికొళ్ళిరి. నన్న దృష్టియింద
వేళియుందరి భూలోకద ఆమృతవేందే తిళియుత్తేనే. నీవు
బేచాద సదాధంగళన్న కళికొండరూ జీవదిందిద్దరి
మత్తు ఆవన్న ప్రయత్న పూడి ఒందు వేళి దొరకిసబకుండు.
ఆదరే కళేదు హోద ఒందే ఒందు నివాషవు నీవు ప్రణ
వన్న కొట్టురూ కూడా తిరుగి బరలారదు. అందబోచ
వేళియ మహత్త్వవు ఎష్టుదుత్తదే. ఇదన్న నీవే ఏళూర
పూడిర. ఎందు మేలింద మేలి జనరిగి హేళుత్తిద్దను.
ఇవను తాను వాడున శ్రుతియోందు కాయింగవన్న లక్ష్మీ
పూజకవాగి జన్మాగి వాడుత్తిద్దను. తన్న శేలసవన్న

ಅನೇಯವರಿಗೆ ಒಪ್ಪಿಸಿ ಅವರು ಮೇಲೆ ಅವಲಂಬಿಸಿ ಪರಾವಲಂಬಿಯಾಗಿ ಎಂದೂ ಕೊಡುತ್ತಿದ್ದಿಲ್ಲ. ಯಾಕಂದರೆ ಅವರು ಹೇಳಿಕೇಳಿ ಅನೇಯವರು ಅಂದ ಸೇರಿಲೆ ಅವರು ತಮ್ಮ ಸ್ವಂತ ಕೆಲಸ ವನ್ನು ಉಕ್ಕಿಗೊಟ್ಟು ಮಾಡಿದಂತೆ ಯಾಕೆ ಮಾಡ್ಯಾರು? ಒಂದು ವೇಳೆ ಮಾಡಿದರೂ ಕೂಡಾ ಜನಾಗಿ ಆಗುವದು ಅಶ್ವವು.

ಇವನು ಯಾವಾಗಲೂ ದುಜನರಿಂದ ದೂರೀ ಇರುತ್ತಿದ್ದನು ದುರಭಿಮಾನವು ಈತನಿಗೆ ಎಕ್ಕೆಷಾಪ್ಪದರೂ ಸೇರಿದು ಇವನ ಉಚುಣ್ಣ ತೊಡಪ್ಪಗಳು ಸಾದಾಜದ್ದು ನಿಮ್ಮಲವರುತ್ತಿದ್ದವು. ಒಂದೊಲನ್ನು ಎಂದೂ ಮಾಡುತ್ತಿದ್ದಿಲ್ಲ. ಇವನ ದಿನಚರ್ಯೆವು ಅವಳಾನೀಯವಾಗಿತ್ತು. ಇವನು ದಿನಾಲು ಚೆಳಿಗನ ಉಫುಂಟಿಗೆ ತಪ್ಪದೆ ಏಳುವನು. ಎದ್ದು ಕೆಲವುವೇಳಿ ಪರಮೇಶ್ವರನ ಚಿಂತನೆಯನ್ನು ಮಾಡಿ, ದೊಡ್ಡ ದೊಡ್ಡ ಸಾಧುಸತ್ಯರುಷರ ದರ್ಶನ ಲಾಭವನ್ನು ತೆಗೆಸುಕೊಂಡು, ಪ್ರಾತ್ರೋಧಿಯನ್ನು ತೀರಿಸಿಕೊಂಡು ಕೂಡಲೆ ಸ್ವಾನಮಾಡುವನು ತನ್ನ ಇಡೀ ಶಾಯಾಷ್ಯದಲ್ಲಿ ಪ್ರಾತಃಸ್ವಾನವನ್ನು ಎಂದೂ ಬಿಡಲಿಲ್ಲ. ಸ್ವಾನ ಸಂಧಾಯ ಮೂದಲಾದವುಗಳನ್ನು ತೀರಿಸಿಕೊಂಡು, ಅದೇ ಕತ್ತಲೆಯನ್ನು ಸಾಶಪಡಿಸಿ, ಸಕಲರಿಗೂ ತನ್ನ ತೇಜೋಮಯವಾದ ಪ್ರಕಾಶವನ್ನು ಕೊಡಲಿಕ್ಕುಂದು ಆಗವಿಸುವ ರತ್ನಾಕರನ ದಾರಿಯನ್ನು ಸೋದುತ್ತ ಕೊಡುವನು. ಸುವಣ್ಣವುಯವಾದ ತನ್ನ ಕಿರಣಗಳನ್ನು ಸಕಲ ಸೃಷ್ಟಿಯನ್ನೇ ಕೆಡಹಿ, ಸಕಲರನ್ನು ಸಂತೋಷಗೊಳಿಸುವ ದಿನ ಮಂಣಿಯು ಬಂದಾರ್ಕ್ವೇವೇ ಆನಂದದಿಂದ ಆ ಮಂಗಲಮಯವಾದ ಮರಿಂಜನ ದರ್ಶನವನ್ನು ತೆಗೆದುಕೊಂಡು, ಒಳ್ಳೆಯರುಪಿನಿಂದ ಅವನಿಗೆ ಸಾಷಾಪ್ಪಂಗ ಪ್ರಣಿಪಾತವನ್ನು ದಾಕಹತ್ತುವನು, ತಾನು ಗೊತ್ತುಮಾಡಿಕೊಂಡ ನಂದನೆಗಳು ಮಂಗಿದಬಳಿಕ,

ತನ್ನ ನಿತ್ಯದ ಉದ್ದೇಶಕ್ಕೆ ಆರಂಭವಾಡುವನು. ಈತನು ತನ್ನ ಮನೆಯ ಸಮೀಕಷದಲ್ಲಿಯೇ ಒಂದು ದೊಡ್ಡ ಗೋಪ್ಯಗಳ ಮನೆಯನ್ನು ಕಟ್ಟಿಸಿದ್ದನು. ಸುಮಾರು ಒಂದು ಅರವತ್ತು ಆಕ್ಷಣೆಗಳನ್ನು ಜೋಕೆ ವಾಡಿದ್ದನು. ದಿನಾಲು ಅವುಗಳಿಂದ ಒಂದು ಹಾಲನ್ನು ಉರಳಿಯ ಬಡಬಗ್ಗೆ ತಿಕುಗಳಿಗೆ ಕೊಡುವನು.

ವಾಚಕರೇಃ— ನಿಷ್ಠೆ ಒಂದುವೇಳೆ ಹೀಗೆ ಅನ್ನಬಹುದು ಅವನಿಗೇನುಕಡಿಮೆ, ಮನೆಯಿಂದಂತೂ ಆಗಭ್ರ ಶ್ರೀಮಂತನಿರುವನು. ಆದರೆ ನಮ್ಮ ಸಮಾಜದಲ್ಲಿ ಇವನಿಗಿಂತಲೂ ದೊಡ್ಡ ಶ್ರೀ ಮಂತರಿರುವರು. ಆದರೆ ಇಂಥ ಶ್ರೀಮಂತರನ್ನು ತಗೀಕಿಂಡು ಏನು ಮಾಡುವದು. ಶಾಪನಗಳೂ ಕೂಡಾ ಇವರನ್ನು ಮನ್ನಿಸಲಾರವು. ಬರೇ ಹಣವನ್ನುಷ್ಟು ನೇತ್ರಗಳಿಂದ ನೋಡುತ್ತ ಆನಂದ ಪಡುವರು. ಹೊಟ್ಟಿಗೂ ಸಹ ಪೂರ್ವ ತಿನ್ನುವದಿಲ್ಲ. ಬೈರಾಗಿಗಳಂತೆ ತಿರುಗುವರು. ಮೈತ್ರುಂಬ ಅರಿವೆಯನ್ನು ಕೂಡ ಹಾಕಿಕೊಳ್ಳುವದಿಲ್ಲ. ಅಂದ ಬಳಿಕ ಇಂಥ ಶ್ರೀಮಂತರು ಉಕ್ಕಾವಧಿ ಜನರಿದ್ದರೂ ವ್ಯಧವೇಸಂ. ಆದರೆ ಸದಾತಿನನು ಮಾತ್ರ ಇಂಥ ಕಂಗಾಲ ಶ್ರೀಮಂತನಲ್ಲಿ ನಿಜವಾದ ಲಪ್ತಿಪುತ್ತನು. ಅಂತೆಯೇ ಆ ಉರದನಾಗರೀಕರು “ನಮ್ಮ ನಗರದ ಕಲ್ಪನೃಕ್ಷವೆನ್ನುತ್ತಿದ್ದರು. ಇವನ ಕೀರ್ತಿಯು ಸುಮಾರು ಅಂ ಹರದಾರಿಗಳವರಿಗೆ ಪಸರಿಸಿತ್ತು. ಸರಕಾರದಲ್ಲಿಯೂ ಕೂಡ ಇವನಿಗೆ ಮಾನ ಮಾರ್ಗದರ್ಶಿಗಳನ್ನು ಒಹೆಳಿಸಾಡುತ್ತಿದ್ದರು. ಇವನೇ ಆ ಸುಮಣಿಪುದಲ್ಲಿಯ ದೊಡ್ಡ ಪಂಚನು ಕಾಯದೇ ಕೌನ್ಸಿಲ್ ಮುನಿಸಿಪಾಲಿಟಿ, ಲೋಕಲ್ ಬೋರ್ಡ್, ಮುಂತಾದವುಗಳ ಚುನಾವಣಿಗೂ ನಿಲ್ಲುತ್ತಿದ್ದನು. ಯಾವಾಗಲೂ ಇವನೇ ಆರಿಸಿ ಬರುತ್ತಿದ್ದನು. ಚುನಾವಣಿಗೆ ಸದಾತಿವರಾಯರು ನಿಂತಾರೆಂದು ತಿಳಿದರೆ

ನಾಕು. ಮತಗಳ ಸುರಿವುಳಿಯೇ ಆಗುತ್ತಿತ್ತು. ಯಾಕಂದರೆ ನಿಷ್ಪಕ್ಷಪಾತತನದಿಂದ ಕಾರ್ಯವನ್ನು ಮಾಡುತ್ತಿದ್ದನು. ಜನರ ಕಲ್ಯಾಣವೇ ತನ್ನ ಕಲ್ಯಾಣವೆಂದು ತಿಳಿಯುತ್ತಿದ್ದನು. ಈ ಪ್ರಕಾರವಾಗಿ ಎಲ್ಲರಿಗೂ ಬೇಕಾಗಿದ್ದನು. ಇವನೆಂತೆಯೇ ಇವನಿಗೆ ಹುಟ್ಟಿದ ಮಗುವಾದರೂ ಒಂದು ರತ್ನದುತ್ತಿತ್ತು. ಸದಾಶಿವನು ಅವಕ್ಕೆ ಅಪರೂಪವಾದ ಕರ್ಮಲಾಕರನೆಂದು ಹೇಣಿಟ್ಟಿದ್ದನು. ತಂದೆ ತಾಯಿಗಳು ಇವನನ್ನು ಬಹಳವಾಗಿ ಪ್ರೀತಿಸುತ್ತಿದ್ದರು.

ಇವೆಟ್ಟೇ ಅಲ್ಲ. ಇಡೀ ನಾಗರಿಕರು ಸಹ ಇವನು ಯಾರ ಮಗನೆಂದು ಕೇಳಿದರೆ, ನಮ್ಮ ಶಲ್ವಚ್ಯಕ್ಷಕ್ಕೆ ಸಹಾಯ ಮಾಡಲು ಬಂದಿರುವ ಚಿಂತಾಮಣಿಯನ್ನುತ್ತಿದ್ದರು.

ಸದಾಶಿವನಿಗೆ ಸೃಷ್ಟಿ ಸೌಂದರ್ಯವನ್ನು ನೋಡುವ ಚುತ್ತೂ ಹಲವು ಹೆಚ್ಚು. ಆದ್ದರಿಂದ ಆವನು ದಿನಾಲು ನಿಷಗ್ರಾದೇವತೆಯ ಆನಂದಮಾರ್ಯವಾದ ನೋಟವನ್ನು ನೋಡಲಿಕ್ಕೆ ಎಂದೂ ವರಿಯನು.

ಒಂದಾನೆಂದು ದಿವಸ ಇವನೂ ಇವನ ಗೆಳೆಯನಾದ ವಣಂತನೂ ಕೂಡಿ, ಅಲ್ಲಿಯೇ ಎರಡು ಮೈಲುಗಳ ಮೇಲಿರುವ ಸದಿಯ ಕಡೆಗೆ ಅಡ್ಡಿಡಲಿಕ್ಕೆ ಹೇಳಿರು. ಆಗ ವಸಂತಕಾಲ ಎತ್ತು. ನದಿಯ ಜಲವಂತೂ ಆತ್ಮಂತ ನಿರ್ವಾಲವಿತ್ತು. ನೀರನ್ನು ಮುಖವನ್ನು ನೋಡಿದರೆ ಪ್ರತಿಬಿಂಬಿ ಕಾಳಬೇಕು. ಇಷ್ಟ ನಿರ್ವಾಲವಾಗಿದ್ದವು. ಅಲ್ಲಿಯೇ ಒಂದು ಫಲಾಂಗದ ಹೇಳಿ ಒಂದು ಖಡಕವಿತ್ತು. ಅದು ಒಂದು ಚಿಕ್ಕ ತಡಸಲವೇ ಆಗಿತ್ತು

ಅಲ್ಲಿಯ ನೀರು ಒಂದೇ ಸವನೆ ಅಖಂಡವಾಗಿ ಸಕಲಿಗೂ ದಿನ್ಯವಾದ ಸಂದೇಶವನ್ನು ಹೇಳುವುತ್ತಿ ಇಂಧಾದ ಸಪ್ತಾವಾಸ ಮಾಡುತ್ತು ಹರಿಯುತ್ತಿತ್ತು.

ಆಗ ಸದಾಶಿವನ್ನು— “ವಸಂತಾ ನೋಡಿದಿಯಾ ಈ ನೀರೆ ಯಾರ ದಾರಿಯನ್ನು ನೋಡುತ್ತದೇಯೋ ನೋಡು, ಇದರಲ್ಲಿ ಎಷ್ಟು ಸ್ವಾವಲಂಬಿತ್ವವಿಧಿವದು. ತನ್ನ ಕರ್ತವ್ಯವನ್ನು ಎಷ್ಟು ಉತ್ತಮರೀತಿಯಿಂದ ಮಾಡಹತ್ತಿರುವದು. ಅಗೋ ಅತ್ಯ ಪಶ್ಚಿಮದಿಕ್ಷಾನಕಡಿಗೆ ನೋ ಹು ಶಾರ್ಯಾನಾರಾಯಣನು ತನ್ನ ಕರ್ತವ್ಯವನ್ನು ಮುಗಿಸಿ ವಿಶ್ವಾಂತಿಗಾಗಿ ಹೊರಟಿರುವನು. ಅಹಾ ಇವನೆಷ್ಟ ಸ್ವಾವಲಂಬಿಯು ಮತ್ತು ಏತವ್ಯಯಿಯಾಗಿ ಈತನಿಗೆ ತನ್ನ ಕಾರ್ಯವನ್ನು ದಿನಾಲು ತಪ್ಪದೆ ಆಸಾದದಿಂದ ಕೊನೆಗಾಣಿಸುವನು. ಮತ್ತು ಯಾರೆ ದಾರಿಯನ್ನು, ನೋಡನು. ಮತ್ತು ಯಾರ ಮೇಲೆ ಯೂ ಅವಲಂಬಿಸಿ ಕೂಡುತ್ತಾರನು. ಅಕ್ಕೋ ಅತ್ಯ ಪೂರ್ವದಿಕ್ಷಾನಕಡಿಗೆ ನೋಡು, ಸುವಿಶ್ವನ ಸಹೀದದನಾಡಿ ಶಾಂತ ಮೂರ್ತಿಯಾದ ನೋಂದನು ತನ್ನ ಕಾರ್ಯವನ್ನು ಕೊನೆಗಾಣಿಸಲು ಬಂದಿರುವನು. ಅಹಾ! ಈ ನಿಸರ್ಗ ದೇವತೆಯು ಸಮೈತ್ತಿಲ್ಲರಿಗೆ ಎಷ್ಟು ದಿವ್ಯವಾದ ಸುಚೀಶವನ್ನು ಹೇಳುವಳು ನೋಡು ಈಕೆಯ ಸಂಚೀಶದಮೇರಿಗೆ, ನಾವು ತಪ್ಪದೆ ವರ್ತಿಸಿದಲ್ಲಿ ನಮ್ಮ ಸೌಖ್ಯಕ್ಕೆ ಎಣಿಯೇ ಇಲ್ಲ. ವಸಂತಾ ಈ ಜಗತ್ತಿನಲ್ಲಿಯ ಪೂರ್ಣ ಸೃಷ್ಟಿ ಸೌಂದರ್ಯವನ್ನು ನೋಡಬೇಕಾದರೆ, ನಮ್ಮ ನೇತ್ರಗಳೂ ಸಾಲವು. ಮತ್ತು ಆಯುಷ್ಯವಾದರೂ ಸಾಲಂನದಿಲ್ಲ ಅಂದಮೇಲೆ ಜಗದೀಶನ ಮಹಿಮೆಯನ್ನು ಎಷ್ಟೆಂದು ಹೇಳಲಿ. ಇರಲಿ. ಒಟ್ಟಿಗೆ ನನ್ನ ನಿತ್ಯತವಾದ ಮತನೆಂದರೆ, ಪ್ರತಿಯೊಬ್ಬ ಮನುಷ್ಯನು ಸ್ವಾವಲಂಬಿಯೂ, ಆತ್ಮವಿಶ್ವಸಿಯೂ, ನಿತ್ಯಪಬೀಯೂ, ಏತವ್ಯಯಿಯೂ, ಆಗಲಿಕ್ಕೆ ಬೇಕು. ಅಂದರೆನೇ ನಮ್ಮ ರಾಷ್ಟ್ರದ ಉತ್ತಮವಾಗುವದು.

ವಸಂತಾ ಎಲ್ಲಿಯವರಿಗೆ ನಮ್ಮ ಸಮಾಜದಲ್ಲಿ ಪರಸಿಂದೆ ಯನ್ನು ಮಾಡುವ ನೀಚರ, ಅಕ್ಕಾತಂಗಿ ವೊದಲಾದವರನ್ನು

ಕೂಡಲಪ್ಪಿಸದೆ, ಪರಸ್ತಿಯರನ್ನು ತಮ್ಮ ನೀಜವಾದ ದೃಷ್ಟಿ
ಯಿಂದನೀಡುವ ನರಪತಿಗಳ, ಪರಾವಲಂಬಿಗಳ ಮತ್ತು ಮನೆಯ
ಆಶನವನ್ನು ತಿಂದು ಹಾಲಿನಲ್ಲಿ ಉಪ್ಪು ಬೆರಿಸುವಂಥ ಕಾರ್ಯಗಳನ್ನು
ಮಾಡುವ ದುಷ್ಪರ್ಯ, ಸಂಖ್ಯೆಯು ಕಡಿಮೆಯಾಗದ
ಜೊರತು, ನಮ್ಮ ಸಮಾಜವು ಸುಧಾರಿಸಲಾರದು. ಏತಾರ
ಮನೆಯ ಕೂಳನ್ನು ತಿಂದು ಪರಿಗೆ ಮನಬಂದಂತೆ ಹೇಶರಿಂದುವದು
ಅವರು ಮಾಡುವ ವಂದನೀಯವಾದ ಕಾರ್ಯಗಳನ್ನು ಮುಂದ
ಬಡಿಯಲಿಕ್ಕೆ ಹವಣಿಸುವದು. ಇಂಥ ನೀಜವಾದ ಕೆಲಸವನ್ನು
ಮಾಡುವ ಕಾರಣವು ಈ ದಾಷ್ಟರಿಗೀಕೆ? ಈ ನೀಜರೇನು ಅವರ
ಸಂಕಟವನ್ನು ದೂರಮಾಡುವರೇ ಎಂದೂ ಇಲ್ಲ. ಅಂದಬಳಿಕ
ಹೀಗೆ ಶಾಪನಗಳಂತೆ ಬೋಗಳುವ ಫಲವೇನು? ಅಂತಾ ಅನ್ನು ಲಾಗಿ
ವಸಂತನುಃ— “ ಸದಾಶಿವಾ, ಆ ನೀಜರಿಗೆ ಹೀಗೆ ಮಾಡಿದ
ಹೊರತು ಅವರ ಆತ್ಮಕ್ಕೆ ಸಮಾಧಾನವೇ ಆಗುವದಿಲ್ಲ ”

ಆಗ ಸದಾಶಿವನು:— ಅವರ ಆತ್ಮವಾದರೂ ಎಂಥಿಡಿರುವದೇನೇ
ಅವರಿಗೂ, ಅವರ ಆತ್ಮಕ್ಕಾಗಿ ಧಿಕಾರಿರಲಿ. ನಮಗೆ ಇಂಥ
ದುರ್ವಿಚಾರಗಳು ಸ್ವಪ್ನದಲ್ಲಿ ಸಹ ಬರಲಾರವು. ಇದೇಂದು
ನಮ್ಮ ಸುದ್ದೆವವೇ ಸರಿ.

ವಾಚಕರೇ ನೋಡಿದಿರಾ! ಸದಾಶಿವನ ಉದಾತ್ತ ತತ್ವಗ
ಳನ್ನು, ನಮ್ಮ ದೇಶದಲ್ಲಿ ಇಂಥ ಸದ್ಗುಣಗಳಾದ ಎಷ್ಟೇ ನರೆ
ರತ್ನಗಳು ಜನಿಸಲಿಕ್ಕಬೇಕು. ಇಂದರೆ ನಮಗೂ, ಸ್ತಂಭಿಸಿ
ಸೌಖ್ಯವು ಸತ್ಯವಾಗುವದು. ಸದಾಶಿವನ ಮನೆತನವೆಂದರೆ
ಒಂದು ಆದರ್ಶಕುಟುಂಬವಾಗಿತ್ತು.

ಕೂಡಲೆಳಿಗೆ ಕುತ್ತಿಗೆಯವೇಲೆ ಜೊರಿಯನ್ನಿತ್ತು ಮತ್ತು
ಮೇಲೆ ಸಂಭಾವಿತಣಂತೆ ನತೀಸುವ ಗೋಮುಖ ವಾಯಘ್ರವನ್ನು

ನೋಡಿದೂಕ್ಕುಂತೂ ಅಕ್ಕಂತ ಶಿಟ್ಟಾಗುವನು. ಆವರಿಗೆ ನಾಯುವ ಪ್ರಸಂಗಬಂದೇ ಸಹಾಯವನ್ನು ಎಂದೂ ಮಾಡುತ್ತಿದ್ದಿಲ್ಲ. ಸದಾಶಿವನ ಪತ್ನಿಯಾದೇ, ಅವನಂತೆಯೇ ಸದ್ಗುಣೀಯಾಗಿದ್ದಳು. ಆವನಿಗೆ ಈಕವಕ್ಕೆಯಿಂದ ಎಲ್ಲಕರದ ಅನುಕೂತಿಗಳು ಲಭಿಸಿದ್ದವು.

ಮನುಷ್ಯನು ಎಷ್ಟೇ ಶ್ರೀಮಂತನಿರಲಿ, ಆವಿಗಳ ಅನೇಕ ಸಂಕಣಗಳು ಒದಗುವನ್ನು. ಆದರಂತೆ ಸದಾಶಿವನಿಗಾದರೂ ಪ್ರಪಂಚದಲ್ಲಿ ಅನೇಕ ಸರ್ಪಕಟೀಗಳು ಒದಗುತ್ತಿದ್ದವು. ಆದರೆ ಎದೆಗುಂದದೆ ಯುಕ್ತಿಯಿಂದ ಪಾರಾಗುತ್ತಿದ್ದನು. ಆವನೂ ಅವನ ಕುಟುಂಬದವರು ಯಾವಾಗಲೂ ಸಂತೋಷ ಸಾವಾರ್ಜ್ಯದಲ್ಲಿ ವಾಸಿಸುತ್ತಿದ್ದರು. ಇದೆಲ್ಲ ಸದಾಶಿವನ ಕೇತ್ತಿಯಾ ಚೆಳಿಯಲಿಕ್ಕೆ ಅವನು ಸದ್ಗುಣಸಂಪನ್ಮೂಲಿದ್ದ ಯಾವಾಗಲೂ, ಸ್ವಾವಲಂಬನ, ಆತ್ಮವಿಶ್ವಾಸ ಮುಂತಾದ ಸಂಸಾರಸಾಗರವನ್ನು ಪಾರುಮಾಡುವಂಥ ಶಕ್ತಿಯಿಂಳು ಮಂತ್ರಗಳ ಜಪವನ್ನು ಕಪ್ಪದೆ ಮಾಡುತ್ತಬಂದ ಫಲವಲ್ಲವೇ !



ಸಜ್ಜನರ ಸಂದೇಶವು.



ಯಾವ ಮನುಷ್ಯನು ಸಜ್ಜನರ ಸಂದೇಶದಂತೆ ತನಗೆ ಶಕ್ಯವಿದ್ದಷ್ಟರ ಮಟ್ಟಿಗೆ ತಪ್ಪದೆ ಎತ್ತಿಸುವನ್ನೋ ಅವನು ಯಾವಾಗಲೂ ಸಂತೋಷಸಾಗರದಲ್ಲಿ ಈಸಾಡುವನು. ಅವನಿಗೇ ವಿಚಯ ಉತ್ಸುತ್ಯ ಯು ನೂಲೆಯನ್ನು ಹಾಕುವಳಿ. ಆ ದಿವ್ಯವಾದ ಸಂದೇಶದಂತೆ, ಎಲ್ಲರೂ ವರ್ತಿಸತಕ್ಕುದ್ದು. ಆ ಸಂದೇಶವು ಯಾವದೆಂದರೆ, “ಎಲ್ಲ ಪೂನವರೇ ಜಗದೀಶನು ನಿನುಗೆ ಶ್ರೀಷ್ಟ ವಾದ ಜನ್ಮಿಸನ್ನ ಕೊಟ್ಟಿರುವನು.. ಇದರ ಯೋಗ್ಯ ಉಪಯೋಗವನ್ನು ಮಾಡಿಕೊಳ್ಳಿರಿ. ವ್ಯಧವಾಗಿ ಆಯಂತ್ರ್ಯವನ್ನು ಹಾಡು ಪೂಡಿಕೊಳ್ಳಬೇಡಿರಿ. ವೇಳಿಯನ್ನು ಕೇವಲ ಅನ್ಯತದಂತೆ, ಉಪಯೋಗ ಮಾಡಿಕೊಳ್ಳಿರಿ. ಶರೀರ ಸಂಪತ್ತಿಯನ್ನು ಯೋಗ್ಯ ರೀತಿಯಂದ ರಕ್ಷಣೆ ಮಾಡಿರಿ. ಯಾವಾಗಲೂ ಸತ್ಯಮಾನನ್ನೇ ಮಾಡುತ್ತಾ ಹೋಗಿರಿ. ಈ ಕಲಿಯುಗವಲ್ಲಿ ಜಪ, ತಪ ಮುಂತಾದ ಕರ್ತಿಣ ವೃತ್ತಗಳನ್ನು ಪೂರಿಸಿಕ್ಕೆ ಶಕ್ತಿವಿಲ್ಲ. ಆದ್ದರಿಂದ ಪಡವೇ ಶ್ವರನ ಪರಮ ಪರಿಕ್ರಮಾದ ನಾಮಸ್ತರಣಿಯೇ ಮಹತ್ಪ್ರವಾದದ್ದು. ಆದ್ದರಿಂದ ದಿನಾಲು ನಿನುಗೆ ಎಷ್ಟೇ ಉದ್ಯೋಗವಿದ್ದರೂ, ಆದ ರಕ್ಷಣೀಯೇ ತುಸು ವೇಳಿಯನ್ನು ಸವಾರಿಮಾಡಿಕೊಂಡು, ಆ ವೇಳಿಯಲ್ಲಿ ಏಕಜಿತ್ತದಿಂದ ಜಗದೀಶನ ಮಂಗಲವಾಯವಾದ ನಾಮ ಸ್ತುರಣೆಯನ್ನು ತಪ್ಪದೆ ಮಾಡಿರಿ. ನಿಮಗೆ ದಿನಾಲು ಪ್ರಶ್ನೆ ವಾಗಿ ತೋರುವ ದಿನಮಣಿಗೆ, ತಪ್ಪದೆ ಶಕ್ಯವಿದ್ದಷ್ಟ ಸಾಷಾಂಗ ಪ್ರಣಿಪಾತವನ್ನು ಹಾಕಿರಿ. ಇವರಲ್ಲಿ ಸ್ವಾಧೀ ಪರಮಾರ್ಥಗಳ ಶಂಕಾ ಸಾಧಿಸುವನು. ಆದ್ದರಿಂದ ರತ್ನಾಕರನಿಗೆ ನಮಸ್ಕಾರವನ್ನು

ಹಾಕಲಿಕ್ಕೆ ಎಂದೂ ಮರೆಯಬೇಡಿರಿ. ಯಾವ ಮಾತೆಯ ಹಾಲಿನಿಂದ ರೀಳೇಗಳು ನಿರೀಗಿಗಳಾಗುವರೊೇ, ತಿಂಗಳು ಪುಸ್ತವಾಗುವವೋ, ಅವೇ ಹಾಲಿನಿಂದ, ಸುರರು ಶಂತೋಷದಿಂದ ಸ್ವಾನಮಾಡುವರೆ. ದೇವತೆಗಳಿಗೂ ಪೂಜ್ಯವಾದ ಅಗೋಧಮಾತೆಯ ಸೇನೆಯನ್ನು ತನು, ಮನಧರದಿಂದ ಕರ್ಕ್ಯಾವಿದ್ದ ಸ್ವಾವಾದುವರು ನಿಮ್ಮೆಲ್ಲರ ಆದ್ಯಕರ್ತವ್ಯವಿರುತ್ತದೆ. ಅದನ್ನು ನೀವು ಮಾಡಲೇಬೇಕು. ಇದರಿಂದ ನಿಮಗೆ ಪರಮ ಪುಣ್ಯವು ಲಭಿಸುವರು. ನೀವು ಸಕಲರ ಕೂಡ ಸೈಮಂದಿಂದ ವತ್ತಿಸಿರಿ. ಪರಸ್ಪೀಯರಕ್ಷಣೆ ಭಗಿನಿಯರಂತೆ ವತ್ತಿಸಿರಿ. ಯಾವಾಗಲೂ, ಸ್ವಾವಲಂಬನ, ನಿಃಸಂಶಯ, ಆತ್ಮವಿಶ್ವಾಸ, ಧೈಯ, ಪ್ರಾನಾಣಿಕತನೆ, ನಿಷ್ಕಾಪಟತನೆ, ನವ್ಯತನೆ, ಚಟುವಟಿಕೆ, ಪರೋಪಕಾರ ಈ ನವರತ್ನಗಳಿಂದ, ಕೂಡಿದ ಜಪಮಾಲೆಯನ್ನು ಯಾವಾಗಲೂ ನಿಮ್ಮ ಹತ್ತರ ಇಟ್ಟುಕೊಳ್ಳಿ. ಅದನ್ನು ಏಂದೂ ಕಳಿಯಬೇಡಿರಿ ಎಂದನೇಯವರ ಮನಸ್ಸಿಗೆ ಹತ್ತುವ ಹಾಗೆ ಕೆಟ್ಟುಮಾತುಗಳನ್ನು ಎಂದೂ ಆಡಬೇಡಿರಿ. ಮತ್ತು ಪುನೇಯ ಕೂಳನ್ನು ತೀದು, ನಿಷ್ಣಾರೂಪಾಗಿ ಎಂದನೇಯವರ ಉಸಾಬರಿಯನ್ನು ಮಾಡಿ, ಮಂಗನಹಾಗಿ ಹೆಲ್ಲಿಸ್ತು ತೆಗಿಯಬೇಡಿರಿ. ಬಿಂದುವರನ್ನು ನೋಡಿ ನಗಬೇಡಿರಿ. ಅವರನ್ನು ಎಬ್ಬಿಸುವ ಪ್ರಯತ್ನವನ್ನು ಮಾಡಿರಿ ಒಂದು ದುರಭಿವಾನಕ್ಕೆ ಬಿದ್ದ ವಿನಿಮಾರುಗಳನ್ನು, ಕಳಕೊಳ್ಳಬೇಡಿರಿ ಗರ್ವವೆಂಬ ರಾಕ್ಷಸನ ಗೆಳಿತನವನ್ನು ಏಂದೂ ಮಾಡಬೇಡಿರಿ. ಯಾಕಂದರೆ ಅವನು ಹೇಳಿ ಕೇಳಿ ರಾಕ್ಷಸನು ಅವನ ಸಂಗತನ್ನು ಮಾಡಿದರೆ, ನಿಮ್ಮನ್ನು ಹೊಮ್ಮಾತದಲ್ಲಿ ಸುಂಗಿ ನೀರು ಕುಡಿದು ಬಿಡುವನು, ಆದ್ದರಿಂದ ಅವನ ಸಂಗತಿಯು ಉಪಯೋಗದಲ್ಲ. ಯಾರಿಗೂ ಒಂಟಿ ಹೆಸರಿನಿಂದ ಕರೆಯಬೇಡಿರಿ. ಕೆಟ್ಟ ವೈಷಣಗಳಿಗೆ ಒಳಗಾಗಬೇಡಿರಿ. ಯಾವಾಗಲೂ

ಉದ್ದೇಶವನ್ನು ಮಾಡಿರಿ. ಆಗಭ್ರತೀಮಂತನಿದ್ದರೂ ಕೂಡಾ, ಅವನು ಉದ್ದೇಶವನ್ನು ಮಾಡಲಿಕ್ಕೇಬೇಕು, ಅಂದ ನೇತೀಲೆ ಉದ್ದೇಶಗದ ಮಹತ್ವವು ಎಷ್ಟುರುತ್ತದೆಂಬದನ್ನು, ಬೇರೆ ಹೇಳಬೇಕಾಗಿಲ್ಲ. ಯಾವಾಗಲೂ ಉತ್ತಮವಾದ ಪ್ರಸ್ತುತಗಳ ವಾಚನವನ್ನು ಮಾಡಿರಿ. ಹೌತ್ತಣಕ್ಕೆ ಕೆಟ್ಟ ಕೆಲಸಗಳನ್ನು ಮಾಡಿ ಮೇಲೆ ಸಂಭಾವಿತರಾತ್ಮಿ ವರ್ತಿಸುವ ನರಪತಿಗಳು, ಗೀರೀತನವನ್ನು ಎಂದೂ ಮಾಡಬೇದಿರಿ. ದೂಡ್ ದೂಡ್ ಸಾಧು ಸತ್ಯರುಷರೆ, ಪರಾಕ್ರಮಿ ಶಾಲಿಗಳ ಮತ್ತು ದೇವರ ಚಿಕ್ಕಗಳನ್ನು ನಿರ್ಣಾಗೃಹದಲ್ಲಿ ಹಜ್ಜ್ ದಿನಾಲು ಆವುಗಳ ದರ್ಶನ ಆಭವನ್ನು ತೋರುಕೊಂಡೆ. ನಿರ್ಣಾತ್ತ ಉದ್ದೇಶಗಕ್ಕೆ ಕೈಹಚ್ಚಿರಿ. ನಿರ್ಬಂಗಿ ಶಕ್ಯವಿದ್ವಾಪ್ತ ಸೃಷ್ಟಿ ಸೌಂದರ್ಯವನ್ನು ಸೋಂಡಲಕ್ಕೆ ಎಂದೂ ಮರಿಯಬೇದಿರಿ. ವಾಸಿನ್ನನಲ್ಲಿ ಕೆಟ್ಟ ವಿಚಾರಗಳಿಗಿ ಸ್ಥಳವನ್ನು ಎಂದೂ ಕೊಡಬೇದಿರಿ. ಯಾವಾಗಲೂ ಆಸಂದಮುಖವಾದ ಮತ್ತು ಉತ್ತಮಹಿಂದ ತೆ.ಎಂತೆಳುವ ವಿಚಾರಗಳ ಸಂಗ್ರಹವನೇ, ಮಾಡಿರಿ. ಎರಡನೇ ಯವರ ಆದರ ಸತ್ಯಾರ್ಥನ್ನು ಮಾಡುವಾಗ, ನೀತಿ ಪಾದರಕ್ಕೆ ಯಾಕ್ಕಿಂತಲೂ ಕಡಿಮೆಯಾಗಬೇದಿರಿ. ನಿಮ್ಮ ಯೋಗಿವಾದ ಮಾರ್ಯಾದೆಯನ್ನು ಇಟ್ಟುಕೊಂಡೇ, ಅವರ ಆದರ ಸತ್ಯಾರ್ಥನ್ನು ಮಾಡಿರಿ ಈ ಜಗತ್ತಿನಲ್ಲಿ ನೇಳಿಸು ಅತಿ ಮಹತ್ವದ್ದು, ಬೇಕಾದ ಧನ ದೌಲತ್ತನ್ನು ಕಳುಕೊಂಡರೂ, ಒಂದು ವೇಳೆ ಅದನ್ನು ತಿರುಗಿ ದೂರಕಿಸಬಹುದು. ಆದರೆ ಹೊಂದ ನೇಳಿಯು ಮಾತ್ರ, ಎಂದೂ ತಿರುಗಿ ಬರಲಾರದು. ಆದ್ದರಿಂದ ದೇವತೆಗಳು, ಅಮೃತವನ್ನು ಹಾಗೆ ಉಬಯೋಗ ಮಾಡಿಕೊಳ್ಳುವರೋ, ಅದರಂತೆಯೇ ನೀವು ನೇಳಿಯ ಉಪಯೋಗವನ್ನು ಮಾಡತಕ್ಕದ್ದು. ಒಟ್ಟಿಗೆ ಹೇಳುವದೇಸಂದರೆ, ನೇತೀಲೆ ಹೇಳಿದಂತೆ ತಪ್ಪದೆ ವರ್ತಿಸುತ್ತ ಹೋಗಿರಿ

ಅಂದರೆ ನಿಮಗೆ ಇಹಶರಗಳಲ್ಲಿ ನೋಷ್ಟಿವು ಪ್ರಾಪ್ತವಾಗುವದು. ನಿಮಗೆ ಬೇಕಾದಷ್ಟು ಸಂಕಟಗಳು ಒದಗಿದರೂ ಕೂಡ, ಈತ ಕೃಷ್ಣಿಯಂದ ಅದರೊಳಗಿಂದ ನೀವು ಪಾರಾಗುವರಿ. ಮತ್ತು ಅನಂತ ಶೀತಿಯನ್ನು ಪಡೆಯುವರಿ.

ಯೋಗ್ಯದಿಂದ ವೆಚ್ಚೆಮಾಡುವದೇ ವೈಭವದ ತಳಹದಿಯು.



ಈ ಜಗತ್ತಿನಲ್ಲಿ, ಯಾವ ಮನುಷ್ಯನು ಪ್ರತಿಯೊಂದು ಕಾಯಾದಲ್ಲಿ, ತನ್ನ ಯೋಗ್ಯತೆಯನ್ನು ಅರಿತುಕೊಂಡು ವೆಚ್ಚು ಮಾಡುವನೋ, ಅವನು ಯಾವಾಗಲೂ ವೈಭವಾಲಯದಲ್ಲಿ ವಾಸಿ ಫುನನು. ಯಾವನು ಇವನ್ನು, ಅರಿತುಕೊಳ್ಳುದೆ ಮನಬಂದಂತೆ ಜನರು ಹೀಳುವ ಭರಿಗಿಬಿದ್ದು, ಮತ್ತು ಒಣ ದೊಡ್ಡಸ್ತಿಕೆಯ ಅಭಿಮಾನಕ್ಕೆ ಬಿದ್ದು, ಸಿಕ್ಕ ಸಿಕ್ಕಂತೆ ವೆಚ್ಚೆಮಾಡಿ ಅಧೀಕ್ಷೇ ಗತಿಯ ಸಾಮರ್ಥ್ಯಕ್ಕೆ ಪಲಾಯನ ಮಾಡುವನು. ಯಾವ ಜನರು ನಿಷ್ಕಾರಣವಾಗಿ ಇವನನ್ನು ಭರಿಗೆ ಹಾಕುವರೋ, ಅದೇ ಜನರು ಇವನಿಗೆ ಪ್ರಾಪ್ತವಾದ ಹೀನ ಸ್ಥಿತಿಯನ್ನು ಕಂಡು ಹೀಯಾ ಇಸುವರು. ಸಹಾಯ ಮಾಡುವದಂತೂ ಒತ್ತೆಟಿಗೇ ಉಳಿಯಿತು. ನೋಡಿದಿರಾ! ಅವಿಕಾರದ ಪರಿಣಾಮವನ್ನು; ಸಮಾಜದಲ್ಲಿ ಪ್ರತಿ ಯೊಬ್ಬ ಸಂಸಾರಕನಿಗೆ ಪದೇ ಪದೇ ವೆಚ್ಚು ಮಾಡುವ ಪ್ರಸಂಗವು

ಬಂದೇ ಬರುವದು. ಆ ನೇತಿಗೆ ಇಲ್ಲಿನ್ನರಿಕ್ಕೆ ಬರುವದಿಲ್ಲ. ಯಾಕೆಂ
ವರೆ ನಮಗೂ ಅಂಥ ಪ್ರಸಂಗಗಳು ಇದೇ ಇರುವವು. ಅಂದ
ಒಳಿಕ ಒಬ್ಬಿಗೊಬ್ಬಿರು ಸಹಾಯವನ್ನು ಮಾಡಲಿಕ್ಕೆ ಬೇಕು.
ಮಾಡದೆ ಇರುವದು ನಿಲಂಜಿತನವು. ನಾವು ಯಾವಾಗಲೂ
ನಮ್ಮ ಯೋಗ್ಯತೆಗೂ, ಆದಾಯಕ್ಕೂ ಅನುಸರಿಸಿ ವೆಚ್ಚಿನನ್ನು
ಮಾಡಲಿಕ್ಕುದೇಕು. ಹೀಗೆ ಮಾಡಿದಲ್ಲಿ ನಮಗೆ ಹೀನಸ್ಥಿತಿಯು
ಎಂದೂ ಬರಲಾರದು. ಕೆಲವು ಜನರ ತಿಳುವಳಿಕೆಯು ಹೀಗೆ
ಇರುವದಲ್ಲಿ “ ಏನರೀ ಎಷ್ಟು ಫಂಡಗಳು, ಎಷ್ಟು ವರ್ಗಗಳಿಂ
ಗಳು ನಮ್ಮ ಕಲೆಯೊದ್ದು ಹೇಗೆಗೂತ್ತದೆ. ಒಬ್ಬನು ಅನ್ನತಾನೆ
ಕೀರ್ತನಕ್ಕೆ ಸಹಾಯ ಮಾಡಿರಿ. ಇನ್ನೊಬ್ಬನು ಅನ್ನತಾನೆ.
ದೇವಾಲಯದ ಜೀಜ್ಞೇಧಾಧಿಕ್ಕೆ ಸಹಾಯ ಮಾಡಿರಿ. ಮತ್ತೊಂದು
ಬಳಿನು ಬರಾತಾತ್ತವನೆ. ಶಿಕ್ಷಣಕ್ಕೆ ಸಹಾಯ ಮಾಡಿರಿ. ಬೇರೊಬ್ಬನು
ಬರಾತಾತ್ತವನೆ ನಮಗೆ ಸಂಭಾವನೆಯನ್ನು ಕೊಡಿರಿ. ಏನು ವಂದೋ
ವರಡೋ ಎಷ್ಟುಂತೆ ಹೇಳಬೇಕು ಹೇಳಲು ಅಸಾಧ್ಯವು ಅಂದ
ಬಳಿಕ ಇರಿಗೆ ಹಣವನ್ನು ಕೊಡಬೇಕಾದರೆ ನವಗೆ ಅಸಾಧ್ಯವು.
ಅಗಿನ ಪರಿಸ್ಥಿತಿಯಲ್ಲಿ ನಮ್ಮ ಪ್ರಪಂಚವನ್ನು ಸಾಗಿಸಿಕೊಂಡು
ಹೇಗೆನಿನದು ಕರಿಣವಾಗಿದೆ ಅಂದ ವೇಳೆ ಇವರು ಎಷ್ಟರು
ಬೇಡಿದಷ್ಟು ಕೊಡುತ್ತಾ ಹೇಗೆದರೆ, ನಾವು ಕ್ಷೇತ್ರಾಶ್ರದ್ಧೀ
ಅಧೋಗತಿಯ ರಾಜ್ಯಕ್ಕೆ ಹೇಗೆಲಿಕ್ಕಿಲ್ಲವೇ? ಎಂದು
ಅನ್ನ ಬಹುದು.

ನೀವು ಅನ್ನವದು ನಿಜವಿರಂತ್ತದೆ. ಹ್ಯಾಗಂದರೆ ಅವರು
ಬೇಡಿದಷ್ಟು ಕೊಡುತ್ತಾ ಹೋದರೆ, ನಾವು ನಿಶ್ಚಯವಾಗಿಯೇ
ಅಧೋಗತಿಯ ರಾಜ್ಯಕ್ಕೆ ಹೇಗೆತ್ತೇವೆ. ಅದೇನು ಸಫ್ಫೂ
ಅದರೆ ನಮಗೆ ಶಕ್ಯವಿದ್ದಷ್ಟು ಕೊಡುತ್ತಾ ಹೋದರೆ ಮೇಲಿನಂಥ ಈ

ಜಂಗವು ನಮಗೆ ಎಂದೂ ಬರುವದಿಲ್ಲ. “ ಜಮೆಯಿಡ್ಲಿ ವೆಚ್ಚು ವಿರಲಿಕ್ಕೇ ಬೇಕು. ” ಇದು ಶೃಷ್ಟಿಯ ನಿಯವ ಹೇ ಇರುತ್ತದೆ. ಆದ ರೆ ಒಂದೇಸವನೆ ಜಮೆಯನ್ನೇ ಮಾಡುತ್ತೇ ನೆಂದರೂ ಅಶ್ಯವು. ಮತ್ತು ಒಂದೇಸವನೆ ವೆಚ್ಚ ಮಾಡುತ್ತೇ ನೆಂದರೂ ಅಶ್ಯವು. ಆದರೆ ಜಮೆಯ ಮತ್ತು ವೆಚ್ಚ ನಿಂದ ನಿಯವಾನುಸಾರವಾಗಿ ಸಹಿಯತಕ್ಕ ನೇ ಸಾವು ಮಾತ್ರ, ಬುದ್ದಿ ಚಾತುರ್ಯದಿಂದ ಆದರ ಉಪಯೋಗವನ್ನು ಮಾಡಕ್ಕಂಥ್ಯಾದ್ಯಂ ಅಂದರೇನೇ ನಮಗೆ ನಿಳವಾದ ಸುಖವು ದೊರಕಃವದು. ನಾವು ಸಮಾಜದೊಳಗೆ ಹಾಸ್ಯಾಸ್ಪದವಾಗುವಂಥ ಯಾವ ಕೆಲಸವನ್ನು ಮಾಡಕೂಡದು. ನಮ್ಮಲ್ಲಿ ಒಂದು ದೊಡ್ಡ ದುರ್ಭಳವು ಸೇರಿ ಕೊಂಡಿರುವದು. ಆದರಿಂದಲೇ ನಾವು ಸಾಲುಗಾರರಾಗಿ ನಮಗೆ ಭಿಕ್ಷ್ಯಾಂದೇಹಿ ಅನ್ನವ ಪ್ರಸಂಗವು ಬರತೊಡಗಿರುವದು ಆದು ಯಾವದೆಂದರೆ, ನಾವು ಯಾವಾಗಲೂ ಎರಡನೇಯವರ ಬಾಹ್ಯಕಾರವನ್ನೇ ಅನುಸರಿಸುತ್ತೇಹಿ. ಆದರೆ ಅವರಲ್ಲಿ ಯಾವಾದ ಸದ್ಗುಣಗಳಿರುವವು. ಅವರು ಇಷ್ಟ ಮುಂದೆ ಬರಲಿಕ್ಕು ಕಾರಣವೇನು ಅವರ ವಿಚಾರವನ್ನು ನಾವು ಮಾಡುವದಿಲ್ಲ. ಉದಾಹರಣಾಧಿಕಾರಿಗಳಾಗಿ ಒಬ್ಬನು ಜಾಣ ನಕೀಲನಿರುತ್ತಾನೆಂದು ತಿಳಿಯುವಾ, ಅವನು ಇಷ್ಟ ಜಾಣನಾಗಿ ಮುಂದೆ ಬರಲಿಕ್ಕು ಯಾವಾದ ಯತ್ನವನ್ನು ಮಾಡಿದನು. ಇದರ ಕಡೆಗೆ ನಮ್ಮ ಲಕ್ಷ್ಯವು ಹೊಗುವದಿಲ್ಲ ಆದರೆ ಅವನ ವೇಷದಕಡೆಗೆ ಲಕ್ಷ್ಯವು ಹೊಗುತ್ತದೆ. ಆ ಹೇಳಿ ಕೇಳುವದೇನು, ಹೃದಯದಲ್ಲಿ ಎರಡು ಅಕ್ಕರಗಳೇ ಕೂಡಾ ಹೇಳಿರಾದುವದಿಲ್ಲ. ಆದರೆ ಬಾಗ್ಯರಸ್ಟರನ ವೇಷವನ್ನು ಧಂಸುತ್ತೇಹಿ.

ಅಮೇರಿ ಆ ವೇಷಕ್ಕು ತಕ್ಕವೆಚ್ಚವನ್ನು ಮಾಡುತ್ತ ಡೌಲಿಗಿ ಬಿದ್ದು ಹಾಳಾಗಿ ಹೊಗುತ್ತೇಹಿ. ನಾವು ನಿಜವಾಗಿ ಬ್ಯಾರಿ

ನ್ಯಾರೋಗಬೇಕೆಂದು ಯತ್ತಿಸುವದಿಲ್ಲ. ಅದರೆ ಬ್ರಾಹ್ಮಿಷ್ಟರನ್ನು
ಸೋಗವನ್ನು ವಾತ್ರ ಹಾಕುತ್ತೇನೆ. ಸೋಗವನ್ನು ಹಾಕಿದ
ವಾತ್ರಕ್ಕೆ ಬ್ರಾಹ್ಮಿಷ್ಟರವಾದಂತಾಯಿತೇ? ಎಂದೂ ಇಲ್ಲಂ ನಮ್ಮಿಲ್ಲಿ
ಇಂಥ ಅನೇಕ ದುಗುರಣಗಳು ಸೇರಿಕೊಂಡಿರುತ್ತವೆ. ಅವುಗಳನ್ನು
ಬಿಡು ಹೊರತು ನಾವು ಎಂದೂ ನುಂದಕ್ಕೆ ಬರಲಾರೆವು.
ಇರಲಿ. ಇನ್ನೂ ತುಸು ಹಂಡಿನ ವಿಷಯದ ಕಡೆಗೆ ತೆರಳಿವಾ.
ನಾವು ಯಾವ ಕಾರ್ಯದ ಸಲುವಾಗಿ, ಹಾಂವನ್ನು ವರ್ಗಣೀ
ರೂಪದಿಂದ ಬೇಡಲಕ್ಕೆ ಹೋಗುತ್ತೇವೋ, ಆ ಸಮಯಕ್ಕೆ ಇಷ್ಟೇ
ಕೊಡಬೇಕೆಂದು ಜಾಲುವೆ ವಾಡಬಾರದು. ಇವರು ಸಂತೋಷ
ದಿಂದ ಕೊಟ್ಟಷ್ಟು ಸ್ವೀಕರಿಸಬೇಕು. ಅವರಂತೆ ಸಹಾಯ ವಾದು
ವರ್ವಾದರೂ ಎಲ್ಲವನ್ನು ವಿಚಾರಿಸಬಿಡಿ, ಯೋಗ್ಯವಾದ ನಗರ
ಹೀಯನ್ನು ಕೊಡಬೇಕು. ಅವರು ಕೊಟ್ಟಿದ್ದೂ ತಕ್ಕಂತೆ ಇತ್ತು
ರೆಂದು ಪನಸ್ಸಿಗೆ ಬಂದಹಾಗೆ ಅತೀ ಶ್ವಲ್ಲಕ ರೂಪವಾಗಿ ಕೊಡ
ಬಾರದು. ಜನರಿಗೆ ಶ್ವಲ್ಲಕವಾಗಿ ತೊರಿದರೂ ತಮ್ಮ ಯೋಗ್ಯ
ತೆಗೆ ತಕ್ಕಿದ್ದೂ ಇರಬೇಕು. ಇರಲಿ.

ವಾಚಕರೇ ಹಣವನ್ನು ವೆಚ್ಚುವಾದುವದರಲ್ಲಿಯೂ ಬಹಳ
ಜಾಣತನವಿರುತ್ತದೆ ಕೆಲವು ಕಂಜಾವು ಜನರು ಹೊಟ್ಟಿಗೂ ಸಹ
ಸಹ ಸಾರಾ ತನ್ನದೆ, ಬರೇ ಗಂಟನ್ನೇ ಖಾಡಹಾಕುತ್ತ ಆಯು
ಷ್ಯದ ಹಾನಿಯನ್ನು ವಾಡಿಕೊಳ್ಳುವರು. ಕೆಲವು ಜನರಂತೂ
ಹಿಂದೆ ನುಂದೆ ಯಾವ ವಿಚಾರವನ್ನು ವಾಡದೆ, ತಾತನ್ನ ತೂರಿದ
ಹಾಗೆ ವಷತನುವರ್ವ ಸಂಪಾದಿಸಿಟ್ಟು ಹಣವನ್ನು ನಿರ್ವಹಿಸಬಾಕ್ತ
ದಲ್ಲಿ ನಾಶವಾಡಿ ಬಿಡುವರು. ಒಂದೂಂದು ಪ್ರಸಂಗದಲ್ಲಿ ಬಂದು
ಪ್ರೈದ ವರಿಗೆ ಕೃಪಣತನವನ್ನು ವಾಡಬೇಕಾಗುತ್ತದೆ. ಮತ್ತಿಗ್ರಾದು
ಪ್ರಸಂಗದಲ್ಲಿ ರೂಪಾಯಿಗಟ್ಟಿ ವೆಚ್ಚಿನನ್ನು ವಾಡಬೇಕೊಗು

ತ್ತದೆ. ಹ್ಯಾಗಂಡರೆ ಉದ್ದಾಃ— ಪರೀಕ್ಷೆಗಿಂದು ವಿದ್ಯಾರ್ಥಿಗಳಿಂದ ಕಾಲೇಜಿಗೆ ಹೋಗಿರುತ್ತಾರೆಂದು ತಿಳಿಯುವಾ, ಆ ಸಮಯದಲ್ಲಿ ಮನಸ್ಸನ್ನು ಸುಪ್ರಸನ್ನವಿಟ್ಟು ಯಾವ ಯಾವ ದಿವಸ ಯಾವ ಯಾವ ವಿಷಯಗಳು ಇರುತ್ತವೆಯೋ, ಅವುಗಳ ಬಗ್ಗೆ ಇಂಥಾಗಿ ಚಿತ್ತದಿಂದ ಆ ವಿಷಯದ ಪರೀಕ್ಷೆಗೆ ಕಾಢುವ ವೇಳೆಲು ನೋಡಿ ಕೊಳ್ಳಬೇಕಾಗುತ್ತದೆ. ಇಂಥಾಗಿ ವಾಹಕ್ಯದ ಸಮಯದಲ್ಲಿ ಖಾನಾ ಎಂಬೆಗೆ ನಿರ್ವಾಕ್ಯಾರಣವಾಗಿ, ಹಣವು ಹೋಗುತ್ತದೆಂದು, ಕೈಯಿಂದ ಕುದಿಸುತ್ತ ಮಹತ್ವದ ವೇಳೆಯನ್ನು ನಾಶಮಾಡುವದೆಂದರೆ, ಇದು ವಾರ್ಷಿಕತನವು. ಅದರಂತೆ ಒಬ್ಬ ರೋಗಿಯು ಬೇಸ್ಟೆ ಯಿಂದ ಸರಳವ ಸಮಯದಲ್ಲಿ ಡಾಕ್ಟರರ. ಕಡೆಯಿಂದ ಕಷಣ ಯಾವುದ್ದು ಕೊಡಿಸಲಿಕ್ಕೆ ಖಚಣಗಳುತ್ತದೆಂದು ತಿಳಿದು, ಸುಮಾರು ನೋಡುತ್ತೇಕೊಳ್ಳಬೇವದೆಂದರೆ ಇದು ವಾರ್ಷಿಕತನವೇ ಇರಿ.

ಅಧ್ಯಾರಿಂದ ಪ್ರಯವಾಜೆಕರೇ ನಾವು ನಿಷ್ಠಾರಣವಾಗಿ ನೆಚ್ಚು ವಾಡುವ ಪ್ರಸಂಗಬಂದಲ್ಲಿ ಕೈಯನ್ನು ಜಗ್ಗಿ ಹಿಡಿಯಲೇಬೇಕು. ಆಗ ಕೃಪಣಾಗಿಂಥಲೂ ಕೃಪಣಾಗಲಿಕ್ಕೆ ಬೇಕು. ಮತ್ತು ಸಕಾರ ರಣವಾಗಿ ವೆಚ್ಚುವನ್ನು ಮಾಡುವ ಸಮಯದಲ್ಲಿ ಹಿಂದೆ ಸುಂದರೀ ನೋಡಿದೆ ಯೋಗ್ಯರೀತಿಯಿಂದ ವೆಚ್ಚುಮಾಡುತ್ತ ಹೋಗಲೇಬೇಕು. ಅಂದರೇನೇ ಹಣದ ಯೋಗ್ಯ ಉಪಯೋಗವಾಗುವದು ವ್ಯಾಖ್ಯಾನದ ಶಳಹದಿಯು ಯಾವದೆಂದರೆ, ಯೋಗ್ಯರೀತಿಯಿಂದೇ ಹಣವನ್ನು ವೆಚ್ಚುಮಾಡುವದು. ಇದಂತಹ ಎಲ್ಲಾರೂ ಗೊತ್ತಾದಂತಾಯಿತು.

ಯೋಗ್ಯ ರೀತಿಯಿಂದ ವೆಚ್ಚುಮಾಡುವ ಮನಸ್ಸನ್ನು ನಿರ್ವಹಿಸಿಯಾಗಿ, ಉದ್ದೇಶಿಯಾಗಿ ಮತ್ತು ಮಿಶನ್‌ಯಾಗಿ ಇಡ್ಡು

ರಂತು ರಕ್ಷಣೆ ಕುಂದಣವನ್ನು ಕೂಡಿಸಿದುತಾಗುತ್ತದೆ. ಬಡವನ್ನಿರಲಿ, ಶ್ರೀಮಂತನಿರಲಿ, ಇಲ್ಲಿನೆ ಉಚ್ಯೋಗವಂತನಿರಲಿ, ನಿಷ್ಠೆ ಸನಿಗಳೂ ಏತನ್ಯಯಿಗಳೂ ಇದ್ದ ವೇ.೧೬ನ ನಿಯಮಗಳಂತೆ ತಪ್ಪದೆ ವರ್ತಿಸುತ್ತಾ ಇವರು ಯಾವಾಗಲೂ ನೈಭವಾಲಯದಲ್ಲಿ ವಾಸಿಸಿಸಿರು.

ನಿನೊದ ಸಾಗರ.



ರಾಮು— ಎನ್ನೋ ವಾವ ನಾ ಧಾರವಾಡವಲ್ಲಿರುವ ವಾಸುದೇಹ ವಂದು ಮತ್ತು ನಿಂದು ಬಹಳ ದಿವಸಗಳ ಹಿಡಕೊಂಡು ಗೆಳಿತನ ಅದ ಅಂತ ಕೇಳಿ ಖರೇ ಏನ್ನೋ?

ವಾಮನ— ಎಲ್ಲಿದೊ ವಾದಾರಾಯಾ ವೊಸ್ತೇ ಮೊನ್ನೋ ಅವಂದು ಖಣಿನ ಆಗೇದ.

ರಾಮು— ವಾಸುದೇಹಂದು ಖಣಿನ ಆತೇನ್ನೋ? ಆಯ್ದ್ಯೋ ಪಾಪ ಎಂಥ ಉತ್ತಮನ್ನೋ ಯಾವ ಸೀಜರು ಖಣಿನ ವಾಡಿರೊ ಬಡವಾರಣ ವ್ಯಧ್ಯವಾಗಿ ಸತ್ತನು.

ವಾಮನ— ಇಲ್ಲೋ ರಾಮಾ ಅವಾ ಜೀವಂತ ಇದಾನ್ನ. ಅವನಿಗೇನೂ ಆಗಲ್ಲ

ರಾಮು— ಎಲ್ಲೋ ಕಂಡೇಮಗನ ವೊಸ್ತೇ ವೊಸ್ತೇ ಖಣಿನ ಆಗೇಂಬ ಅಂತ ಹೇಳತಿಲ್ಲೋ.

ವಾಮನ— ಏ ರಾಮಾ ಇನ್ನೋಂದು ಹಾಂಗಲ್ಲಾ. ಮೊನ್ನೇ ಮೊಸ್ತೇ ಅವಂದು ನಂದು ಗೆಳಿತನ ಆಗೇದ ಅಂದ.

ರಾಮಃ— ಏ ಅಂದಾಂ ಥೂ ಥೂ ನಿನಗ ಏನೇನು ತಿಳಿಯುವ
ರಿಳ್ಲ ನೋಡು ಅವಂದು ಸಂದು ವೊನ್ನೆ ನೊನ್ನೆ ಹೊಸಾ
ಗುರುತ ಆ೰ೀದ ಅಂತ ಹೇಳಬಾರದ ಖಾನ ಆಗೀದ
ಅಂಬೂ ಕಬ್ಬು ಯಾವ ಸಾಲಾಗ್ ಕಲಿತಿದ್ದೋ ಮಕ್ಕು
ಮಗನ.

* * * * *

ಶಿಕ್ಷಕಃ— ಎದ್ದಾರ್ಥಿಗೆ— ಎಲ್ಲೋ ಗೋವಿಂದಾ ಘಡಿಯಾರದಲ್ಲಿ
ಎಷ್ಟು ಹೊಡಿವಿನೆ. ಬೇಗನೇ ಸೋಡಿಕೊಂಡು ಬಾ.

ಗೋವಿಂದಃ— ಸೋಡಿಕೊಂತು ಬಾದಿ? ವೂಸ್ತು ಏ ವೂಸ್ತು.
ಸೋಡಿಕೊಂಡು ಬಂದಿ!

ಶಿಕ್ಷಕಃ— ಏ ಮೂಖಾಂ ನೋಡಕೊಂಡು ಬಾ ಅಂದರ ಉರ
ಪಾಟೀ ನನಗೀ ಕೇಳತಿ ಏನೋ?

ಗೋವಿಂದಃ— ನೋಡಕೊಂಡು ಬಂದೇನರಿ ವೂಸ್ತು.

ಶಿಕ್ಷಕಃ— ಆ ವಣ್ಣಲ ಎಷ್ಟು ಹೊಡಿವಿದೆ ಹೇಳು. ಹೀಂಗಾಗ್
ನಿಂತಿದ ಹಾಳೂರ ಹೊಡೇ ನಿಂತಾಂಗ.

ಗೋವಿಂದಃ— ಇನೋಡಿ ವೂಸ್ತು ವೂಸ್ತು ಈನೋಡಿ ಈಗ
ಎಂಟು ಹೊಡಿದು ಪಂಥರಾ ಮಿನಿಟ್‌ಗಳಾಗಿವೆ.

ಶಿಕ್ಷಕಃ— ಎಲ್ಲೋ ಗೋಂದಾಗ್ ನಿನಗೆ ಎಂದರೇ ಬುದ್ದಿ ಬರುದ್ದೋ
ಕ್ವಾಳಿ ಆಗೀದಿ ಕಲಿಸ ಕಲಿಸಿ ಬಾಂಸತ್ತ ಹೇಡೆ ಒಂದು
ಕನಡಾ ಒಂದ ಮರಾತಿ. ಒಂದ ಮರಾತಿ ಒಂದು ಕನಡಾ
ಇದೇನು ಸ್ವಾಂದ ಇನ್ನೂ ಹೋಗವಲ್ಲತು. ಏನರೇ ಮಾಡ
ಬೇಕು. ಸೆನಸಾದಾಗ ಇಟ ಸೆನಪಡಾಗ ಇನ್ನೊಮೆನ್ನು

ಯಂದ್ವತದ್ವಾ ಹೇಳಕೊಡ ಬಂಡೋಗ್ಯೇ ಹೆಣಬೀಳ ಲತ್ತ
ತಂತಿ ತಿಳತಿಲ್ಲೂ.

ಗೋವಿಂದ:— ಮಾಸ್ತ್ರಿ. ಲತ್ತೀ ಹ್ಯಾಂಗ ತಿಂತಾರಿ ನೀಡು
ಒಂದ ಧೈರ್ಯದೇ ತಿಂದಕ್ಕಾಸ ತೋರೆಸಲಾ.

ಶಿಕ್ಷಕ:— ಬಾಯಿ ಮುಚ್ಚ, ಮುಚ್ಚ ಬಾಯಿ ಏನಬೇಕೊಂದಿ?
ಗೋವಿಂದ:— ಎಂದೂ ಇಲ್ಲರೀ.

❖ ❖ ❖ ❖ ❖

ವಕೀಲ:— ಸಿಸಾಯಿಗೆ— ಎಲೋ ಭೀ ಮಾ ಈ ಲಭೋಬಿಯನ್ನು
ಬೇಗನೇ ಹೋಸ್ತುದಾಗ ಒಗದಬಾ ಟಪಾಲ ಕಟ್ಟುವ
ವೇಳೆಯಾಗಿದೆ.

ಭೀಮಃ:— ರಾಸಾಬರ ಪೋಸ್ಟುದ ಹದ್ವಾಗ ಒಗದ ಕ್ಯಾಸ
ಬಂದರಿ.

ವಕೀಲ:— ಏ ಸುಳಾ ನಿನ್ನ ಬುಡಿಗೆ ಬೆಂಕೀ ಹಜ್ಜುರೀ. ಟಪಾಲ
ಪೆಟ್ಟಿಗೇ ಒಳಗೆ ಒಗದ ಬಾರೋ, ಪೋಸ್ಟುದ ಹದ್ವಾಗೆ
ಒಗದರ ಎಂದರೇ ಹೋದಿತೇನೋ ಲಗೂ ಓಡು ಏನೇ
ಮಿನಿಟ್ಟು ಉಳಿದಿವೆ.

ಭೀಮಃ:— ಯಾನರೀ ರಾಸಾಬರ ನೀವ ಪೆಣೆಸ್ಟುದಾಗ ಒಗದ
ಕ್ಯಾಸ ಬಾ ಅಂದ್ರಿ, ಮತ್ತು ಒಗದ ಬಂಾಣಾ ಹಿಂಗ
ಹೇಳತಿರಿ. ಯಾನರೀ ಟಪಾಲ ಪಟ್ಟಿಗಾಗ್ಯಾಗ ಒಗದಕ್ಯಾಸ
ಬಾ ಅತ್ತು ಎಲ್ಲಿ ಹೇಳಿದ್ರಿ. ಹಿಂಗಜರಾ ನೀವ ಹೇಳಿದ್ರ
ಎಂದರೇ ಬಿಡತಿದ್ದ ಯಾನರೀ ರಾಸಾಬರ?

ವಕೀಲ:— ಎಲ್ಲಾ ಇವನ ಏನ ಮಾರ್ಬಿ ಇದ್ವಾನೋ ಏ ನಿನ
ಪುರಾಣ ಸಾಕೋ ಉಜ್ಜೋಬೀ ಯಾರರೇ ಏತ್ತ್ವಾರ ಜಡ

ಖ್ಯಾಮುಕಿ— ರಾಸಾಭರ ಇನ್ನೋಡಿ ವ್ಯಾದನೇ ಸುಟ್ಟಿರ್ಫಾಳಿ
ವ್ಯಾದಾಂಗ ಹೊಗಿ ಪಿಸಾಲ ತರಬಿಸಿ, ನಿಮ್ಮ ನಿಮ್ಮ
ಲಹೀಟೀ ಕೊಟ್ಟ ಬರಕ್ಕಾನರಿಂ.

† † † † †

ರಾಮಾಚಾರ್ಯರು— ಏನರೀ ರಾಮಾಚಾರ್ಯರೀ ನೀವು ಕಂತೀ
ಯಂತ್ರಿಗೆ ಹೊಗಿದ್ದಿರಂತೆ?

ರಾಮಾಚಾರ್ಯರು— ಹೌದು ಹೊಗಿ ಬಂದೆನು.

ಶಾಹಿ— ಹಾಗಾಡರೆ ನೀವು ಏನೇನು ಬಿಟ್ಟು ಬಂದಿರಿ?

ರಾಮಾಚಾರ್ಯರು— ನಾನು ಬಡೇ ಬಾಯಿಲೇ ಮೇಕ್ಕುಕಂಬಿಲೇ ತಿನ್ನುವದನ್ನು
ಚೇಂದಿನರೂ ಕುಡಿಯಂವದನ್ನು ಮತ್ತು ನಾಜಿಕೆಯನು
ಬಿಟ್ಟು ಬಂದೆನು.

X X X X X

ಶೈಕ್ಷಕಿ— ವಿದ್ಯಾರ್ಥಿಗೆ— ಎಲ್ಲೋ ರಂಗಾ ಶಿವಾಜಿಯು ಯಾವ
ಒಕ್ಕಿಯಲ್ಲಿ ಹುಟ್ಟಿದನು?

ರಂಗೇ— ಮಾಸ್ತಾರೀ ಅದನ್ನು ನಾ ನಿಮಗ ಕೇಳವ ಇದ್ದೀನರಿ.

ಶೈಕ್ಷಕಿ— ಎಲ್ಲೋ ರಂಡೇ ಗಂಡಾ ಇವರು ಆಯಿತು ಪಾಠ
ಮಾಡತಿಲ್ಲೋ ಏ ನಿನ್ನ ಬುದ್ದಿ!

ರಂಗೇ— ಮರೀ ತದರೀ ಮಾಸ್ತಾರಿ. ಅದಕ್ಕೆ ಇತಿಹಾಸ ನೋಡಿ
ಕೊಂಡು ಹೇಳಂದ್ರು. ತಪ್ಪಿದಿಲ್ಲ ನೋಡಿ. ಮಾಸ್ತಾರಿ.

‡ ‡ ‡ ‡ ‡

ರಾಮಃ— ಎಲ್ಲೋ ಕೇಶವಾ ಈಗ ಎಷ್ಟು ಹೊಡದಿನೆ?

ಕೇಶವಃ— ಏಟಿನೆ ಆಗಿವೆ.

ರಾಮ॥—ಒನ್ನೆಂ್ಮೇ ಹಂಡರವೇಟೀ ಸುಜಿಯಾ ಶೋಕತಾಳೀ
ಗಣೀತ ಪೂರ್ತಿ ಎನ್ನಿ? ಇಂಗ್ರಜಿ ಸಾಲಿಂಗಿ ನಮಗೆ ನಿಗ್ರ
ಭಗ್ಯವ ಕಸುದಲೆ ಹೇಳಿದರ ಏನ ನಿನ್ನ ಮನಿ ಹೊಲಾ ಮಾ
ರಿದಾಂಗ ಆಗತಾನ? ಎಂಟು ಹೊಡೆದು ಹತ್ತು ಏನಿಂಟಿಗಳಾ
ಗಿನೆ ಅಂತಾ ಹೇಳಿದ್ದರ ನಿಂದ ಎನ ಉಕ್ಕಾನ ಆಗತಿತ್ತವಾ
ಇನ್ನೆಂ್ಮೇ ಈಂಗ ಹೇಳತಬರಬಷ್ಟುಡಾ.

÷ ÷ ÷ ÷ ÷

ಶಿಕ್ಷಕ:—ವಿದ್ಯಾರ್ಥಿಗಳಿಗೆ—ಎಲ್ಲೆ ವಿದ್ಯಾರ್ಥಿಗಳೀ ಗಡಿಯಾರವು
ನಿನ್ನ ಮನೆಯಲ್ಲಿದ್ದರೆ ಅದರಿಂದ ನಿಮಗೆ ಅಭ್ಯಾಸಕೆನ್ನ
ಎನ್ನೆನ್ನ ಉಪಯೋಗವಾಗುವದು.

ಆ ಎಲ್ಲ ವಿದ್ಯಾರ್ಥಿಗಳು ತಮಗೆ ತಿಳಿದಮಟ್ಟಿಗೆ ಹೇಳಿದರು.
ಅದರೆ ಜಾಣನೆಂದು ಎಣಿಸಲ್ಪಡುವ ರಾಮನುಃ—

ಮಾಸ್ತರೀ ನನ್ನ ಮನೆಯಲ್ಲಿ ಗಡಿಯಾರವು ಇರುವದ
ರಿಂದ ಬಹಳೇ ಉಪಯೋಗವಾಗುತ್ತದೆ. ಏನ ಹೇಳಲಿ
ಶಾಲೆಯನ್ನು ತಪ್ಪಿಸಲಿಕ್ಕೆ ಬರುತ್ತದೆ. ಶಾಲೆಯನ್ನು ತಪ್ಪಿಸಿ
ತರುಗಾಡುತ್ತಕ್ಕೆ ಬರುತ್ತದೆ. ಪೇಳಿಗೆ ಸರಿಯಾಗಿ ನಿವ್ಯನ್ನು
ಕೂಡಾ ತಪ್ಪಿಸಲಿಕ್ಕೆ ಬರುತ್ತದೆ. ಅದರಿಂದ ಅಭ್ಯಾಸ
ವನ್ನು ಮಾಡುವ ಮತ್ತು ಕಾಲಿಗೆ ಹೋಗುವ ತಾಸನ್ನು
ತಪ್ಪಿತ್ತದೆ.

+

ಅನುಂತರಾಯಃ— ಏನವಾ ಇರವಿಂದಾ ನೀ ಒಕ್ಕೀ ಶಾಸ್ತ್ರ
ಶಿದ್ಧ ಉತ್ತಮ ಗಾಯನವನ್ನು ಮಾಡತೀ ಅಂತಾ ಕೇಳಿ. ಅದಕ್ಕೆ ಒಂದು ಪದವನ್ನು ಅನ್ನು ನೋಡುವಾ.

ಅರವಿಂದಃ:— ಒಂದು ಪದವನ್ನು ಅನ್ನುತ್ತಾನೆ.
ತನನನ, ಜನನನ, ಘನನನ, ರರರರ, ಪರರ, ತರರ,
ಆ ಆ ಆ.

ಅ:— ಸಾಕ ಬಿಡೋ ಮಾಹಾರಾಯಾ ತಲಿ ಎದ್ದಿತು. ಏನ ಅಪ್ಪಣಿ
ಧ್ವನಿ. ಏನ ಗಾಯನಾ ಧನ್ಯ ಧನ್ಯ. ಅದೆಂದಾ ಈ ಪದ
ವನ್ನು ಕಲೆಯಲ್ಕೇ ಎಮ್ಮೆ ವರ್ಷಗಳ ವರ್ಗೆ ಯಾತ್ರೆ
ವನ್ನು ಮಾಡಿದ್ದಿ. ಸಿನ್ನ ಗಾಯನವನ್ನು ಕೇಳಿದಂತೆ ಕೇ
ಎಷ್ಟೋ ಗಥಭಗಳೂ ಶ್ವಾಸಗಳೂ ಸೂಕರಂಗಳು ಏಕ
ಕಾಲಕ್ಕೆ ಕೂಡಿದವು.

* * *

* * *

* * *

* * *

ಗೊಡವಿಂದಃ:— ಎಶೋ ಶಾಮಾ ನಿನಗೆ ಸಾಯಕಲ್ ಮೇಲೆ
ಕೂಡುತ್ತಿಕ್ಕೆ ಒರುತ್ತದೇನೋ?

ಶಾಮಃ:— ಗೆಡೆವಿಂದಾ ಏನವಚಿತ್ ಕೇಳತಿ ಕೂಡುತ್ತಿಕ್ಕೆ ಬಾರಕೆ
ಏನು ಮಾಡಿತು.

ಗೊಳಿ:— ಇಕ್ಕೋ ಈ ನನ್ನ ಸಾಯಕಲ್ ಮೇಲೆ ಕೂತು ನ ವ್ಯೇಲಂ
ತಿರುಗಾಡಿ ಬಾ ನೋಡೋಣ.

ಶಾಃ— ಎಂಥ ಹುಜ್ಞನೋನೀನು ಸಾಯಕಲ್ ಮೇಲೆ ಬೀಕಾದ
ವರು ಕೂಡುತ್ತಬಹುದು. ಆದರೆ ನಾನು ನಾಲ್ಕು ಗಾಲಿಗೆ
ಉಳ್ಳ ಸಾಯಕಲ್ ದ ಮೇಲೆ ಜನಾಗ್ಗಿ ಕೂಡುತ್ತಬಲ್ಲಿನು
ಕಂಡಿಯು.

ಗೊಳಿ:— ಭಪ್ಪರೆ ಹುಡುಗಾ ಸರಿ. ಸರಿ. ನಿನಗೆ ಒಂದು ದೊಡ್ಡ
ನಮ್ಮನಾಗ್ಗಾರೂ.

— + —

+ +

+ +

+ +

పంగః— ఎలోర వామనా నిన్న పరీక్షేయు ఇళుణుతంతే
పేడే కొడువియా!

వామనః— థం థం ఎంథ హుచ్ఛ పా నీను నినగ ఏనూ
కిళియువచిల్ల సోధు. పరీక్షేయల్లి ననగి పాశద
హిందే నా ఎంబ బహువాన బిరుదు కిస్కుతు. ఇష్టే
ఆల్ల ఇదకూకు హంచైన బిరుదు కిస్కురుత్తదె బిరుదు.
అదేనందరే ఒ నే ఈయత్తేయన్న కలయుత్తద్దేసు.
నన్నున్న మత్తు హింతిరుగి ఒ నే యత్తేగి హాశబ్దిరు
గిళేయా.

○ ○ ○ ○ ○

వాశుదేవరాయరు ప్రతినిత్యదల్లియూ అంజీకట్టిగే
జోగి “ వాస్తుర నమ్మదేను ఆద ఏనరీ ” అంతా
కేళబేకు.

వాస్తురరు జీనత్తు—రథయర నివ్వదేన ఇంతదరీ
ఎనుక ఇల్లరీ అచ్చు మహనీయరే నిమగి దినాలు టపాలు
బరువహఁగి ఒందు యుక్తియన్న హుడుకి తెగిదిద్దేనే యుక్తి
యున్న. అదేనందరే మిస్టర నిష్ఠ ఓదువదరసలువాగి వినే
పత్రికేయన్న శురువు వాడిరి. మహారాయరే అందరే
నమగి కేళువ కాటవు మత్తు నిమ్మ ఎడతాకువ శ్రవండా,
శుళయువదు. తిళితేను రాయరే?

...

..

...

చంగః—ఎన్నో కేళవా నిన్న ఖారిగి ఒంచు నాటిక కంప
నియు ఒందికుత్తపంతే, అవ్యాచ కంపనియే?

ಕೇಳವು:— ಎನ್ನಹೇಳಲಿ ರೂಗಾ ಆ ಕಂಪನಿಯ ಹೆಸರು ಒಹಳೆ ಅವ ರೂಪ. ಆ ಕಂಪನಿಗೆ “ ಧತ್ತಾರ್ಥಿ ಪ್ರಾಸಾದಿಕ ಸಂಗೀತ ನಾಟಕ ಮಂಡಳಿ ಎನ್ನುವರು,

ರಂಗ:— ವಾಹವ್ಯಾರೇ ಕೇಶವಾ ಅಲ್ಲೊಂದು ಏನು ಅಂಡವಾದ ಹೆಸ ರಟ್ಟಿರುವರು. ಅವರಿಗೆ ಎರಡನೇ ಹೆಸರವೇ ಶಿಗಲ್ಲಿವೇನು? ಇರಲಿ, ಇಂದು ಯಾವ ನಾಟಕವನ್ನು ಇಟ್ಟಿರುವರು?

ಕೇಳವು:— ಈ ಹೈತ್ಯ “ ಕಲ್ಲೊಂದು ಪಂತನ ತರ್ತವ್ಯ, ಅಧ್ಯಾತ್ಮ ಉದ್ದಿತನದ ಪರಮಾವಧಿ. ಎಂಬ ಪ್ರಯೋಗವನ್ನು ಇಟ್ಟಿರುವರು

ರಂಗ:— ಎನ್ನೋ ಕೇಶವಾ ಒಂದೊಂದ ಚೆಮತ್ತಾರೆ ಹೆಸರೆ ಹೇಳ ತೀರು ಇರಲಿ, ಆ ಅಂಪನಿಯಲ್ಲಿ ಉತ್ತಮ ಗಾಯನವನ್ನು ಮಾಡುವ ಬಬ್ಬಿ ನಟನು ಇದ್ದ್ದನಂತೆ ನಿಜವೇನೋ?

ಕೇಳವು:— ಎನ ಹೀಳಲಿ ರೂಗಾ ಸ್ವೇಜದ ಮೇಲೆ ಆವನ ಗಾಯನ ವು ಸದೆದ ವೇಳಿಗೆ ಧೀರ್ಘರದ ಹೊರಮಗ್ಗುಲಿಗೆ ಕೊರವರ ಅಶ್ವಗಳೂ, ಸೂಕಣಿಗಳು ಆ ಇಂದ್ರಾದ ಗಾಯನವನ್ನು ಕೇಳಲಿಕ್ಕೆ ಬರುವವು. ಇಷ್ಟೇ ಅಲ್ಲ. ಅವು ಸದನದಂವೆ ತಾವೂ ಅನಂದದಿಂದ ಸೂರಿವನ್ನು ಹಿಡಿಯುವವು. ಮತ್ತು ನೊಡಲಿಕ್ಕೆ ಬಂದ ಪ್ರತಿಯೊಬ್ಬಿ ಸ್ರೀಕೃಷ್ಣನು ಬರುವಾಗ ಮೇಂತೆ ಅಾ ಕವನ್ನು ತಪ್ಪದೆ ತರುವನು.

ರಂಗ:— ಧನ್ಯ ಧನ್ಯ ಸಾಕು ಬಿಡು ಮಹಾರಾಯಾ ಇವ್ವಕ್ಕೆ ಮಾಗಿಸಬಿಡು.

...

....

....

ಶ್ರೀಕೃಷ್ಣ:— ವಿದ್ಯಾರ್ಥಿಗೆ— ಎಲ್ಲೋ ವಾಮನಾ ಎಣ್ಣ ಹಬ್ಬಗಳಲ್ಲಿ ಶ್ರೀವೃಂಧಾದ ಹೆಬ್ಬವು ಯಾವದು?

ವಾಮನ:— ಈ ಸೋತ್ರಿ ವೂಸ್ತುಂದಿ. ಮಾನ್ಯೇ ಎಲ್ಲಾ ಹಬ್ಬಿದಾ
ಗ್ರಿ ಹೇಳಿಕುಳ್ಳಿ ವೆ ದೊಡ್ಡರಿಂದಿ ಅಂದರೆ ಎಲ್ಲಾರೂ ಹೇಳಿ
ಯಕ್ಕೊಡರೀ ನೀವು ಹೊಯಕೊತ್ತಿರಿ ಇಲ್ಲಿರಿ

ಶಿಕ್ಷಣ:— ಏ ವಂಗಸುಗನ ಬಹಳ ತಾಣಾಗ್ಯಾತ್ಮದಿಲ್ಲಿದಿ ಬಿಡು ಎಲ್ಲಾ ಧಾರ್ಡ್ಯಾಂಡೇ ವುಗನೇ ಇದೆಂದೇ ಪಾಠ ಮಾಡಿದಾಗ್ಯಾ
ವಂತಾವ ಹಬ್ಬಿ ನೆನಡೇ ಆಗನಲ್ಲಾನ.

ವಾಮನ:— ವೂಸ್ತುಂದಿ ಇದೆಂದೇ ನೇಸಿದಾಗ ಉಳಿತದೇ ಬಾಕಿ
ಎಷ್ಟಾ ಪುರಿತಾವೃ ನಾನೇ ಏನವಾಗಿಲ್ಲ.

ಶಿಕ್ಷಣ:— ಸಾಕು ಸಾಕು ಏ ಪ ಮಾರ್ಪಿಂ ಬಾಯಿವುಂಚ್ಚು

ಇ ಇ ಇ ಇ

ರಾಮಾರಾಂ;— ಏನರ ಗೋಪಕಾರಿಯಾರೇ ನಿಮಗೆ ಎಷ್ಟು ಮಂದಿ
ಮಕ್ಕಳಿರುವು?

ಗೋಪಾಳರಾಯಾ;— ನನಗೆ ಇದುರುಂದಿ ಗಂಡು ಮಕ್ಕಳಿರುವರು.

ರಾಮಃ— ಹಾಗಾರೆ ನೀವು ಒಳ್ಳೆ ದೃಷ್ಟಾನಂದಪಾ. ಒಳ್ಳೆಂದು ಅವ
ೇ ಎನೇನ ಉದ್ಯೋಗ ವೂಡಾರಾ;

ಗೋ— ಏನ ಹೇಳಲಿ ರಾಮರಾಯಾ, ಅವರೆಲ್ಲರೂ ಸತ್ತಿದ್ದರಿ
ನೆಟ್ಟಾಗಂಗುತ್ತು.

ರಾಮಃ— ಭೀ ಗೋಪಾಳರಾಯಾ ಹೀಗೆ ಮಾತಾಡಬೇಡಪಾ ಅವ
ರು ಯಾವಾಗ್ಯಾವ ಕೆಲಸ ಮಾಡತಾರೆ ಹೇಳಿ

ಗೋ— ಏನ ಹೇಳಲ್ಪಾ ರಾಮರಾಯಾ ಒಬ್ಬ ರಂಡೇನುಗಾ
ತುಡುಗೂ ಮಾಡಿ ಶಿಕ್ಷಣ ಭೇಂಗಸತಾನ. ಮತ್ತೊಬ್ಬನುಗಾ ಈಗ
ಅ ವಷಟ ಆಯಿತು ಮುಲ್ಪು ಪಡೇಕ್ಕೆಂಳು ಸಾರಿಗೇನೇ ನಡಿಸ್ಯಾನ.

ಇನ್ನೊಂದು ವಾ ಉಂಡಮಲಗ್ಗು ಇದ್ದಾನೆ. ನಾಲ್ಕುಸೆಯವಾ ಹಿರಾರಿ ಇದ್ದಾನೆ. ಏವನೆಯವಾ ದೇಶಭಕ್ತಿ ಇದ್ದಾನೆ. ಅಂತೊಳಂತೂ ಕುಂತೀ ಮಕ್ಕಳಿಗೆ ರಾಜ್ಯ ಇಲ್ಲ. ಅನ್ನು ಹಾಂಗ ಸನ್ನ ಸ್ಥಿತಿಗೇದ.

* * * * *

ತಾಯಿಕ—ಮಗೂ, ನಿನ್ನಗೆ ಬಾಳೀಹಣ್ಣಿನ ಸೀಕರಣೆಯನ್ನು ಕಲಸ ಲೋ ಇಧನಾ ವೂವಿನ ಹಣ್ಣಿನ ಸೀಕರಣೆಯನ್ನು ಕಲಸ ಲೋ ಬೇಗನೆ ಹೇಳಪಾ ಅಡಿಗಿಗೆ ಹೊತ್ತುಗೆದೆ.

ಮಗೂ—ಅವ್ಯಾ ಅವ್ಯಾ ನನಗೆ ಇವೆರಡೂ ಸೇರುವದಿಲ್ಲ. ನೋ ದು ಕುಂಬಳಕಾಯಿ ಸೀಕರಣೆ ಇಲ್ಲದಿರಕ ಪುಟ್ಟೀಕಾಯಿ ಸೀಕರಣೆ ಕಲಸಿದರನ ನಾ ತಿನ್ನವಾತಾ ಇಲ್ಲದಿರಕ ನಮಗೇ, ನೂ ಬ್ಯಾಡ.

ತಾಯಿಕ—ಭೀ ದಢ್ಢರಂಡೀಗಂಡಾ ಕುಂಬಳಕಾಯಿ ಪುಟ್ಟೀಕಾಯಿ ಸೀಕರಣೆ ಎಂದರೆ ಮಾಡತಾರೇನೋ? ಹುಚ್ಚು.

* * * * *

ಕೇಶವಾಚಾರ್ಯಾ—ಎನರಿ ಗೋಪಾಳಭಟ್ಟಿರೇ ವರ್ತುಲಮಂದಿರದಲ್ಲಿ ಈಗ ಎರಡು ದಿವಸಗಳ ಹಿಡಕೊಂಡು ಕೀರ್ತನವದೆಯಂತೆ ಪಾತಾರೆಕಡೆಯವರು ಬಂದಿದಾದ್ದರಂತೆ ಎನಾರೆ ತೀಕ ಹೇಳತಾರೇನ?

ಗೋಃ—ಎನಹೇಳಲ ಆಚಾರ್ಯಾರ ಅವರ ಕೀರ್ತನವು ಸುರುವು ಆದಾಕ್ಷಾಕ್ಷಾ ಪಾಂಚಣ್ಣವನ್ನು ಹೊಡೆಯುವ ಪ್ರಸಂಗ ವು ಬರುತ್ತದೆ. ಇಸ್ವೇ ಅಲ್ಲ ವೊನ್ನಿನ ಕೀರ್ತನಕ್ಕಂತೆ ಕೀರ್ತನವು ಪ್ರಾರಂಭವಾದ ಕೂಡಲೇ ಆರತಿನೆ ಹೆಚ್ಚಿಟ್ಟರು

—+—

—+—

—+—

—+—

ರಾಮರಾಯಃ—ಮನಸಿಗೆ ಅರವಿಂದಾ ಪೇಟಿಗೆ ಹೋಗಿ ಮನೀಯಿಗೆ
ಇಗೆ ಇಷ್ಟು ಮನಾರಿಸಾರಾಮಾನು ತಂದು ಕೊಡವಾ ಎನ್ನೇನು
ಬೇಕು ಎಷ್ಟುಪ್ರಭೇಕು ಕೇಳಿಕೊಂಡು ಹೋಗು.

ಅರವಿಂದಃ—ಅಪ್ಪ ಅಪ್ಪ ನನಗ ಎಲ್ಲಾ ಗೊತ್ತುದ ನಾ ತಗೊಂಡ
ಬರತೇನಿ ಅಂತ ಅಂದವನೇ ಪೇಟಿಗೆ ಹೋಗಿಯೇ ಬಿಟ್ಟುನು.

ಅಂಗಡಿಕಾರಃ— ಬರ್ತ ರಾಯರ. ಕೂಶುಕೊಳ್ಳಿರ. ಯಾಕ ಬಹಳ
ದಿವಸ ಹಿಡಿದು ಅಂಗಡಿ ಈಡೆ ಉಚ್ಚಾರಾಯದೇ ಇಲ್ಲ.
ಏನರೇ ಬಕ್ಕಳ ಖರೀದಿ ಆಗಲಿ ಈ ಹೊತ್ತು.

ಅರವಿಂದಃ— ನಮಗಿನ್ನು ಮನಾಲೀ ಸಾಮಾನು ಕೊಡುಹಾ
ಟಿಪ್ಪಣಾ ಮಾಡು ಹೇಳುವೆನು.

ಆಃ— ಏ ರಾಮಾನ್ಯ ಕಾಗದಾ ಮತ್ತೇ ದೌತಿ ತಾಡೋ
ರಾಯರ ಟಿಪ್ಪಣಾ ಮಾಡುಣು ಏನೇನ ಹೇಳಿಂ ರಾಯರ.

ಅರವಿಂದಃ— ಒಂದ ಮಣಾ ಜೀರಿಗೆ, ಇ ಧಡೆ ಇಂಗು, ಇ ಚೀಲ
ಬೊಬ್ಬಿ, ಒಮ್ಮುನ ಮೆಂತೆ, ಇಮ್ಮುನ ಸಾಸವಿ, ಇ ರೂ.
ಎಳ್ಳಿ, ಇ ಧಡೆ ದಾಲಚಿನ್ನಿ, ಇ ಜೀಲ ಉಪ್ಪು, ಇ ಧಡೆ ಲವಂಗ
ಅ ಮಣ ಅರಿಷಿಂ ಹೀಗೆ ಎಲ್ಲಾ ಬರಕೋ.

ಅಂಗಡಿಕಾರಃ— ಏನರೇ ರಾಯರ ನಿಮಗೇನ ಹುಣ್ಣಿಜ್ಞ
ಹಿಡದದ ಏನ? ಏನ ಕಿರಾಣೀ ಅಂಗಡಿ ಹಾಕತಿರೋ
ಹಿಂಗಾರ್ಥ.

ಅರವಿಂದಃ— ಕೊಡವಾ ನಮ್ಮ ಇವ್ವು ಒವ್ವುಗೇಲೇ ಮನಾಲೀ
ಸಾಮಾನು ಮಾಡಿ ಇಡಾಕಿ ಇದ್ದಾಳ.

ಅಂಗಡಿಕಾರಃ— ಏನರೇ ರಾಯರ ನನಗ ಎಲ್ಲೋರೇ ನಿಮ್ಮ
ತಂಡೆಯರ ಕಡಿಂದ ಬೈಸೀರ ಮತ್ತು.

ಆರವಿಂದಃ— ಕುಡವತೆ ಬ್ರಹ್ಮದರ ನಾ ತೀರ್ಥನಾವ ಇದೆ ಇಸು.

ಅಃ— ಅವನ ಯಾದಿಯಂತೆ ಸಾವಾಹನ್ ಕೈಟ್ಯಾ ಸು.

ಆರವಿಂದಃ— ಗಾಡಿಯಲ್ಲಿ ಎಲ್ಲಾ ಸಾಹಾಸ್ ಹೇರಿಕೊಂಡ
ಮನಿಗೆ ಬಂದಾ. ಬಂದು ಎಲ್ಲಾ ತಾಯ್ಯಾ ಮುಂದ
ಹೇಳಿದಾ ತಾಯಿಯಂತೂ ಪ್ರೇಚು ಬ್ರಹ್ಮ ಶುಚಿ ದಳು.
ತಂದೆಗೆ ತಿಳಿಯತು. ತಂದೆಯಂತೂ “ನ ಆವಾಸ್ಯ ಸನ್ನ
ರೈಷಿಲೇ ಹುಟ್ಟಿದ್ದಕೆಂತೆ ಬಂದ ಕಲ್ಲ ಆಗಬಾರದಿತ್ತ
ಎಂಬು ಮುಂಡೇಮಗನ ಕ್ಷತ್ರಿ ಆಗೇದಿ ಒಂದಿಂಬಿ ಎಲ್ಲಿ
ಇಷ್ಟೇದಿ ಧೂ ನಿಸ್ನ ಬುದಿಗೆ ಬೆಂಕೀ ಹಜ್ಞಲೇ ನಿಮ್ಮ
ಅವಾಪ ನಿಮ್ಮ ಮುತ್ತಾ ಎಂದರೇ ಹೀಂಗ ಇವು, ಮನಾ
ಲೀ ಸಾವಾನ ತಂದಿದ್ದರೇನ ಹುಚ್ಚಿ ಪಾಸ್ಯಲಿ. ನಿನ್ನ ಮುಂದ
ಸಿಂತು ತಂಖಿವಾದ್ಯ ಘಾಡುದು ಬಂದು ಉಳಿತು

೬ ೬ ೬ ೬ ೬

ಶ್ರೀಕೃಂತಃ— ವಿಧಾಯಧಿಗೇ— ಎಲ್ಲೋ ಭೀಮಾ ಎಲ್ಲ ಆಹಾರಗಳಲ್ಲಿ
ಮೃದುವಾದ ಆಹಾರವು ಯಾವದು!

ಭೀಮಃ— ಮಾಸ್ತ್ರೋ ಎಲ್ಲ ಆಹಾರಗಳಲ್ಲಿ ಚುರುದುವಾದ ಆಹಾರವು
ಯಾವದೆಂದರೆ ಅವಲಕ್ಷ್ಯ ಮಾಸರಾ ಇಲ್ಲದಿರಕ ಅಳ್ಳಿಟ್ಟರಿ.

ಶ್ರೀಕೃಂತಃ— ಧೂ ಖೋಡಿ ಹಿಂಗ ಹೇಳಿ ಎಲ್ಲೋರೇ ಸನ್ನ ಮಾರಿಗೆ
ಮತೀಹಚ್ಚಿ ಪೆಂದ್ರ ಸತತ ಇವರ್ವ ಆತು ಫೋರ್ಕ
ಹೆಡಿತೀ ಮತ್ತ ಮಾಯಾಲ ಅವಲಕ್ಷ್ಯ ಮಾಸರಾ, ಅಳ್ಳಿಟ್ಟ
ಅಂತ ಅಂತೀ ಇಂದಮಾಯಾಲ ಕಲಿಸಿದ ತಪ್ಪಿಗೆ ಸನ್ನ
ಕವೋರ್ ಏನ ನಿಸ್ನ ಕವೋರ್. ಮಾಹಾರಾಯಾ ನಿನಗೆ
ಒರದಿರಕ ಸುಮಾ ಬುಂಬಿ ಸಿಂಹಾಂಗ ನಿಂದ್ರಬಾರದ,
† † † † †

ಅಂಗಡಿಕಾರ್ತಿ— ರಾಯರ ನಮ್ಮೆಬಾಕೇ ಇವು ಕೊಡಿ ಬಹಳ ದಿವಸ ಆಯಿತು. ನಾವು ಅದ ಕಾಸಿ ಅದ ಬಡಿಯಾವವರು.

ರಾಯರು— ಯಾಕ ಹ್ಯಾಗ್ಗಿಗ ಕಣಡದ ತಿಕ್ಕ ಶಿಕ್ಕಾಗ್ಗಿಗ ಕೇಳತೀ ಏನ ನಿನ್ನ ಬಾಕೇದ ಹಚ್ಚಿದಿ, ಏನ ನಿನ್ನ ಲೀಖಾವಿ ಮುಂಣಿಸಗೋತ್ತಾರೇನಿ? ಕೊಡತೀವಲ್ಲಾ ಆದರೆ ಇನ್ನೊಮ್ಮೆ ಹಿಂದ ಕೇಳತ ಬರಬಾಗ್ಯದ.

ಆ— ಏನವಾ ನಿನಗ ಸಾಮಾನು ಕೊಟ್ಟಿದ್ದು ತಪಾತ್ತೇನ? ಏನ ನಮ್ಮ ಅಂಗಡ್ಯಾಗ ಸಾಮಾನ ಇಡಲಿಕ್ಕೆ ಜಾಗಾ ಇದ್ದಿದ್ದಿಲ್ಲ ಅಂತಾ ನಿನ್ನ ಕರೆಕ್ಕಿಸಿ ಕೊಟ್ಟೇನ?

ರಾ— ಯಾಕ ಬಂಯಿ ಬಂಯಾಳ ಬಿಡತೀ ಅಂಗಡೀ ಯಾಕ ನೀನು ಹಾಕೀರಿ ಗೊತ್ತ ಅದವನ? ನಮ್ಮ ಅಡಚಣೀ ಸಾಗಿಸುವ ಸಲುವಾಗಿಯೇ ನೀವು ಅಂಗಡಿ ಹಾಕಿರುತ್ತೀರಿ. ತಿಳತೇನಿ? ನಾವು ಜರ ನಿಮ್ಮ ಬಾಕಿಗೆ ಧತ್ತಾರ್ಥಿ ತೊರಿಸಿದ್ದಿವು ಅಂದ್ರ ಅಂಗಡ್ಯಾಗಿನ ಬಾರದಾನ ಮಾರ್ಜಿ ಪ್ರಸಂಗ ವೊದಲ ನಿಸಂಗ ಬರಕದ ನಮಗೇನ ಈ ಅಂಗಡಿ ಇಲ್ಲ ಮತ್ತೊಂದ ಅಂಗಡಿ “ ಉರ ಸುಟ್ಟರ ಹನುಮಪ್ಪ ಹೊರಗೆ ” ತಿಳತೇನಿ?



ತ್ರಿಮೂಲಪದ್ಡಿ.

ಷಟ್ ವಳಿ ಕಷ್ಟಿದ್ದು ದುರಸ್ತಿ

ನೀತಿಶಂಗ್ರಹ

೧೯		ನೇಯಾವಳಿಯು	ನರಬಕುಗಳ ಹಾವಳಿಯು
೨೦		ಸಾಗಿಸುವದೀರ್ಲಿ	ಸಾಗುವದೀರ್ಲಿ
೨೧		ಆಕ್ಷಿಹಕ್ಕವನು	ಆಕ್ಷಿಹಕ್ಕವನ್ನು
೨೨		ಹಾಗೆ	ಹಾಗೆಗೆ
		ಆಯಷ್ಟ	ಆಯುವ್ಯ

ದುರಸ್ತಿ

೨೩	೧೯	ನಿಮ್ಮ ಹತ್ತಿರ	ನಿಮ್ಮ ಹತ್ತಿರ
೨೪		ಪಜಂಚದ	ಪ್ರಪಂಚದ

ವಿದ್ಯಾರ್ಥಿಗಳು ನೀನಪಿನಲ್ಲಿಡತಕ್ಕ ಸಂಗತಿಗಳು

೨೫	೬	ಅಭ್ಯಾಸ ಒಂದು	ಅಭ್ಯಾಸದ ಒಂದು
೨ ವರ್ಷಗಾಗಿ	೭	ಮೇಲೆ ಹೇಳಿದ	ಮೇಲೆ ಹೇಳಿದ

ಪರದೇಶಿಯಾದ ಮರ್ಕೆನೋತ್ತಮ

೨೬	೧೯	ಮಪ್ಪಿಕೆ ಸಮಯಕ್ಕೆ ಮುಪ್ಪಿನ ಸಮಯಕ್ಕೆ	ಮಪ್ಪಿಕೆ ಸಮಯಕ್ಕೆ ಮುಪ್ಪಿನ ಸಮಯಕ್ಕೆ
೨೭	೧೮	ಬಡಬ್ರಾಹ್ಮನ ಮಗಳು ಬಡಬ್ರಾಹ್ಮನ ಮಗಳು	ಬಡಬ್ರಾಹ್ಮನ ಮಗಳು ಬಡಬ್ರಾಹ್ಮನ ಮಗಳು
೨೮	೯	ಅಂದವಾದ	ಅಂದವಾದ
೨೯	೧೯	ಅಧಿಕಾರಿಗಳನ್ನು	ಅಧಿಕಾರಿಗಳನ್ನು

ವುಟ	ವಳಿ	ತಪ್ಪಿದ್ದು	ದುರಸ್ತಿ
ಕಮಾನಾಗರದಲ್ಲಿ ಮಂಜುಗಿದ ಶಾಲಿದಾಸನು			
೩ ಪ್ರಾರಂಭ	೧	ಕಸ್ಯಯನ್ನು	ಕಸ್ಯಯನ್ನು
೨೦	೨೨	ಬೆಳೆಹತ್ತಿತು	ಬೆಳೆಯ ಹತ್ತಿತು
೨೧	೧೯	ಆತಹತ್ಯವನ್ನು	ಆತ್ಮಹತ್ಯವನ್ನು
೨೨.	೨೦	ನೇನವಾಗಿ	ನೇನಬಾಗಿ
೨೩	೨೧	ಕಣ್ಣಗಣನ್ನು	ಕಣ್ಣಗಳನ್ನು
೨೪	೨೨	ವೂಡಾಡಕಶ್ಚ	ವೂಡಾಡಕಕ್ಕೆ
೨೫	೨	ಇದರಿಂದರೇ	ಇವರಿಂದಲೇ
ಚೆಳಿಗಳಲ್ಲದ ಚಂದವಾದ ಸ್ವೇಚ್ಛನ್ನು			
೨೬	೮	ಉವೇಳಿ	ಉನೇಳಿಗೆ
೨೭	೪	ಇಲ್ಲ	ಇಲ್ಲವೇ
ಅಲಕ್ಷ್ಯರಾಯನ ಆಳುವಿಕೆ			
೨೮	೪	ಮನೋಧವು	ಮನೋರಥವು
ಸರ್ಕಾರಿಯ ವೀರತನ			
೨೯	೩	ಧರ್ಯಾತಾಳು	ಧ್ಯಾಯಾತಾಳು
೩೦	೮	ಹೊಗೆಯಳರೇ	ಹೊಗೆಕೆಯಾದೇ
೩೧	೧೧	ಅದಮೇಲೆಯೇ	ಅವರಮೇಲೆಯೇ
೩೨	೧೪	ಶ್ವಾಸದಲ್ಲಿ	ಶ್ವಾಸದಲ್ಲಿ
೩೩	೧೧	ಉನ್ನಾಯುದಲ್ಲಿ ಎನು	ಉನ್ನಾಯುದಲ್ಲಿ ಎನು
೩೪	೧೦	ನಿಣಣಯ್ಯಾ	ನಿಣಣಯ್ಯಾ
೩೫	೭	ಉಂಗ್ಳಿ ಕಿತ್ತಿಸಿ	ಕಣ್ಣಿ ಕಿತ್ತಿಸಿ
೩೬	೧೧	ಕೇಳಿವಿಯಲ್ಲವೇ	ಕೇಳಿದಿಯಲ್ಲವೇ
೩೭	೨೦	ಸರಾಧರ್ಮನ ಎದುರಿಸೆ	ಸರಾಧರ್ಮನ ಎಮರಿಸೆ

ಪಠಿ	ವಳಿ	ತಪ್ಪಿದು	ದುರಸ್ತಿ
ಪರನಿಂದೆ ಯು ಪಾತಕದ ಮಂಡವು			
ಇಂ	ಅ	ಈ ಸರಿಧುಮು	ಈ ಸರಾಥುಮುರ
ಇಗ	ಒ	ವೂಡುವವರ	ವೂಡುವರ
ಇಗ	ಉ	ಗಿವಿಗಿವಿ	ಗಿವಿಗಿವಿ
ಇಗ	ಱಿ	ಒಬ್ಬ	ಒಬ್ಬನು
ಇಂ	ಎ	ಈಗಿನಿಂದಾ ದೇವಿಯ	ಈಗಿನಿಂದಾ ದೇವಿಯಃ

ಸ್ವಾವಲಂಬಿಯಾದ ಸದಾಶಿವನು

ಇಂ	ಇಂ	ತಾಯೇ ಇ ದುಃಖಿಸಬೇಳ	ತಾಯೀಇ ದುಃಖಿಸ ಬೇಳ
ಇಂ	ಅ	ಹೊಗಿಕಾಸ	ಹೊಗಿಕಾಸ
ಇಂ	ಒ	ಚೆಣ್ಣವ	ಚೆಣ್ಣವ
ಇಂ	ಅ	ವರ್ಕಿಸುತ್ತಾ	ವರ್ಕಿಸುತ್ತಾ ಹೊದಲ್ಲಿ

ಇನ್ನೋದ ಸಾಗರ

ಅನೇದು	ಇಂ	ನನೀಂದ	ನನ್ನೀಂದ
	ಇಂ ನೇ ವಳಿ	ಇಟಿ	ಇದ
ಇಂ	ಇ	ಕನುಡಲೆ	ಕನ್ನುಡಲೆ
ಇಂ	ಇಂ	ನೊಡಲಿಕ್ಕು	ನೇರೀಡಲಿಕ್ಕು
ಇಂ	ಉ	ಕಲಸೋಂ	ಕಲಸಲೆಂಜ್ಞ
		ಕಲಸಲೋಂ	ಕಲಸಲೆಂಜ್ಞೀ

ತ್ವರಿತವಾದಿರಿ!

ಈ ಮಾಡಿಗಳಿಗೆ

ಶ್ರೀ ಗಜಾನನ ವಿಲ್ಲದ ಶಾಂಗಲಿಯು
ಸುಂದರವಾದ ಪತ್ತಲಗಳು.

ಒಂದೇದರ.

ಖಾತ್ರಿ ರುಪ್ಯಾಲು.

ಹೆಣ್ಣು ಹುಕ್ಕಳ ಸೆಲುವಾಗಿ ಬೇಕಾಗುವ, ಎಲ್ಲತರದ ದೋಶ
ಮೆಯು, ಮತ್ತು ಸೂರ್ಯ ರಾತ್ರಿ ಮಾಲು ಸಮ್ಮಾನನಿತಾವಸ್ತು
ಭಾಂಡಾರ ಡಾಲ್ಲಿ ಯೋಗ್ಯ ಕ್ರಿಯೆ ದಿಂದ ದೊರೆಯಿತ್ತುವೆ. ಒಂದೇ
ದದ್ದಿದ ಯೋಗ್ಯ ಬೆಲೆಗಿ ನಿಗಬ ಮಿಶಣ ಸಮಾಂದಿಂದೇ ಅದೆ.
ಮತ್ತು ಬ್ರಹ್ಮಾಂಡ, ಪಿಸೆಸ್ ಮತ್ತು ಸಂದರ್ಭಾದ ಅರಿವೆಗಳು,
ದೊರೆಯುತ್ತವೆ ಒಮ್ಮೆ ಖಡಿತವಾದಿ ಯಾತ್ರಿವಾದಿಷ್ಟಾಳ್ಳಿ.

ಹೆಚ್. ಕೆ. ಎಸ್. ಕಾಟೀಲ ಅಧ್ಯಾತ್ಮ.

ಪತ್ತೆ—ಗೋವಿಂದರಾವ ಕುಲಕಂಡಿ
ಸತ್ಯಾಗಾರ ಇವರ ಅಂಗಡಿಯಲ್ಲಿ ದೇರೆಂಬತ್ತೆ

